

**TEXT FLY WITHIN
THE BOOK ONLY**

UNIVERSAL
LIBRARY

OU_198297

UNIVERSAL
LIBRARY

◁ ಜಯಕರ್ನಾಟಕ ಗ್ರಂಥಮಾಲೆಯ ೧೬ ನೆಯ ಪುಸ್ತಕ ▷

ಬಂಗಾರದ ಡಾಬು

ಶ್ರೀ. ಕೆ. ಗೋವಾಲಕೃಷ್ಣರಾಯರು, ಬಿ. ಎ.
ಬೆಂಗಳೂರು

ಪ್ರಥಮ ಭಾರತೀಯ ಸಾಹಿತ್ಯ ಭಂಡಾರ
ಬೆಂಗಳೂರು ನಗರ.

ಮೊದಲನೆಯ ಮುದ್ರಣ]

[ಬೆಲೆ ೧೦ ಆಣೆಗಳು

೧೯೩೪

ಮುದ್ರಕರು
ಬಿಂದು ನಾರಾಯಣ ಮು. ದೇಸಾಯಿ.
ಶ್ರೀಕೃಷ್ಣ ಮುದ್ರಾಲಯ,
ಧಾರವಾಡ.

ಈ ಸಂಗ್ರಹದ ರಚನೆಯು, ಕ್ರಮದ ಮತ್ತು ಪ್ರಕಾಶನದ ಹಕ್ಕುಗಳು
ಪ್ರಕಾಶಕರಿಗೇ ಸೇರಿವೆ. ಇದರಲ್ಲಿನ ಕತೆಗಳ ಹಕ್ಕು ಬಾಧ್ಯತೆಗಳು ಗ್ರಂಥಕರ್ತರಿಗೇ ಸೇರಿವೆ.

ಪ್ರಕಾಶಕರು :
ರಾಮಚಂದ್ರ ಪಾಂಡುರಂಗ ಬೆಳಗಾವಕರ,
ಜಯಕರ್ನಾಟಕ ಕಾರ್ಯಾಲಯ,
ಧಾರವಾಡ.

ಎರಡು ನುಡಿ

ಗ ಶ್ರೀಮಾನ್ ಕೆ. ಗೋಪಾಲಕೃಷ್ಣರಾಯರ ಕಥಾಸಂಗ್ರಹ ವನ್ನು ವಾಚಕರ ಕೈಯಲ್ಲಿ ಸಮರ್ಪಿಸಲು ಸಂತೋಷವೆನಿಸುತ್ತದೆ. ಲೇಖಕರ ಸರಸತ್ಯಂಗಾರ, ಚತುರೋಕ್ತಿ, ನಮ್ಮನ್ನು ಕೊಂಚವಾದರೂ ಆಲೋಚನಾವಶರನ್ನಾಗಿ ಮಾಡಬಲ್ಲ ನರ್ಮವಿನೋದ, ತಡೆಯರಿಯದ ಕಥಾಸರಣಿ - ಇವೆಲ್ಲ ಕನ್ನಡಿಗರಿಗೆ ಅರಿಯದ ವಿಷಯವಲ್ಲವಾದರೂ, ಈ ಸಂಗ್ರಹದಲ್ಲಿ ಅವು ಏಕತ್ರಿತವಾಗಿ ಕಂಡುಬಾರದಿರವು. ನಮಗೆ ಈ ಕತೆಗಳನ್ನು ಉಪಯೋಗಿಸಿಕೊಳ್ಳಲು ಕೊಟ್ಟುದಕ್ಕಾಗಿ ಗ್ರಂಥಕರ್ತರಿಗೆ ಕೃತಜ್ಞತೆಯನ್ನು ಸೂಚಿಸಲಪೇಕ್ಷಿಸುತ್ತೇವೆ.

ನಮ್ಮ ಗ್ರಂಥಮಾಲೆಯನ್ನು ಬಂದು ನಿಯಮಿತ ವ್ಯವಸ್ಥೆಗೆ ತರಬೇಕೆಂದು ಸಾಧ್ಯವಿದ್ದಷ್ಟೂ ಪ್ರಯತ್ನಿಸುತ್ತಿದ್ದೇವೆ. ಗ್ರಂಥಮಾಲೆಯ ಮೂರನೆಯ ವರುಷದ ಪ್ರಕಟನೆಗಳನ್ನು ಕಳೆದ ವರುಷವೇ ಕೊಡಬೇಕಾಗಿತ್ತು. ಅದು ಹಲವು ಕಾರಣಗಳ ದೆಸೆಯಿಂದ ಕೈಗೂಡಲಿಲ್ಲವೆಂಬದು ವಾಚಕರಿಗೆ ವಿದಿತವೇ ಇದೆ. ಇಷ್ಟರೊಳಗಾಗಿ ಮೂರನೆಯ ವರುಷದ ಆರೂ ಕುಸುಮಗಳನ್ನು ಸಲ್ಲಿಸಿಬಿಟ್ಟು, ಳನೆಯ ವರುಷದವುಗಳನ್ನು ಬರುವ ಅಕ್ಷಯ್ಯ ತೃತೀಯೆಯೊಳಗಾಗಿ ಪ್ರಕಟಿಸಬೇಕೆಂದು ಸಂಕಲ್ಪಿಸಿ, ಆ ರೀತಿ ವಾಚಕರಿಗೆ ತಿಳಿಸಿಯೂ ಇದ್ದೆವು. ಇದೀಗ ವ್ಯವಹಾರಸೌಕರ್ಯಕ್ಕಾಗಿ ಮತ್ತು ಪ್ರಕಾಶಕ - ವಾಚಕರಿಬ್ಬರಿಗೂ ಶ್ರೇಯಸ್ಕರವಾಗಬೇಕೆಂದು ಎರಡು ಮಾತುಗಳ ಬಗೆಗೆ ನಿರ್ಣಯಕ್ಕೆ ಬಂದಿರುವೆವು. (೧) ಗ್ರಂಥಮಾಲೆಯ ಒನೆಯ ವರುಷವು ಕಳೆದ ಜನವರಿ ೧ನೆಯ ತಾರೀಖಿನಿಂದಲೇ ವೊದಲಾಯಿತೆಂದು ಹಿಡಿಯುವದು. ('ಮಾವಿನ ತೋಪು' ೧೯೩೪ರ ವರ್ಷಾರಂಭದ ಸುಮಾರಿಗೇನೆ ಹೊರಡಿತೆಂಬದನ್ನು ವಾಚಕರ ಗಮನಕ್ಕೆ ತರುವೆವು) (೨) ಅಲ್ಲದೆ ಇನ್ನು ಮೇಲೆ ಮಾಲೆಯ ವರ್ಷಾರಂಭವು

(ಪತ್ರಿಕೆಯಂತೆಯೆ) ಜನವರಿ ೧ಕ್ಕೆ ಅನ್ವಯಿಸುವದು. ಈ ವ್ಯವಸ್ಥೆಯ ಮೇರೆಗೆ ೨ ಕ್ಯಾಲೆಂಡರ್ ತಿಂಗಳಿಗೊಂದರಂತೆ ೬ ಪುಸ್ತಕಗಳನ್ನು ಪ್ರತಿವರ್ಷ ಸಲ್ಲಿಸುತ್ತ ಹೋಗುವೆವು. ಇದೀಗ ('ತರಂಗಿಣಿ' ಮೇಲ್ಮಂಚಿಕೆಯ ಹೊರತಾಗಿ) ಎರಡು ಪುಸ್ತಕಗಳನ್ನು ಸಲ್ಲಿಸಿದೆಯಷ್ಟೇ. ಇನ್ನು ನಾಲ್ಕು ಪುಸ್ತಕಗಳನ್ನು ಡಿಸೆಂಬರ ಅಂತ್ಯದೊಳಗಾಗಿ ಖಂಡಿತವಾಗಿ ಒಪ್ಪಿಸುವೆವು. ಪಾಲೆಯನ್ನು ಒಂದು ವ್ಯವಸ್ಥಿತ ಕ್ರಮಕ್ಕೆ ತರಬೇಕೆಂದು ನಡೆಯಿಸಿದ ಎತ್ತುಗಡೆಯ ಫಲವೇ ಇದು. ಇದು ವಾಚಕವರ್ಗಕ್ಕೆ ಒಪ್ಪಿತವಾಗುವ ದೆಂದು ನಿರೀಕ್ಷಿಸಿದ್ದೇವೆ.

ಗ್ರಂಥಮಾಲೆಯ ಈ ವರ್ಷದಲ್ಲಿ ಶ್ರೀಮಾನ್ ಅ. ನ. ಕೃಷ್ಣರಾಯರ ' ಉದಯರಾಗ ' ಎಂಬ ಕಾದಂಬರಿಯೂ, ಶ್ರೀಮಾನ್ ಹ. ಪೀ. ಜೋಶಿ ಅವರ ' ರಾಜವಲ್ಲಭ ' ಎಂಬ ಸಂಗೀತಾತ್ಮಕ ನಾಟಕವೂ ಪ್ರಕಟವಾಗಲಿವೆ. ಇಬ್ಬರೂ ಜಯಕರ್ನಾಟಕದ ಹಿತ್ತೈಷಿಗಳೂ ವಿವಿಧ ಸಾಹಿತ್ಯಪ್ರಕಾರಗಳನ್ನು ಬರೆದು ಹೆಸರುಪಡೆದವರೂ ಆಗಿರುವರು.

ಜಯಕರ್ನಾಟಕ ಕಾರ್ಯಾಲಯ } ಬೆಳಗಾವಿ ರಾಮಚಂದ್ರ
ಧಾರವಾಡ }

ಮುನ್ನುಡಿ

ಕನ್ನಡಿಗರಾದ ತಾವು ನಾನಿತ್ತ “ ಉಡುಗೊರೆ ” ಯನ್ನು ಆದರದಿಂದ ಸ್ವೀಕರಿಸಿದಿರಿ. ಈಗ ಈ “ ಬಡ್ಯಾಣ್ಯ ” ವನ್ನೂ ಇಷ್ಟು ಜಾಗ್ರತೆಯಾಗಿ ತಮ್ಮಲ್ಲಿ ಸಲ್ಲಿಸುವ ಸುಯೋಗವನ್ನು ಒದಗಿಸಿದ್ದಕ್ಕೆ ಜಯಕರ್ನಾಟಕ ಗ್ರಂಥಮಾಲೆಯ ಸಂಪಾದಕರಿಗೆ ನಾನು ಋಣಿಯಾಗಿದ್ದೇನೆ. ಹಿಂದೆ ನನ್ನ ಸನ್ಮಿತ್ರರಾದ ಶ್ರೀಮಾನ್ ಬೇಂದ್ರೆಯವರು ಬೆಂಗಳೂರಿಗೆ ಬಂದಿದ್ದಾಗ ಜಯಕರ್ನಾಟಕ ಗ್ರಂಥಮಾಲೆಗೆ ನನ್ನ ಕಥಾಸಂಗ್ರಹವೊಂದನ್ನು ಕೊಡಬೇಕೆಂದು ಕೇಳಿ ನನ್ನಿಂದ ಮಾತು ತೆಗೆದುಕೊಂಡು ಹೋಗಿದ್ದರು. ಆದರೆ ಇಷ್ಟು ಶೀಘ್ರವಾಗಿಯೇ ನನ್ನ ಈ ಕಥಾಸಂಗ್ರಹವು ಹೊರಬೀಳುವ ಪ್ರಸಂಗ ಒದಗುವುದೆಂದು ನಾನು ಭಾವಿಸಿರಲಿಲ್ಲ.

ನನ್ನ ಈ ಕಥಾಸಂಗ್ರಹದಿಂದ ನಾನು ತಮಗೆ ಎಷ್ಟರಮಟ್ಟಿಗೆ ಸಂತೋಷವನ್ನು ಕೊಡಬಲ್ಲೆ ಎಂದು ನಿಷ್ಕರ್ಷಿಸಿ ಹೇಳಲಾರೆ. ಇದರಲ್ಲಿರುವ ಎರಡು ಕತೆಗಳಂತೂ ನಾನಿನ್ನೂ ಕಾಲೇಜಿನಲ್ಲಿದ್ದಾಗ ಬರೆದವು. “ ಬಂಗಾರದ ಡಾಬು ” ಎಂಬ ಕತೆಯು ಕರ್ನಾಟಕಸಂಘದ ಸಣ್ಣ ಕಥಾಸ್ಪರ್ಧೆಯಲ್ಲಿ ಮೊದಲನೆಯ “ ಮುದ್ದಣ್ಣ ” ಬಹುಮಾನವನ್ನು ಪಡೆದಿದ್ದಾದರೂ ಅದು ಎಲ್ಲಾ ದೃಷ್ಟಿಯಲ್ಲಿಯೂ ಸಣ್ಣ ಕತೆಯಾಗುವುದೇ ಎಂಬ ಸಂದೇಹವು ನನಗೇ ಬಂದಿದೆ. “ ಏನಿದು ಹುಚ್ಚು ” ಎಂಬ ಕತೆಯು ಬಂಧದಲ್ಲಿ ಕುಂದನ್ನು ಹೊಂದಿದೆ ಎಂಬದನ್ನು ಅರಿತಿದ್ದೇನೆ. ಹಿಂದೆ ಅದನ್ನು ಪ್ರಕಟಿಸಿದಾಗ ನನ್ನ ಸ್ನೇಹಿತರು ಅವುಗಳನ್ನು ತೆಗೆದು ತೋರಿಸಿದ್ದರು. ಆದರೂ ಅವುಗಳನ್ನು ಬದಲಾಯಿಸದೆ ಬರೆದಿದ್ದನ್ನು ಬರೆದ ಹಾಗೆ ಈಗಲೂ ಇಟ್ಟಿದ್ದೇನೆ. “ ಮಾಗಡಿ ರಂಗ ” ಕತೆಯನ್ನು ಬರೆಯಲು ಪ್ರೇರೇಪಿಸಿದ್ದು ರಷ್ಯಾದೇಶದ ಕತೆಗಾರನಾದ ಎಸ್. ಟಿ. ಸೆವ್ಕೊನೊ ಎಂಬಾತನ “ ದಿ ಸರ್ವೆಂಟ್ ” ಎಂಬ ಕತೆ. “ ಪಶ್ಚಾತ್ತಾಪ ” ಕತೆಯನ್ನು ಓದಿದಾಗ ನಿಮಗೆ ಡಾಸ್ತೊವ್ಸ್ಕಿ ಎಂಬಾತನ “ ಎ ನ್ಯಾಸ್ಟಿ ಸ್ವೊಲಿರಿ ” ಎಂಬ ಕತೆ ನೆನಪಿಗೆ ಬರಬಹುದು. “ ಮನೆ ಮೇಷ್ಟರು ”, “ ಕೊನೆಯ ಆಸೆ ”

ಈ ಕತೆಗಳಂತೂ ನಾನು ಕಂಡ ಕೆಲವು ಸನ್ನಿವೇಶಗಳ ಮೇಲೆ ಕಟ್ಟಿದ್ದು. ಆ ಸನ್ನಿವೇಶಗಳು ನನ್ನ ಹೃದಯದಲ್ಲಿ ಕ್ರಾಂತಿಯನ್ನೆಬ್ಬಿಸಿದವು. ಆದರೆ ಈ ಕತೆಗಳು ಎಷ್ಟರಮಟ್ಟಿಗೆ ಫಲಕಾರಿಗಳಾಗುವವೋ ನೋಡಬೇಕು. “ ಬಂಗಾರದ ಡಾಬು ” ಆದ ಈ ಒಡ್ಯಾಣ್ಯವನ್ನು ತಮ್ಮ ವಶಕ್ಕೆ ಅರ್ಪಿಸಿದ್ದೇನೆ. ಒರೆಹಚ್ಚಿ ತಾವು ನೋಡಬೇಕು.

ನನ್ನ ವಿಷಯದಲ್ಲಿ ವಿಶ್ವಾಸವನ್ನು ತೋರಿದ ಕನ್ನಡ ಭಾತೃಭಗಿನಿಯ ರಾದ ತಮಗೂ, ಜಯಕರ್ನಾಟಕ ಗ್ರಂಥಮಾಲೆಯ ಸಂಪಾದಕರಾದ ಶ್ರೀಮಾನ್ ಬೆಳಗಾವಿ ರಾಮಚಂದ್ರರಾಯರಿಗೂ, ಇದರಲ್ಲಿರುವ ಕೆಲವು ಕತೆಗಳನ್ನು ಹಿಂದೆ ತಮ್ಮ ಪತ್ರಿಕೆಯಲ್ಲಿ ಪ್ರಕಟಿಸಿ ಈಗ ಪುನರ್ಮುದ್ರಿಸಲು ಅನುಮತಿಯಿತ್ತ ಆಯಾ ಪತ್ರಿಕೆಗಳ ಸಂಪಾದಕರಿಗೂ ಈ ಮೂಲಕ ನನ್ನ ಕೃತಜ್ಞತೆಯನ್ನು ಮತ್ತೆ ಅರ್ಪಿಸುತ್ತೇನೆ.

ಬೆಂಗಳೂರು ನಗರ, }
 ೨೮, ಮೇ ೧೯೩೪. }

ಕೆ. ಗೋಪಾಲಕೃಷ್ಣರಾಯ

ಪ ರಿ ನಿ ಡಿ

೧.	ಎರಡು ನುಡಿ	I
೨.	ಮುನ್ನುಡಿ	III
೩.	ಬಂಗಾರದ ಡಾಬು	೧
೪.	ಎನಿದು ಹುಚ್ಚು !	೨೫
೫.	ಮಾಗಡಿ ರಂಗ	೩೭
೬.	ಕೊನೆಯ ಆಸೆ	೪೯
೭.	ಮನೆ ಮೇಷ್ಟರು	೬೧
೮.	ಪಶ್ಚಾತ್ತಾಪ	೭೩
೯.	ಪ್ರತೀಕಾರ	೮೬

ಬಂಗಾರದ ಡಾಬು

೧

“ ಬಂಗಾರದ ಡಾಬೊಂದಾದರೂ ಮಾಡಿಸದೆ ಹೋದರೆ ಹ್ಯಾಗಪ್ಪ?”

“ ನಿನಗೆ ಬೇಕಾದ್ದನ್ನೆಲ್ಲ ಮಾಡಿಸಮ್ಮ, ನಾನು ಬೇಡ ಅಂದೆನೆ? ”

“ ಅಲ್ಲ ಶೇಷಾ, ಈಗ ನಾವು ಅವಳಿಗೆ ಮಾಡಿಸಿರೋದು ತಾನೆ ಏನು. ವಜ್ರದ ಓಲೆ ಅಂತೂ ನಂದೇ ಇತ್ತು, ಇನ್ನು ಆ ಬಂಗಾರದ ಬಳೆಗಳು ತಾನೆ.”

“ನೋಡಮ್ಮ ನಾನು ಹೇಳೋದು ಇಷ್ಟೇ; ನಮ್ಮ ಹಾಸಿಗೆ ಇದ್ದಷ್ಟು ಕಾಲು ಚಾಚಬೇಕು. ಆದರೆ ನಿನ್ನ ಮನಸ್ಸನ್ನು ಸ್ವಲ್ಪವೂ ನೋಯಿಸಬಾರದೆಂದು ನಿನ್ನ ಇಷ್ಟಾನುಸಾರವಾಗಿಯೇ ನಡೆದುಕೊಂಡು ಬರುತ್ತಿದ್ದೀನಿ.”

“ ಎಲ್ಲಾ ಸನಗೋಸ್ಕರವೇ ಅಲ್ಲೇ? ಹೌದಪ್ಪ-ನಾನೀಗ ನಿನ್ನ ಮದುವೆಗೆ ಏರ್ಪಾಟು ಮಾಡಿದ್ದೇ ತಪ್ಪಾಯಿತು. ನೀನು ಹೇಳುವ ಹಾಗೆ ಇನ್ನೂ ಐದಾರು ವರ್ಷ ಬಿಡಬೇಕಾಗಿದ್ದಿತ್ತಲ್ಲೇ? ಈಗಾಗಲೇ ನಿನಗೆ ಇಷ್ಟತ್ತು ವರ್ಷ ಆಗಿ ಹೋಗಿದೆ....ಅವರಿದ್ದಿದ್ರೇ....ಇನ್ನು ನಾನೋ ಇವತ್ತೋ ನಾಳೆನೋ ಕಣ್ಣು ಮುಚ್ಚಿಕೊಳ್ತೀನಿ ” ಎಂದು ಕಣ್ಣಿಲ್ಲ ನೀರು ತಂದರು.

ಮಾತೆತ್ತಿದರೆ ಕಣ್ಣೀರು. ಮಹಾತ್ಮ ಗಾಂಧಿಯವರು ಅಸಹಕಾರವೋ ಯಾವುದೋ ಬಹಳ ಭಾರಿ ಆಯುಧವೆಂದು ಸಾರುತ್ತಿದ್ದಾರೆ. ಇಲ್ಲ ಈ ಆಯುಧದ ಮುಂದೆ ಮತ್ತಾವ ಭಾರಿ ಆಯುಧವೂ ಇಲ್ಲ. ಹೆಂಗಸಿಗೆ ಒಪ್ಪುವ ಆಯುಧ. ಶೇಷಗಿರಿ ತಾಯಿ ಹೀಗೆ ಮಾಡಿಯೇ ಶೇಷಗಿರಿನ ಈ ಮದುವೆಗೆ ಒಪ್ಪುವಂತೆ ಮಾಡಿದ್ದು.

“ ನೀನು ಹೀಗೆಲ್ಲಾ ಅನ್ನಬೇಡಮ್ಮ. ಈಗೇನು ಅಪ್ಪನ ಜೀವವಿಮೆ ಹಣದಲ್ಲಿ ಸಾಲ ಕಳೆದು ಉಳಿದಿರುವುದು ಮದುವೆ ಖರ್ಚಿಗೆ ಆಗಿಹೋಗುತ್ತೆ. ಬಂಗಾರದ ಡಾಬೊಂದು ತಾನೆ. ಈ ಮನೆ ಆಧಾರಮಾಡಿ ಇನ್ನೂ ರೈವತ್ತು ರೂಪಾಯಿ ತರುತ್ತೇನೆ, ಅಷ್ಟಾದರೆ ಆಗಿಹೋಯ್ತು.”

“ ಕಾಲಿಗೆ ಅಂದಿಗೆ....ಅವೆಲ್ಲಾ? ”

“ ಅಂದಿಗೆ, ಗೊಲಸು, ಇನ್ನೂ ಏನೇನು ಬೇಕು ಹೇಳು; ಹೋಗಿ ನಿಮ್ಮ ಬೀಗವನ್ನೂ ಕೇಳಿಕೊಂಡು ಬಾ. ”

“ ಅವರನ್ನೇನು ಕೇಳೋದು, ‘ ಕಿವಿಗೆ ಓಲೆ, ಸೊಂಟಕ್ಕೆ ಡಾಬು ಇಟ್ಟರೆ ನಾಕು ’ ಎಂದಿದ್ದಾರೆ. ”

“ ಆಮೇಲೆ ಒಂದು ಮಾತೂ ಬರಕೂಡದಮ್ಮ. ನೋಡಿಕೊ ಅದನ್ನ. ”

“ ಅವರದು ಏನೋ ಮಾತು. ಇಂಥ ವರನು ಸಿಕ್ಕಿರುವಾಗ ದಮ್ಮಯ್ಯ ಗುಡ್ಡೆಹಾಕಿ ಕಾಲುತೊಳೆದು ಕನ್ಯಾದಾಸ ಮಾಡೋದು ಬಿಟ್ಟು. ಎರಡೂವರೆ ಸೇರು ಬಂಗಾರ ಕೊಟ್ಟು ಎರಡು ಖರ್ಚೂ ಇಟ್ಟು ಮದುವೆ ಮಾಡ್ತೀವಿ ಎಂದು ದಾವಣಗೆರೆಯಿಂದ ಬಂದಿರಲಿಲ್ಲವೇ? ಮುಂದೆ ಮದ್ರಾಸಿನಲ್ಲಿ ಓದಿಸುತ್ತೇವೆ, ಇಲ್ಲದೇ ಇದ್ದರೆ ಕಲ್ಕತ್ತಾದಲ್ಲಿ ಓದಿಸುತ್ತೇವೆ ಎಂದು ಕೃಷ್ಣ ಶಾಸ್ತ್ರಿಗಳ ಮನೆಯವರು ಬಂದಿರಲಿಲ್ಲವೇ? ”

“ ಇದೇ ಬೇಡ ಅನ್ನೋದು.... ”

“ ಹೋಗಲಪ್ಪ ಇವನ್ನ ತೆಗೆದುಕೊಂಡು ಬಾ ನಾಕು. ಮೇಲಿನ ಸೀರೆ ಮಟ್ಟಿಗೆ ಮೇಘವರ್ಣದ್ದಿರಲಿ; ಸಚ್ಚಿ ಅಂಚೆಂದು. ಸರಪಳೀನೊ, ಅದೇನೋ ಅಂತಾರಲ್ಲಾ, ಸುಬ್ಬಗೆ ತಂದಿದೆ ನೋಡು ಅದು. ದುಡ್ಡು ಜಾಸ್ತಿ ಅಂತ ಸಣ್ಣ ಸರಿಗೆ ಅಂಚೆಂದು ತಂದು ಬಿಟ್ಟೇಯಾ. ”

“ ಆಗಲಮ್ಮ. ”

“ ಮಾಂಗಲ್ಯ ತಾಳಿ! ಅದು ಹೇಳೋದು ಮರತೆ. ಅರ್ಧ ಸವರನ್ ತೆಗೆದುಕೊಂಡು ದೊಡ್ಡ ತಾಳೀನ ಮಾಡಿಸಿಕೊಂಡು ಬಾ. ಸುತ್ತಲೂ ಕುಸರಿ ಇಟ್ಟು ನಡುವೆ ಕೆಂಪು ಹರಳು ಹಾಕಿರಲಿ. ನಮ್ಮ ಕಾಲದ ಹಾಗೆ ಸುಮ್ಮನೆ ತಟ್ಟಿಸಿ ತಂದು ಬಿಟ್ಟೇಯಾ. ಈಗಿನ ಕಾಲದವರು ಅದನ್ನೆಲ್ಲಾ ಮೆಚ್ಚೋದಿಲ್ಲ. ಡಾಬು ಅದೂ ಅಷ್ಟೇ, ದಪ್ಪವಾಗಿ ಅಗಲವಾಗಿ ಇರಲಿ. ಚೇಣೇ ಪಟ್ಟಿ ಹೊಡಿಸಿ ಬಿಟ್ಟೇಯಾ. ”

ಶೇಷಗಿರಿ ಎಲ್ಲಕ್ಕೂ ಒಪ್ಪಿಕೊಂಡು ತಾಯಿಯ ಇಷ್ಟದಂತೆ ಎಲ್ಲವನ್ನೂ ತಂದನು. ಮಂದೇವರಿಗೆ ಸೀರೆ ಎಣ್ಣೆಗೆಂಪಿನೋ ಅಥವಾ ದೊಡ್ಡ ಒಳ್ಳೆಯವರದೋ ಬಿಟ್ಟು ರೇಶ್ಮೀದು ರುದ್ರಾಕ್ಷಿ ಅಂಚೆಂದೇ ತಂದನು. ಇನು

ತಾಯಿಯ ಹಲುಬು ತಪ್ಪಿತು. ಇವನ ಸೋದರಮಾವಂದಿರು ಯಾಜಮಾನ್ಯ ವನ್ನು ವಹಿಸಲು ವರಪೂಜಿಯ ದಿವಸವೇ ಬಂದರು. ಹಣಕಾಸು ಬೇಕಾದಾಗ ಒಬ್ಬರೂ ಇಲ್ಲ, ಎಲ್ಲವೂ ಒದಗಿದಮೇಲೆ ಯಾರು ತಾನೇ ಇಲ್ಲ! ಮದುವೆಯು ಅದೊರಿಯಾಗಿಯೇ ನಡೆಯಿತು. ಬೇಕಾದ ಹಾಗೆ ನೆಂಟರು ಇಷ್ಟರು ಬಂದಿದ್ದರು. “ ಎಷ್ಟಾದರೂ ಹುಡುಗ, ಅವನಿಗೆ ಇದು ತಿಳಿಯದು, ಅದು ತಿಳಿಯದು ” ಎಂದು ಚೆನ್ನಾಗಿ ಅವರು ಅವನ ಮನೆಯನ್ನು ತೋಳಿದರು. ಆಗ ಅವನ ಅಭಿಪ್ರಾಯವನ್ನು ಅಂಗೀಕರಿಸುವವರಾರು ?

ಬೀಗರ ಕಡೆಯಿಂದ ಯಾವ ಆಕ್ಷೇಪಣೆಯೂ ಬರಲಿಲ್ಲ. ಅವರು ಅಷ್ಟೇನು ಆಸ್ತಿವಂತರಲ್ಲದೇ ಇದ್ದರೂ ದೊಡ್ಡ ಮನೆತನದವರು; ಕಷ್ಟ ಸುಖಗಳನ್ನು ಚೆನ್ನಾಗಿ ಅರಿತವರು. ಅವರ ಮನೆಗೆ ಯಾರೊ ಬಾದರಾಯಣ ಸಂಬಂಧದವರೊಬ್ಬರು ಬಂದಿದ್ದವರು ಮಟ್ಟಿಗೆ “ ನಮ್ಮ ರತ್ನದಂಥ ಹುಡುಗಿನ ಎಂಥ ವರನಿಗೆ ಕೊಟ್ಟಿದ್ದಾಯಿತು. ಕತ್ತಿಗೊಂದು ಚೈನಾದರೂ ಬೇಡವೇ ? ” ಎಂದು ಎತ್ತಿದ್ದರಂತೆ. ಅದಕ್ಕೆ ಯಾರೋ ಇದ್ದುಕೊಂಡು “ ಅವನೇನು ಕಮ್ಮಿ ಮಾಡಿಸಿರೋದು ? ಬಂಗಾರದ ಡಾಬು, ಬೊಂಬಾಯಿ ಬಳಿ, ವಜ್ರದ ಓಲೆ ಇವೆಲ್ಲಾ ಇಟ್ಟಿದ್ದಾರಲ್ಲ ” ಎಂದೆಂದರಂತೆ. ಅದಕ್ಕೆ ಅವರು “ ಏನು ಯಾರೂ ಮಾಡಿಸದೇ ಇರೋದೋ ಅದೂ ಮಾಡಿಸದೇ ಇದ್ದಿದ್ದರೆ ಚೆನ್ನಾಗೇ ಇತ್ತು ” ಎನ್ನುಲು ಶೇಷಗಿರಿಯ ಅತ್ತೆಯವರು “ ಇಂದಿಲ್ಲದಿದ್ದರೆ ನಾಳೆ ಮಾಡಿಸಿಕೊತಾಳೆ. ಅವಳಿಗೇನು ಕಡಿಮೆಯಾಗಿರೋದು. ಅವರ ಮೇಲೆ ಯಾರೂ ಯಾವ ಆಕ್ಷೇಪಣೆಯೂ ತರಬೇಡಿ. ಇಗೋ ಈಗ ನನ್ನ ಚೈನನ್ನೇ ಕೊಟ್ಟುಬಿಡುತ್ತೇನೆ ” ಎಂದು ತನ್ನ ಕೊರಳೆ ನಲ್ಲಿದ್ದ ಹಾರವನ್ನು ತೆಗೆದು ಮಗಳಿಗೆ ಹಾಕಿದರಂತೆ.

“ ನನ್ನ ಮೇಲೆ ಅಷ್ಟು ಸಿಟ್ಟು ಮಾಡೋದಕ್ಕೆ ನಾನೇನು ಇಲ್ಲದ ಆಕ್ಷೇಪಣೆ ಮಾಡಿದ್ದು. ಯಾಜಮಾನನೇ ಹೀಗೆಂದಮೇಲೆ ನಾನಿನ್ನು ಈ ಮದುವೆ ಮನೇಲಿ ಒಂದು ಘಳಿಗೆಯೂ ನಿಲ್ಲುವುದಿಲ್ಲ ” ಎಂದು ಹೊರಟರಂತೆ. ಆಗ ಅವರನ್ನು ಸಮಾಧಾನಪಡಿಸಿ ಇಟ್ಟುಕೊಳ್ಳುವುದಕ್ಕೆ ಒಂದು ದೊಡ್ಡ ರಾಧಾಂತವಾಯಿತಂತೆ. ಸದ್ಯಕ್ಕೆ ಅದೊಂದೂ ಶೇಷಗಿರಿಯ ಕಿವಿಗೆ ಬೀಳಲಿಲ್ಲ. ಇಲ್ಲದೇ ಇದ್ದರೆ ಆಗಲೇ ಅದನ್ನೂ ಮಾಡಿಸಿಬಿಡುತ್ತಿದ್ದನೇನೋ!

ಎನಿದ್ದರೂ ಇವನ ಕಡೆಯವರ ಸ್ವಲ್ಪ ಆಕ್ಷೇಪಣೆ ಇವನು ಹೊರಬೀಕಾಯಿತು. ಯಾರಿಗೋ ಸರಿಯಾಗಿ ಫಲಹಾರ ದೊರೆಯಲಿಲ್ಲವಂತೆ; ಅವರದಕ್ಕೆ ಊಟವನ್ನೇ ಬಿಟ್ಟರಂತೆ! ಅತ್ತೆಯವರು ಸೊಸೆಯ ಕೈಯಲ್ಲಿ ಮರದ ಬಾಗಿನವನ್ನು ಕೊಡಿಸುವಾಗ ಇವರ ಕಡೆಯರವರಾರನ್ನೋ ಮರೆತುಬಿಟ್ಟರಂತೆ; ಅವರದಕ್ಕೆ ಮಡಿಯನ್ನೇ ಉಟ್ಟುಕೊಳ್ಳಲಿಲ್ಲವಂತೆ! ಏನು ಹೇಳುವುದು ಇವಕ್ಕೆಲ್ಲಾ.

ದುಡ್ಡವನೇನೂ ಬಿಗಿ ಹಿಡಿಯಲಿಲ್ಲ. ‘ಏನು ಇನ್ನೂರು ರೂಪಾಯಿ ಹೋಗಿ ಮನೆಯ ಮೇಲೆ ಐನೂರು ರೂಪಾಯಿ ಸಾಲವಾಯಿತಂತಾನೆ. ಕತ್ತೆಬಾಲ ಹೋಯ್ತು’ ಎಂದುಕೊಂಡು ಸುಮ್ಮನಾದನು.

ಇವನ ತಾಯಿ—ಅರವತ್ತು ವರ್ಷಕ್ಕೆ ಅರುಳುಮರುಳು ಎಂಬಂತೆ “ಏನೋ ಶೇಷ, ಆ ಹಾಳಾದ್ದು ಬಂಗಾರದ ಡಾಬಿಗೋಸ್ಕರ ಮನೆಯಮೇಲೆ ಇಷ್ಟು ಸಾಲವಾಗಿ ಹೋಯ್ತಲ್ಲ” ಎಂದು ರಾಗವನ್ನು ತೆಗೆಯುತ್ತಿದ್ದರು.

“ಡಾಬು ಮಾತಿಸದೇ ಹೋಗಿದ್ದರೆ ಇದು ನಿಂತುಹೋಗುತ್ತಿತ್ತೇನು. ಆಗೋ ಖರ್ಚು ಎಂದಿದ್ದರೂ ತಪ್ಪಿದ್ದಲ್ಲ. ಆ ದುಡ್ಡನೂ ಖರ್ಚಾಗುತ್ತಿತ್ತು. ಈಗ ಇದಾದರೂ ಒಂದು ಘಟ್ಟ ಬಡವೆ ಉಳಿದುಕೊಂಡ ಹಾಗಾಯ್ತು” ಎಂದು ಹೇಳುತ್ತಿದ್ದನು.

೨

ಮದುವೆಯಾದಮೇಲೆ ಒಂದೊಂದಾಗಿ ಖರ್ಚಿಗೆ ಪ್ರಾರಂಭವಾಯಿತು. ಶ್ರಾವಣಮಾಸ ಬಂತು. ಆ ಮೇಲೆ ಮಂಗಳಗೌರಿ ವ್ರತ. ಅದಾದ ಮೇಲೆ ಗೌರಿಬಾಗಿನ. ದೀಪಾವಳಿ ಬರಲು ಮಾವನ ಮನೆಗೆ ಅಳಿಯ ಹೋಗಿ ಜೋಕು ಮಾಡುವದಿರಲಿ, ಹೋಗುವಾಗ ಒಂದು ಸೀರೆಯನ್ನು ತೆಗೆದುಕೊಂಡು ಹೋಗಬೇಕು. ಅದು ಭಾರಿ ಸೀರೆಯೇ ಆಗಿರಬೇಕು. ಇಲ್ಲದೇ ಹೋದರೆ ತಾಳಿಕೆಗೆ ತಟ್ಟುವದಿಲ್ಲ. ಹೊಸದಾಗಿ ಬಂದಿರುವ ಸೀರೆಗಳನ್ನು ತೆಗೆದುಕೊಂಡು ಹೋಯ್ತೆಂದರೆ ‘ಇದೇನು ಜಪಾನ ರೇಷ್ಮೆದು’ ಎಂದು ಬಿಡುತ್ತಾರೆ. ಧರ್ಮವರದ ಸೀರಿನೇ ಆಗಬೇಕು. ಅದಕ್ಕೆ ಯೋಚನೆ.

ಇಂದಿನವರೆಗೆ ತಾಯಿಮಕ್ಕಳಿಬ್ಬರೂ ಮರದ ಮೇಲಿನ ಹಕ್ಕಿಗಳಂತೆ ಮಗನಿಗೆ ಬರುತ್ತಿದ್ದ ವಿದ್ಯಾರ್ಥಿವೇತನದಲ್ಲಿ ಸುಖವಾಗಿ ಕಾಲಹಾಕುತ್ತಿದ್ದರು. ಈಗಲೋ ಎಲ್ಲಾ ವಿಧದ ತಾಪತ್ರಯಗಳೂ ಒಂದೊಂದಾಗಿ ತಲೆ ಹಾಕತೊಡಗಿದವು. ಶೇಷಗಿರಿ 'ಮುಂದೆ ನಾನು ಹಾಗೆ ಮಾಡುತ್ತೇನೆ ಹೀಗೆ ಮಾಡುತ್ತೇನೆ' ಎಂದು ಹೊಸ ಹುರುಪಿನಲ್ಲಿದ್ದವನು ಮುಂದಿನ ಯೋಚನೆಯನ್ನು ಚಿಂತಿಸುವುದರಲ್ಲಿ ಅರ್ಧಕ್ಕೇ ಇಳಿದು ಹೋದನು.

ಪರೀಕ್ಷೆಯಲ್ಲೇನೋ ಗೌರವಾರ್ಹವಾಗಿಯೇ ತೇರ್ಗಡೆ ಹೊಂದಿದನು. ಎಲ್ಲರೂ "ಅದೃಷ್ಟವಂತಿನ ಕೈಹಿಡಿದ; ಅದಕ್ಕೇ ಆಯಿತು" ಎಂದು ಹಾಡತೊಡಗಿದರು. ಹೋಗಿದ್ದರೆ? "ಕೆಟ್ಟ ಮೋರೆಯವಳಾವಳನ್ನು ಕೈಹಿಡಿದನೋ" ಎನ್ನುತ್ತಿದ್ದರು. ಪಾಸಾಗುವುದೂ 'ಫೈಲಾ' ಗುವುದೂ ಕೈಹಿಡಿದವಳ ಯತ್ನವೇ!

ಅವನನ್ನು ಕಂಡವರೆಲ್ಲಾ "ನಿನಗೇನಪ್ಪ ಮದುವೆಯಾಯಿತು. ಪರೀಕ್ಷೆಯಾಯಿತು. ಸುಖವುರುಷ" ಎನ್ನುತ್ತಿದ್ದರು. ಆ ಸುಖ ಅವನಿಗೇ ಗೊತ್ತು!

ಇಲ್ಲಿಯವರೆಗೆ ವಿದ್ಯಾರ್ಥಿವೇತನವಾದರೂ ಬರುತ್ತಿತ್ತು. ಇನ್ನು ಮುಂದೆ ಅದಕ್ಕೂ ಕಲ್ಲು ಬಿತ್ತು. ಸರಿ, ಕೆಲಸಕ್ಕೋಸ್ಕರ ಆಫೀಸರ ಮನೆಗಳಿಗೆ ಅಲೆಯಲು ಆರಂಭಿಸಿದ. ಈಗ ಬ್ರಾಹ್ಮಣರಿಗೆ ಕೆಲಸ ಯಾರು ಕೊಡುತ್ತಾರೆ. ಬ್ರಾಹ್ಮಣನೆಂದಮೇಲೆ ಇವನ 'ಫಸ್ಟ್ ಕ್ಲಾಸು, ಗಿಸ್ಟ್ ಕ್ಲಾಸು' ಯಾವುದೂ ಚಲಾವಣೆಗೆ ಬರುವುದಿಲ್ಲ. ಹೋಗಿ ಆಫೀಸರುಗಳನ್ನು ಪೀಡಿಸಿದರೆ ಎಲ್ಲಾದರೂ ಒಂದು ಬದಲಿ ಕೆಲಸವಾದರೂ ಸಿಕ್ಕುತ್ತೆ. ರೈಲ್ವೆ ಸ್ಟೇಷನ್ ಬಳಿ ನೀವು ನೋಡಿರಬಹುದು, ಯಾಕೆ ನೀವೇ ಎಷ್ಟೋ ಸಲ ಮಾಡಿದ್ದೀರಿ. ಯಾವನಾದರೂ ಭಿಕ್ಷುಕ ನಿಮ್ಮನ್ನೇನಾದರೂ ಕಂಡು ಬಿಟ್ಟನೆಂದರೆ "ಸ್ವಾಮೀ ಸ್ವಾಮೀ" ಎಂದು ನಿಮ್ಮನ್ನು ಎಡಬಿಡದೆ ಅನುಸರಿಸುತ್ತಾ ಬೀಜಾರು ಹುಟ್ಟಿಸಿ, ಕೊನೆಗೆ ಹಾಳಾಗಿ ಹೋಗು ಎಂದು ನೀವು ಮೂರು ಕಾಸಿನ ಬಿಲ್ಲೆಯನ್ನು ಎಸೆದರೆ ಅದನ್ನು ತೆಗೆದುಕೊಂಡು ಹೋಗುವಂತೆ ಆ ಆಫೀಸರುಗಳನ್ನು ಅನುಸರಿಸಿ ಅವರಿಂದ ಕಸುಕೊಳ್ಳಬೇಕು. ಅದಾಗದು ಅವನಿಗೆ. ಸ್ವಾತಂತ್ರ್ಯಪ್ರಿಯನವನು. ಮೊದಲಿ

ನಿಂದಲೂ ಅವನಿಷ್ಟು ' ಬೊಂಬಾಯಿಗೆ ಹೋಗಿ ಬರಬೇಕು; ಮನೆಗೆ ಬೋರ್ಡು ಹಾಕಬೇಕು ' ಎಂದು. ಅದು ಅವನಿಗೆ ಸರಿಯಾದ ಕೆಲಸ. ಮದುವೆ ಮಾಡಿಕೊಳ್ಳದೇ ಇದ್ದಿದ್ದರೆ ಹಾಗೆಯೇ ಮಾಡುತ್ತಿದ್ದನು. ಈಗ ಹಣವನ್ನೆಲ್ಲಿಂದ ತರಬೇಕು ?

ಮನೆಯ ಮೇಲಿನ್ನು ಸಾಲ ತೆಗೆಯುವ ಹಾಗಿಲ್ಲ. ಹಿಂದಿಂದೇ ಹೊರೆಯಾಗಿ ಕುಳಿತಿದೆ. ಇನ್ನು ಇವನಿಗೆ ಕೊಡುವವರಾರು ? " ಮಾವ ನವರನ್ನು ಕೇಳು " ಎಂದು ಯಾರೋ ಸೂಚಿಸಿದರು. ಆಗ ಅವರೊಡನೆ ಕಿಡಿಕಿಡಿಯಾಗಿ ' ಮಾವ ಕೊಡುವ ಹಣ ಮಣ್ಣಿಗೆ ಸಮಾನ,' ಅ ಹಣವನ್ನು ಸ್ವೀಕರಿಸಿ ಹೆಂಡತಿಗೆ ದಾಸನಾಗಲೆಂದು ನಿಮ್ಮ ಅಭಿಪ್ರಾಯವೋ ಎಂದು ಬಿಟ್ಟು.

ವರಮಹಾಲಕ್ಷ್ಮೀ ವ್ರತ ಬಂತು. ಶೇಷಗಿರಿಯ ಅತ್ತೆಮನೆಯಲ್ಲಿ ಆ ವ್ರತದ ಆಚರಣೆಯಿಲ್ಲ. ಅದಕ್ಕೋಸ್ಕರ ಅವನ ಹೆಂಡತಿಯನ್ನು ಇವರ ಮನೆಗೆ ಕರತಂದಿದ್ದರು. ಬೆಳಿಗ್ಗೆ ಪೂಜೆಯೆಲ್ಲಾ ಸಾಂಗವಾಗಿ ನಡೆಯಿತು. ಅವಧಾನಿ ರಾವಾಭಟ್ಟರೇ ಬಂದು ಮಾಡಿಸಿಕೊಡಿದರು. ಸಾಯಂಕಾಲ ಸೊಸೆಯು ಸಾಲಂಕೃತಳಾಗಿ ಬಂದ ಮುತ್ತೈದೆಯವರಿಗೆಲ್ಲಾ ಬಾಗಿನಗಳನ್ನು ಕೊಟ್ಟಳು. ಎಲ್ಲರೂ ಹೊರಟುಹೋದ ಮೇಲೆ ಅತ್ತೆ ಸೊಸೆಯರಿಬ್ಬರೇ ಶೇಷಗಿರಿಗೋಸ್ಕರ ಕಾದುಕೊಂಡು ಕುಳಿತಿದ್ದರು. ಅವನು ನಾಳೆ ವೆಚ್ಚಕ್ಕೆ ಹಣವನ್ನು ಹವಣಿಸಿಕೊಂಡು ಬರಲು ಹೊರಗೆ ಹೋಗಿದ್ದ. ಆಗ ಅವನ ತಾಯಿ ಸುಮ್ಮನೆ ಇರಬೇಕೋ ಬೇಡವೋ, ಸೊಸೆಯ ಸೊಂಟದಲ್ಲಿದ್ದ ಆ ಬಂಗಾರದ ಡಾಬನ್ನು ನೋಡಿ ' ಅಯ್ಯೋ ಈ ಡಾಬಿಗೋಸ್ಕರ ನಮ್ಮ ಹುಡುಗ ಮುಂದಕ್ಕೆ ಓದಲಾಗದೇ ಹೋದ. ಆ ದುಡ್ಡಿದ್ದರೆ ಬೊಂಬಾಯಿಗೆ ಹೋಗಿ ಅಡ್ವೋಕೇಟಿಂಗಾದರೂ ಆಗಿ ಬರಬಹುದಾಗಿತ್ತು ' ಎಂದು ಬಿಟ್ಟಳು. ಒಡಕು ಬಾಯಿ ! ಪಾಪ, ಶೇಷಗಿರಿ ಹೆಂಡತಿ ಸಾವಿತ್ರಿ, ಏನೂ ಅರಿಯದವಳು ! ಡಾಬಿಗೋಸ್ಕರ ತನ್ನ ಗಂಡನ ವ್ಯಾಸಂಗ ನಿಂತು ಹೋಯಿತೇ ಎಂದು ಬಹಳ ವೇಚಾಡಲಾರಂಭಿಸಿದಳು. ಇವರ ಮನೆಗೆ ಬಂದಾಗಿನಿಂದ ಗಂಡನ ಆಗಿನ ಸ್ಥಿತಿಯನ್ನು ಕಣ್ಣಾರೆ ನೋಡುತ್ತಿದ್ದಳು. ಆ ಎರಡು ದಿವಸಕ್ಕೆ ಅನೇಕ ವರ್ಷದ ಅನುಭವಸ್ಥಳಂತೆ ಆಗಿ ಹೋಗಿ

ದ್ದಳು. ಗಂಡನ ವಿದ್ಯೆಯು ಹೆಚ್ಚೋ, ತನ್ನ ಆಭರಣಗಳು ಹೆಚ್ಚೋ, ತನ್ನ ಆಭರಣಗಳನ್ನೆಲ್ಲಾ ತೆಗೆದುಕೊಟ್ಟು ಬಿಡ್ತೀನಿ; ಇವರೂ ಓದಿ ಉತ್ತೀರ್ಣರಾಗಿ ಬಂದರೆ ಅದೇ ನನಗೆ ಆಭರಣ ಎಂದು ಮನಸ್ಸಿನಲ್ಲಿ ಮಾಡಿಕೊಂಡಳು. ಅದನ್ನು ಯಾರಲ್ಲಿ ಹೇಳುವುದು ?

ಅತ್ತೆಯವರಿಗೆ ಆ ವಿಚಾರವನ್ನು ಹೇಳುವುದೇ ? ಅತ್ತೆಯವರು ದೊಡ್ಡವರು, ಅವರೊಂದಿಗೆ ಒಂದು ಮಾತೂ ಹೊರಡದು. ಹಾಗೂ ಸಾಹಸಪಟ್ಟು ಹೇಳಿದಳೆಂದರೆ ಅವರು ಅವಳನ್ನೇ ಬಯ್ಯು ಬಿಡುವರೇನೋ ಎಂಬ ಶಂಕೆ.

ಗಂಡನೊಂದಿಗೆ ಹೇಳುವುದೇ ? ಮದುವೆಯಾಗಿ ಇನ್ನೂ ಒಂದು ವರ್ಷವಾಗಿಲ್ಲ. ಅವರೊಂದಿಗೆ ಹೇಗೆ ಮಾತಾಡುವುದು ? ಇದೇ ಮೊದಲ ನೆಯ ಸಲ ಅವರೊಂದಿಗೆ ಮಾತನಾಡಬೇಕಾಗಿರುವುದು. ಅವರು ಮಾತನಾಡದೇ ಹೋದರೋ? ತನ್ನ ಮನಸ್ಸಿನಲ್ಲಿರುವ ಅಭಿಪ್ರಾಯವನ್ನು ಅವರಿಗೆ ಹೇಗೆ ತಿಳಿಸುವುದು. ಆದದ್ದಾಗಲಿ ಅತ್ತೆಯವರಿಗೆ ಹೇಳುವುದಕ್ಕೆಂತ ಇವರಿಗೆ ತಿಳಿಸುವುದೇ ಮೇಲು ಎಂದು ಗಟ್ಟಿ ಮನಸ್ಸು ಮಾಡಿಕೊಂಡು ವರಮಹಾಲಕ್ಷ್ಮೀನ “ ಅವರಿಗೆ ಇದನ್ನರುಹಲು ಸುಸಮಯವನ್ನೊದಗಿಸಿ, ಅವರಿನಕ್ಕೆ ಬಹುವಂತೆ ಕರುಣಿಸು ದೇವಿ ” ಎಂದು ಪ್ರಾರ್ಥಿಸುತ್ತಿದ್ದಳು.

“ ಇನ್ನೂ ಅವನು ಬರುವುದು ಎಷ್ಟು ಹೊತ್ತಾಗುತ್ತೋ ನೀನು ಊಟಮಾಡಿಬಿಡು ” ಎಂದು ಅತ್ತೆಯವರವಳಿಗೆ ಹೇಳಿದರು. “ ಆಗಲಿ ” ಎಂದು ಹೇಳಿ ಹಾಗೇ ಕುಳಿತಿದ್ದಳು. ಅಷ್ಟು ಹೊತ್ತಿಗೆ ಶೇಷಗಿರಿ ಬಂದ.

“ ಕಾಲು ತೊಳಕೊ. ಹೆಸರುಬೀಳೆ ಕೋಸಂಬರಿ ಕೊಡಲೇ ” ಎಂದವನ ತಾಯಿ ಅವನನ್ನು ಕೇಳಿದರು.

“ ಈಗೇನೂಬೇಡ. ಊಟಕ್ಕೆ ಕೂಡುತ್ತೇನೆ ಒಳಗೆ ಬಡಿಸು ” ಎಂದು ಹೇಳಿ ಮಡಿ ಉಟ್ಟುಕೊಂಡು ಸಂಧ್ಯಾವಂದನೆ ಮಾಡಲು ಹೋದ.

ಮನೆ ಚಿಕ್ಕದಾದರೂ ಅಚ್ಚು ಕಟ್ಟಾಗಿತ್ತು. ಮನೆ ಮುಂದೆ ಅಂಗಳ. ಅಲ್ಲಿ ಬೃಂದಾವನದ ಕಟ್ಟಿ. ಶೇಷಗಿರಿ ಯಾವಾಗಲೂ ಬೃಂದಾವನದ ಕಟ್ಟಿಯ ಮೇಲೆ ಕುಳಿತು ಸಂಧ್ಯಾವಂದನೆಯನ್ನು ಮಾಡುವ ಪದ್ಧತಿ.

ಹಾಗೆ ಅಲ್ಲಿಗೆ ಹೋಗಿ ಮಾಡುತ್ತಾ ಕುಳಿತುಕೊಂಡ. ತಾಯಿಯವರು ಒಳಕ್ಕೆ ಎದ್ದು ಹೋಗಿ ಮಣೆಯನ್ನು ಹಾಕಿ ಊಟಕ್ಕೆ ಸಜ್ಜುಗೊಳಿಸುತ್ತಿದ್ದರು. ಸಾವಿತ್ರಮ್ಮ ಹಾಲಿನಲ್ಲಿಯೇ ಕಂಬದ ಅರುಗಿನಲ್ಲಿ ಕುಳಿತಿದ್ದಳು.

ಇದೇ ಸರಿಯಾದ ಸಮಯವೆಂದು ತೋರಿತವಳಿಗೆ. ಹೊರಗೆ ಹೋಗಿ ಮಾತನಾಡಿಸಬಹುದು. ಏನೆಂದು ಮಾತಾಡಿಸುವುದು ? ಮೊದಲು ಹೇಗೆ ಆರಂಭಿಸಬೇಕು ? ಅಂತೂ ತನ್ನ ಹೃದಯದಲ್ಲಿರುವುದನ್ನು ಹೇಳಿ ಬಿಡಬೇಕು. ಅದು ಮೇಲಕ್ಕೆ ಉಕ್ಕಿ ಬರುತ್ತಿದೆ, ಹಾಲು ಉಕ್ಕುವಂತೆ. ಹಾಲಾದರೂ ತಣ್ಣೀರನ್ನದರ ಮೇಲೆ ಹಾಕಿದರೆ ತಣ್ಣಿಗಾಗುತ್ತದೆ. ಇಲ್ಲಿ ಇದನ್ನು ಅವಳು ಅವನಿಗೆ ಹೇಳಿದ ಹೊರತೂ ಶಮನವಾಗುವುದಿಲ್ಲ.

ಅಲ್ಲಿಂದ ಎದ್ದಳು. ಕಾಲನ್ನು ಎತ್ತಲುಹೋದರೆ ಅದು ಮೇಲಕ್ಕೆ ಬರದು. ಕಬ್ಬಿಣದ ಮೊಳೆಗಳನ್ನು ಹೊಡೆದು ಬಂಧಿಸಿದ ಹಾಗಿದೆ. ಹಾಗೂ ಹೀಗೂ ಮಾಡಿ ತಲೆಬಾಗಿಲದ ವರೆಗೂ ಹೋದಳು. ಬಾಗಿಲನ್ನು ದಾಟಲಾಗಲಿಲ್ಲ.

ಹೊರಗೆ ಎಲ್ಲವೂ ನಿಶ್ಯಬ್ದವಾಗಿದೆ. ಬೃಂದಾವನದ ಕಟ್ಟಿ. ಅಲ್ಲಿ ತನ್ನ ಯಜಮಾನರು ಜಸ ಮಾಡುತ್ತ ಕುಳಿತಿದ್ದಾರೆ. ಬೃಂದಾವನದಲ್ಲಿ ತುಳಿಸಿದೇವಿ. ಕಟ್ಟಿಯ ಮೇಲೆ ತನ್ನ ಯಜಮಾನರು. ಇವರನ್ನು ಬಿಟ್ಟರೆ ಇನ್ನು ಯಾರೂ ಇಲ್ಲ. ಚಂದಿರನೂ ಮುಗಿಲಿನಲ್ಲಿ ಮರೆಯಾಗಿ ಹೋಗಿದ್ದಾನೆ. ಮಾರುತನ ಸುಳಿವೂ ಇಲ್ಲ. ಅವಳು ಶೇಷಗಿರಿಯನ್ನು ತುಂಬಿದ ಕಣ್ಣುಗಳಿಂದ ನೋಡತೊಡಗಿದಳು. ತನ್ನ ಯಜಮಾನರು ! ತನ್ನವರು !! ಆ ಕೋಮಲಶರೀರವು ಅದರಲಾರಂಭಿಸಿತು. ಬಾಗಿಲನ್ನು ಹಿಡಿದುಕೊಂಡು ಹಾಗೆಯೇ ನಿಂತುಬಿಟ್ಟಳು.

ಶೇಷಗಿರಿ ಸಂಧ್ಯಾವಂದನೆಯನ್ನು ಪೂರೈಸಿದ. ಎದ್ದು ಒಳಕ್ಕೆ ಹೋಗಬೇಕು. ಹೊಟ್ಟೆ ಹಸಿವು; ಬೆಳಗಿನಿಂದಲೂ ಊಟವಿಲ್ಲ. ಅಲ್ಲಿ ನೋಡಿದರೆ ತನ್ನ ಅರ್ಧಾಂಗಿ ! ಹಾಗೆಯೇ ಸ್ತಂಭೀಭೂತನಾಗಿ ನಿಂತು ಬಿಟ್ಟ. ಆ ಮೇಲೆ ಎಳೆನಗೆಯನ್ನು ಸೂಸುತ್ತಾ “ ದಾರೀಬಿಡೂ ” ಎಂದ.

ಅವನ ಹೆಂಡತಿ ತಲೆಯನ್ನು ತಗ್ಗಿಸಿಕೊಂಡು ಬಲಗಾಲಿನ ಹೆಚ್ಚಿರಳಿ ನಿಂದ ಹೊಸ್ತಲವನ್ನು ಒತ್ತುತ್ತಾ ಯೋಚನೆಯಲ್ಲಿ ಮಗ್ನಳಾಗಿದ್ದಳು.

“ದಾರೀಬಿಡೂ” ಎಂಬ ಅವನ ಮಾತನ್ನು ಕೇಳಿದೊಡನೆಯೇ ಎಚ್ಚರ ಗೊಂಡಳು. ಏನೋ ಯೋಚಿಸುತ್ತಿದ್ದ ಹುಲ್ಲೆಗೆ ಕುದುರೆಯ ಖುರಪುಟ ದನಿಯು ಕೇಳಿಸಿದಂತಾಯ್ತು. ಆ ಮಾತನ್ನು ಅವನು ಬಹಳ ಮೆಲ್ಲಗೆ ನುಡಿದಿದ್ದನು. ಅದು ಏನೋ ರೋಮಾಂಚನವನ್ನುಂಟು ಮಾಡಿತು. ಯಾತಕ್ಕೆ ಇವಳು ಬಾಗಿಲಿಗೆ ಅಡ್ಡಕಟ್ಟಿ ನಿಂತಿದ್ದಾಳೆ ಎನ್ನುವುದು ಇವನಿಗೆ ಗೊತ್ತಾಗಲಿಲ್ಲ.

ಶೇಷಗಿರೀನೆ ಇದ್ದುಕೊಂಡು “ಇವತ್ತು ಪೂಜೆಯೆಲ್ಲಾ ನಾಂಗವಾಗಿ ಆಯಿತೆ?” ಎಂದನು.

“ಆ—ಯಿ—ತು” ಎಂದಳು, ಮೂರು ಅಕ್ಷರಗಳನ್ನು ನುಡಿಯಲು ಮೂರು ಘಂಟಿಯನ್ನೇ ತೆಗೆದುಕೊಂಡಳು.

“ಊಟ ಆಯಿತಾ ನಿಂದು?” ಎಂದು ಕೇಳಿದನು. ಊಟವಿನ್ನೂ ಮಾಡಿರುವುದಿಲ್ಲವೆಂಬುದು ಅವನಿಗೆ ಚೆನ್ನಾಗಿ ಗೊತ್ತು; ಆದರೆ ಏನನ್ನು ತಾನೆ ಅವಳೊಡನೆ ಮಾತನಾಡುವುದು!

“ಇನ್ನೂ ಇಲ್ಲ” ಎಂದಳು.

“ಹಾಗಾದರೆ ನಾನು ಬೇಗ ಊಟಮಾಡುತ್ತೇನೆ. ನೀನೂ ಕೂಡೀ ವಂತೆ. ನನಗೋಸ್ಕರ ಯಾತಕ್ಕೆ ಸುಮ್ಮನೆ ಕಾದಿದ್ದು?” ಎಂದು ದಾರಿ ಬಿಡಿಸಿಕೊಂಡು ಹೋಗಲು ಹೋದನು. ಅವನಿಗೆ ತನ್ನ ತಾಯಿ ಎಲ್ಲಿ ಕಾಣುತ್ತಾಳೋ ಎಂಬ ಭಯ. ಇವಳಿಗಾದರೇ ಕರ್ತವ್ಯನಿರತಳಾಗಿದ್ದುದ ರಿಂದ ಅದು ತೋರಿರಲಿಲ್ಲ. ಬಾಗಿಲಿಗೆ ಅಡ್ಡವಾಗಿ ಹಾಗೇ ನಿಂತಿದ್ದಾಳೆ.

“ಏನೂ?” ಎಂದು ಕೇಳಿದ.

ಅವಳ ತುಟಿಗಳಗಲಿತೇ ವಿನಾ ಒಂದು ನುಡಿಯೂ ಹೊರಬೀಳಲಿಲ್ಲ.

“ಏನದು ಹೇಳು?” ಎಂದು ಮೃದುವಾಗಿ ಕೇಳಿದ. ಇವಳಿಗೆ ನುಡಿ ಯಲು ಬಾಯೇ ಬರಲಿಲ್ಲ. ಸೊಂಟದಲ್ಲಿದ್ದ ಡಾಬನ್ನು ಹಾಗೇ ಕಳಚಿದಳು. ಕೈಗೆ ತೆಗೆದುಕೊಂಡಳು. ಇವನ ಮುಂದೆ ಹಿಡಿದಳು.

“ಡಾಬೀನಾದರೂ ಮುರಿದು ಗಿರಿದು ಹೋಯಿತೆ?”

“ಇಲ್ಲ.”

“ಅಳತೆ ಸರಿಹೋಗಲಿಲ್ಲವೇ, ಸರಿಮಾಡಿಸಬೇಕೇನು?”

“ ಇಲ್ಲ...ಇದನ್ನು...”

“ ಊಂ ಹೇಳು.”

“ ನೀವು ಮಾರಬೇಕು.”

“ ಯಾಕೆ ?” ಎಂದು ಆಶ್ಚರ್ಯದಿಂದ, ಕೌತುಕದಿಂದ ಕೇಳಿದ.

“ ಈ ಒಡವೆಗಳನ್ನೂ ತೆಗೆದುಕೊಡುತ್ತೇನೆ. ಅವನ್ನೂ ಮಾರಿ ಮುಂದಕ್ಕೆ ಓದಲು ಹೋಗಬೇಕು.”

“ ಅಯ್ಯೋ ಹುಚ್ಚಿ, ನಿನ್ನ ಒಡವೆ ಮಾರಿ ನಾನು ಓದಬೇಕೇ ?”

“ ನೀವು ಬೊಂಬಾಯಿಗೆ ಹೋಗೋದಕ್ಕೆ ದುಡ್ಡು ?”

“ ದುಡ್ಡೆಲ್ಲಾ ಇದೆ. ಇವತ್ತು ಹಬ್ಬದ ದಿವಸ. ಮೈಮೇಲಿನ ಒಡವೆ ತೆಗೆಯಬಾರದು. ಹಾಗೆ ಇಟ್ಟುಕೊ” ಎಂದು ಹೇಳಿದ. ಆಗಿನ ಅವಳ ನಡವಳಿಕೆ ಅವನ ಹೃದಯವನ್ನು ಕಲುಕಿ ಬಿಟ್ಟಿತ್ತು. ಅಷ್ಟರಲ್ಲಿ ಅವನ ತಾಯಿ “ ಆಯ್ತೇನೋ ಶೇಷಾ, ಎಷ್ಟು ಹೊತ್ತು ಸಂಧ್ಯಾವಂದನೆ ?” ಎಂದು ಕೂಗಿದಳು.

“ ಆಯ್ತು ಬಂದೆ” ಎಂದು ಒಳಕ್ಕೆ ಹೊರಟು ಹೋದನು.

ಶೇಷಗಿರಿ ಬೊಂಬಾಯಿನಲ್ಲಿ ಯಾವುದಾದರೂ ಒಂದು ಕೆಲಸ ಸಿಕ್ಕಿದರೆ ಅದನ್ನು ಹಾಗೆಯೇ ನೋಡಿಕೊಂಡು ಎಲ್ ಎಲ್. ಬಿ. ಗೆ ಓದಿ ಬರುವುದು. ಇಲ್ಲಿ ತಾಯಿಗೆ ಒಂದು ಕೊಠಡಿಯಿಟ್ಟುಕೊಂಡು ಮನೇನ ಬಾಡಿಗೆ ಕೊಟ್ಟರೆ ಅದರ ಬಾಡಿಗೆಯಲ್ಲಿ ಅವಳ ಕತೆ ಕಳೆಯುತ್ತಿರುತ್ತದೆ. ಎಷ್ಟಾದರೂ ಮಡೀ ಹೆಂಗಸು, ಒಂದೊತ್ತು ಊಟ, ಎಂದು ಮಾಡಿಕೊಂಡಿದ್ದನು. ಅದರಂತೆಯೇ ಅಲ್ಲಿದ್ದ ತನ್ನ ಸ್ನೇಹಿತರಿಗೆ ಕಾಗದ ಬರೆದಿದ್ದನು. ಮಾರನೆಯ ದಿನ ಅಲ್ಲಿಂದ ಕಾಗದವೂ ಬಂತು. ಅಲ್ಲಿನ ಪೋಸ್ಟ್ ಆಫೀಸಿನಲ್ಲಿ ಒಂದು ಕೆಲಸ ಖಾಲಿ ಇದೆ ಎಂದು ಬರೆದಿದ್ದಿತು.

ಬೊಂಬಾಯಿಗೆ ಹೊಗಬೇಕು. ಕೆಲಸವೂ ಸಿಕ್ಕಿದೆ. ದುಡ್ಡನ್ನೊಡಗಿಸಿಕೊಳ್ಳಲು ಪ್ರಯತ್ನಿಸತೊಡಗಿದನು. ಯಾರುಯಾರನ್ನು ಕೇಳಿ ಬಹುದಾಗಿತ್ತೋ ಅವರೆಲ್ಲರಿಂದಲೂ ಸಾಲ ತೆಗೆದುಕೊಂಡಿದ್ದಾನೆ. ಒಬ್ಬ ಶೆಟ್ಟರ ಮನೆಯಲ್ಲಿ ಪಾಠ ಹೇಳುತ್ತಿದ್ದ. ಅವರಲ್ಲಾಗಲೇ ಒಂದು ನೂರು ರೂಪಾಯಿ ಸಾಲ ಮಾಡಿದ್ದಾನೆ. ಗುರುತಿಲ್ಲ, ಪರಿಚಯವಿಲ್ಲ; ಹೇಳಿದಲ್ಲಿ

ಮೂರು ತಿಂಗಳು ಪಾಠ. ಇವನ ಗುಣವನ್ನು ಕಂಡು ಸಾಲವನ್ನಾಗ ಕೊಟ್ಟರು. ಇನ್ನೂ ಕೊಡಿ ಎಂದು ಕೇಳಲಾಗುತ್ತೆಯೆ.

ಇವನ ಹೆಂಡತಿಯಾಗಲೇ “ ಒಡವೆಯನ್ನು ಮಾರಿ ಹಣವನ್ನು ಬದಗಿಸಿಕೊಳ್ಳಿ.” ಎಂದು ಹೇಳಿದ್ದಳಲ್ಲಾ. ಹಾಗೆ ಯಾತಕ್ಕೆ ಮಾಡ ಬಾರದಾಗಿತ್ತು ಎಂದು ನೀವು ಕೇಳಬಹುದು. ಕೊನೆಗೆ ಹಾಗೇ ಮಾಡ ಬೇಕಾಯಿತು. ಆ ಬಂಗಾರದ ಡಾಬನ್ನು ನೂರೈವತ್ತು ರೂಪಾಯಿಗೆ ಅಡವಿಟ್ಟು ಹಣವನ್ನು ತರಬೇಕಾಯಿತು. ಅವನ ಹೆಂಡತಿಯ ಕೈಯಿಂದ ಆಭರಣವನ್ನು ತೆಗೆದುಕೊಂಡಾಗ ಅವನ ಮನಸ್ಸಿನಲ್ಲಿ ನಡೆಯುತ್ತಿದ್ದು ದನ್ನು ವರ್ಣಿಸಲಸಾಧ್ಯ. ಆಕೆಯಾದರೋ ನಿಸ್ಸಂಕೋಚವಾಗಿ ಒಂದೇ ಮನಸ್ಸಿನಿಂದ ತೆಗೆದುಕೊಟ್ಟಳು.

“ ನೋಡು ನೀನು ಸ್ವಲ್ಪವೂ ನೊಂದುಕೊಳ್ಳಬಾರದು. ಹಾಗಿದ್ದರೆ ಕೊಡು” ಎಂದನು.

ಅವಳು “ ನನ್ನಲ್ಲೂ ಸಂಶಯವೇ” ಎಂದಳು.

ಹದಿನಾಲ್ಕು ವರ್ಷದ ಹುಡುಗಿ, ಇನ್ನೂ ಸಂಸಾರದ ಹೊಸ್ತಲನ್ನು ಮೆಟ್ಟುವುದಕ್ಕಿಲ್ಲ. ಅವಳ ಆಗಿನ ಮಾತು ಯಾರ ಎದೆಯನ್ನಾದರೂ ನೀರಾಗಿ ಮಾಡಿಬಿಡುವುದು. ಆ ಅಂತರಂಗವಂತಹದು !

೩

ಶೇಷಗಿರಿ ಬೊಂಬಾಯಿಯಲ್ಲಿ ನೆಲಸಿ ಆಗಲೇ ಒಂದು ವರ್ಷದ ಹತ್ತಿ ರಕ್ಕೆ ಬಂತು. ಕೆಲಸವೇನೋ ಸುಲಭ. ಆದರೆ ಯಂತ್ರದಂತೆ ದುಡಿಯ ಬೇಕು. ಇದರ ಜೊತೆಗೆ ವ್ಯಾಸಂಗ. ಕಾಲೇಜು ಸಾಯಂಕಾಲವಾದ್ದರಿಂದ ಕೆಲಸವನ್ನೂ ನೋಡಿಕೊಂಡು ವ್ಯಾಸಂಗವನ್ನೂ ಮಾಡಲಾಗುತ್ತಿತ್ತು. ಯಾವುದು ಹೇಗಿದ್ದರೂ ದೇಹವೊಂದನ್ನು ಸರಿಯಾಗಿ ನೋಡಿಕೊಂಡು ಬರ ಬೇಕಲ್ಲ. ಆರೋಗ್ಯವೊಂದಿದ್ದರೆ ಸಕಲ ಸೌಭಾಗ್ಯ. ಅದಕ್ಕೋಸ್ಕರವೇ ತನ್ನ ಮನೆಯನ್ನು ಮಾತುಂಗದಲ್ಲಿ ಮಾಡಿದ್ದನು. ದಿನಾಲೂ ಬೊಂಬಾಯಿ ಪಹರಿಗೆ ಬಂದು ಹೋಗಬೇಕು. ಅವನಿಗಲ್ಲಿ ಖರ್ಚು ಬಹಳವಾಗಿತ್ತು; ಆದರೆ ಪ್ರತಿ ತಿಂಗಳೂ ಹಣವನ್ನು ಸ್ವಲ್ಪವಾದರೂ ಉಳಿಸಿ ಶೇಖರಿಸುತ್ತಿದ್ದನು. ಮೊದಲು ಆ ಬಂಗಾರದ ಡಾಬನ್ನು ಅಡವಿನಿಂದ ಬಿಡಿಸಿ ತನ್ನ

ಹೆಂಡತಿಗೆ ಕೊಟ್ಟು ಬಿಡಬೇಕು. ಅಲ್ಲಿಯ ವರೆಗೂ ಅವನ ಮನಸ್ಸು ಮುಳ್ಳಿನ ಪೊದೆಯ ಮೇಲಿದ್ದ ಹಾಗೆಯೇ.

ಕಣ್ಣು ಮುಚ್ಚಿತೆಂದರೆ ತನ್ನ ಹೆಂಡತಿಯ ಅಂದಿನ ಆಕೃತಿ ತನ್ನೆದುರಿಗೆ ಬಂದು ನಿಲ್ಲುವುದು. ಕೋಮಲಕಿಶೋರೆ. ಕಿಶೋರೆಯಾದರೂ ನವಲಜ್ಜಿಯಲ್ಲಿ ತೊಯ್ದ ಲಾವಣ್ಯಮೂರ್ತಿ. ಆಗ ಅವೆಲ್ಲವನ್ನೂ ಒತ್ತೊಟ್ಟು ಗಿಟ್ಟು ಪತಿಯ ವ್ಯಾಸಂಗಕ್ಕೋಸ್ಕರ ತನ್ನ ಆಭರಣಗಳೆಲ್ಲವನ್ನೂ ಅವನ ಚರಣತಲದಲ್ಲಿ ಅರ್ಪಿಸಲು ಸಿದ್ಧವಾಗಿ ನಿಂತಿರುವ ಆ ನಿಲುಭಂಗಿ.

ಇವನು ತನ್ನನ್ನು ತಾನೇ ಹಳಿದುಕೊಳ್ಳುವನು. ತಾನು ಆ ದೇವಿಗೆ ತಕ್ಕ ವರನೇ ಅಂದುಕೊಳ್ಳುವನು. ತನ್ನ ಸೌಭಾಗ್ಯಕ್ಕೆ ಮಿತಿಯಿಲ್ಲವೆಂದು ಉಬ್ಬಿಹೋಗುವನು. ಹೀಗಿರಲು ಅವನ ಭಾವಮೈದುನನ ಮದುವೆಯೆಂದು ಅವನಿಗೆ ಕಾಗದ ಬಂತು.

ಶೇಷಗಿರಿಗೆ ಇದ್ದವನೊಬ್ಬನೇ ಭಾವಮೈದುನ. ಇವನೊಬ್ಬನೇ ಅವನಿಗೆ ಭಾವ; ಇನ್ನು ಇವನು ಹೋಗದೇ ಇರುವುದಕ್ಕೆ ಆಗುತ್ತದೆಯೇ? ಅಲ್ಲಿ ರಜ ದೊರೆಯುವುದು ಬಹಳ ಕಷ್ಟವಾಯಿತು. ತನ್ನ ಆಫೀಸಿಗೆ ಇದನ್ನೆಲ್ಲಾ ಬಿಚ್ಚಿ ಹೇಳಿದರೆ ತಾನೆ ಕರುಣಿಸುವರೇ? ಬೇಲಿಯ ಮುಂದೆ ಬೇಡಿ ಕೊಂಡ ಹಾಗೆ. ಕೊನೆಗೆ “ಕೊಟ್ಟರೆ ಕೊಡಲಿ ಬಿಟ್ಟರೆ ಬಿಡಲಿ” ಎಂದು ರಜಾಕ್ಕೆ ಬರೆದು ಹಾಕಿ ಹೊರಟು ಬಂದ.

ಭಾವಮೈದುನನ ಮದುವೆ. ಅಳಿಯ ದೇವರಿಗೆ ಎಲ್ಲೆಲ್ಲಿಯೂ ಮರಾಧೆ. ಇವನನ್ನು ಕರೆದುಕೊಂಡು ಹೋಗಿ ಉಚ್ಚಸ್ಥಾನದಲ್ಲಿ ಕೂಡಿಸಿದ್ದಾರೆ. ಉಚ್ಚಸ್ಥಾನೇಷು ಪೂಜ್ಯಂತೆ!

ಇವನ ಹೆಂಡತಿಯನ್ನೂ ಇವನ ಕಣ್ಣಿಗೆ ಬಿದ್ದಿರಲಿಲ್ಲ. ಬೆಳಿಗ್ಗೆ ಬಂದವನು ಬಿಡಿದಿಯ ಮನೆಯಲ್ಲಿಯೇ ಸ್ನಾನ, ಸಂಧ್ಯಾವಂದನೆ, ಫಲಹಾರಾದಿಗಳನ್ನು ತೀರಿಸಿಕೊಂಡ ಮೇಲೆ ಲಗ್ನದ ಮನೆಗೆ ಬಂದ.

ಆಕೆಯಲ್ಲಿದ್ದಳು. ಅಣ್ಣನ ಮದುವೆಯಲ್ಲಿ ಅಲ್ಲಿಂದಿಲ್ಲಿಗೆ ಓಡಾಡಬೇಕಾದವಳು ಅವಳು ತಾನೆ. ಶೇಷಗಿರಿ ಆಗ ತನ್ನ ಪ್ರೇಯಸಿಯನ್ನು ನೋಡಿದ. ಆಕೆ ತನ್ನಿನಿಯರು ಬರುವರೋ ಇಲ್ಲವೋ ಎಂದು ಅಲ್ಲಿಯವರೆಗೂ ಎದುರು ನೋಡಿ ನಿರಾಶಳಾಗಿದ್ದಳು. ಅಲ್ಲಿ ಹಸೆಯ ಜಗುಲಿಯ ಬಳಿ ಓಡ್ಯಾ

ಡುತ್ತಿದ್ದವಳು ಅವನನ್ನು ಕಂಡೊಡನೆಯೆ ಸಂತೋಷದ ಉದ್ರೇಕದಿಂದ ಉಬ್ಬಿ ಚಲಿಸಲಾರದೆ ಹಾಗೆ ನಿಂತುಬಿಟ್ಟಳು.

ಶೇಷಗಿರಿ ಅವಳನ್ನು ಎವೆಯಿಕ್ಕದೆ ನೋಡುತ್ತಿದ್ದಾನೆ. ಅದೇ ಗಾಂಭೀರ್ಯಮೂರ್ತಿ, ಕಿಶೋರೆ. ಆದರೆ ಒಂದು ವರ್ಷಕ್ಕಾಗಲೇ ಎಷ್ಟು ಬೆಳೆದಿದ್ದಾಳೆ! ಇಲ್ಲಿ ಅವಳನ್ನು ವರ್ಣಿಸಬೇಕು. ಆದರೆ ನಾನು 'ಶ್ರೀನಿವಾಸ'ನೆ ಅಥವಾ 'ಶ್ರೀಪತಿ'ಯೇ? ಕುದುರೆಯನ್ನು ವರ್ಣಿಸುವುದಕ್ಕೆ ಹೋಗಿ ಅದು ಕತ್ತಿಯಾಗಿ ಬಿಡಬಹುದು. ಆದರೂ ನೀವು 'ಕುದುರೆಯೆಂದೇ ತಿಳಿಯುತ್ತೇವೆ, ವರ್ಣನೆಯ ಜೊತೆಗೆ ನಿಮ್ಮ ಭಾವನೆಯನ್ನೂ ಕಲ್ಪಿಸಿಕೊಳ್ಳುತ್ತೇವೆ' ಎನ್ನುವ ಹಾಗಿದ್ದರೆ ವರ್ಣಿಸುತ್ತೇನೆ.

ಅವಳದು ಅಗಲವಾದ ದುಂಡು ಮುಖ. ತುಂಬಿದ ಕಣ್ಣುಗಳು. ಆ ಕಣ್ಣುಗಳು ಅವನನ್ನಾಗಲೇ ಸೇರಿವೆ. ತಿದ್ದಿದ ಹುಬ್ಬು. ಚಂಪಕದಂತಿರುವ ಎಳಸಾದ ನಾಸಿಕ. ಅದರಲ್ಲಿ ನಿಂತಿರುವ ಮಂಜಿನ ಹನಿ, ಬಿಳಿಯ ನತ್ತು. ತನ್ನ ಮದುವೆಯಲ್ಲಿ ತನ್ನೊಡನೆ ಅವಳನ್ನು ಕೂಡಿಸಿ, ಆರತಿ ಅಕ್ಷತೆ ಮಾಡಿ ಆ ಸೊಂಪಾದ ಮೂಗನ್ನು ಮುಳ್ಳಿನಿಂದ ಚುಚ್ಚಿದರು. ಆಗ ಆ ಸೋವನ್ನು ಸಹಿಸಲಾರದೆ ಇದ್ದ. ಅವಳ ಮುಖವನ್ನು ಕಂಡು "ಅಯ್ಯೋ ದೇವರೇ, ಯಾತಕ್ಕೆ ಅವಳಿಗೆ ಆ ಹಿಂಸೆ ಕೊಡುವರಪ್ಪ" ಎಂದಿದ್ದ. ಈಗ ಅದರಲ್ಲಿ ಬಿಳಿಯ ನತ್ತು ರಾಜಿಸುತ್ತಿದೆ. ಅವನ ಮೆಚ್ಚುಗೆಗೇ ಪಾತ್ರವಾಗಿದೆ. ಸ್ವಲ್ಪ ಅಗಲವಾದ ಬಾಯವಳದು. ತುಟಿಗಳೂ ದಪ್ಪ; ತೊಡೆಯ ಹಣ್ಣನ್ನು ಹಾಗೆ ತಂದಿಟ್ಟಂತಿದೆ. ಅದನ್ನು ಅಣಕಿಸುವ ಗಲ್ಲ. ಅವಳ ಹಣೆಯು ಅಷ್ಟು ದೊಡ್ಡದೂ ಅಲ್ಲ; ಅಷ್ಟು ಸಣ್ಣದೂ ಅಲ್ಲ. ಸಮವಾದ ಹಣೆ. ಅದರಲ್ಲಿ ಕಂಗೊಳಿಸುತ್ತಿರುವ ಪುಟ್ಟದಾಗಿ ತಿದ್ದಿಟ್ಟ ಕುಂಕುಮದ ಬೊಟ್ಟು. ಹಣೆಯ ಮೇಲೆ ಆ ಅಲಕಾವಳಿಗಳೋ: ಹಿಂದುಗಡೆ ಆ ಭಾರವಾದ ಹೆರಳೋ! ಆಗ ತಾನೆ ಬಾಚಿಕೊಂಡು ಜಡೆಯನ್ನು ಹಾಕಿಕೊಂಡಿದ್ದಳು. ಅದು ಕೃಷ್ಣಸರ್ಪವನ್ನು ಅಣಕಿಸುತ್ತ ಅವಳ ತೊಡೆಯ ವರೆಗೂ ನಲಿದಾಡುತ್ತಿದೆ. ಅವಳ ಅಂದವನ್ನು ಇಮ್ಮಡಿ ಗೊಳಿಸುತ್ತಿದೆ.

ತಾನಿಟ್ಟು ವಜ್ರದ ಓಲೆಗಳು ಅವಳ ಕಿವಿಯಲ್ಲಿವೆ. ತಾನು ತಂದ ಪಟ್ಟಿಯಂಚಿನ ಸೀರೆಯನ್ನೇ ಉಟ್ಟಿದ್ದಾಳೆ. ಅವನವಳನ್ನು ಕಚದಿಂದ ನಂಬದ ವರೆಗೂ ನೋಡಿದ. ತನ್ನವಳು, ತಾನು ಮಾಡಿಸಿದ ಒಡವೆಗಳು, ಕಾಲಿನ ಗೊಲಸು ಮೊದಲುಗೊಂಡು ಹಾಗೆಯೇ ನೋಡಿಕೊಂಡು ಬಂದ. ಅವಳ ಸೊಂಟದಲ್ಲಿ ಬಂಗಾರದ ಡಾಬು ! ಹೊಸದೆಂದು ಅದರ ಮೆರಗು ಸಾರುತ್ತಿದೆ. ಅವಳ ಡಾಬನ್ನು ಅಡವಿಟ್ಟಿದ್ದಾಗಿದೆ. ಇದು ಎಲ್ಲಿಂದ ಬಂತು ? ಇತರರದೇ ? ಛೇ ! ಇತರರದನ್ನು ಇಟ್ಟುಕೊಂಡಾಳೇ ಒಡವೆಯ ಪ್ರಿಯಳಲ್ಲ. ಅಣ್ಣನ ಮದುವೆ; ಅಪ್ಪನು ಮಾಡಿಸಿರಬಹುದು ಎಂದೆಂದುಕೊಂಡ.

ಹಾಗಾದರೆ ತಾನು ಅಡವಿಟ್ಟಿರುವುದು ಅವರ ಕಿವಿಗೂ ಮುಟ್ಟಿತೇ. ಇಲ್ಲದಿದ್ದರೆ ಅವಳಿಗೆ ಹೊಸದೊಂದನ್ನು ಹೇಗೆ ಮಾಡಿಸುವರು ? ನಾನವಳನ್ನು “ ನಿನ್ನ ಡಾಬಿಲ್ಲೆಂದು ನಿನ್ನ ತಾಯ್ತಂದೆಗಳು ಕೇಳಿದರೆ ಏನು ಹೇಳುತ್ತೀ ? ” ಎನ್ನಲು “ ಅದರ ಬಿಸುಗೆ ಬಿಟ್ಟು ಹೋಯ್ತು. ಸರಿ ಮಾಡಿಸಲು ತೆಗೆದುಕೊಟ್ಟೆ ” ಎನ್ನುವುದಾಗಿ ಹೇಳುವೆನೆಂದಿದ್ದಳು. ಅದುದರಿಂದಲೇ ಆದಷ್ಟು ಜಾಗ್ರತೆ ಅದನ್ನವರಿಗೆ ಬಿಡಿಸಿಕೊಡಬೇಕೆಂದು ಹಣವನ್ನು ಶೇಖರಿಸುತ್ತಿದ್ದನು. ಹಾಗೆ ಶೇಖರಿಸಿದ ಹಣ ಭಾವಮೈದುನನ ಮದುವೆಯ ಖರ್ಚಿಗೆ ಆಗಿಹೋಯ್ತು. ವಧೂ-ವರರಿಗೆ ಉಡುಗೊರೆ ! ಬೊಂಬಾಯಿಯಿಂದ ಬರಬೇಕಾದರೆ ಅಲ್ಲಿನ ಹೆಚ್ಚುಗೆ ಪದಾರ್ಥಗಳನ್ನಿಲ್ಲಿಯ ವರೆಗೆ ತಂದುಕೊಡಬೇಕಾದುದು ಬೇರೆ. ಇದರ ಮೇಲೆ ಹೋಗುತ್ತಾ ಬರುತ್ತಾ ರೈಲು ಚಾರ್ಜು. ಹಣವುಳಿಯುವುದೆಲ್ಲಿ ?

ಇವರೇ ಅದನ್ನು ಬಿಡಿಸಿಕೊಂಡಿರುವರೇನು ! ಇಲ್ಲ. ಇದು ಹೊಸ ಡಾಬು. ತಾನು ಮಾಡಿಸಿದ್ದಲ್ಲ. ಅದಿನ್ನೂ ಅಗಲವಾಗಿದ್ದಿತು. ಇದೇ ಅವನಿಗಾಗ ದೊಡ್ಡ ಸಮಸ್ಯೆಯಾಗಿ ಕಾಳಿತಿತ್ತು. ಇನ್ನೊಂದು ಸಲ ಯಾವುದನ್ನುವುದನ್ನು ಸರಿಯಾಗಿ ನೋಡೋಣವೆಂದು ಕಣ್ಣೆತ್ತಿದನು. ಅಲ್ಲಿಂದ ವಳಾಗಲೇ ತನ್ನ ಅಚಾರುರ್ಯವನ್ನರಿತು ನಾಚಿಕೆಗೊಂಡು ಇತರರು ನೋಡಿದರೆ ಏನೆಂದುಕೊಂಡಾರೋ ಎಂದು ತನ್ನ ಕೈಯಲ್ಲಿನ ‘ ಸವಲಕ್ಕಿ ’ ಯ ಮರವನ್ನಲ್ಲಿರಿಸಿ ಅಲ್ಲಿಂದೊಮ್ಮೆಯೇ ಚಿಮ್ಮಿದ್ದಳು.

ಇನ್ನು ಮಾಂಗಲ್ಯಧಾರಣೆಯಾಗಬೇಕು. ಮಾಂಗಲ್ಯದೊಂದಿಗೆ ಇತರ ಅಭರಣಗಳನ್ನೂ ಅಕ್ಕಿಯ ಮೇಲೆ ಬೆಳ್ಳಿಯ ತಟ್ಟೆಯಲ್ಲಿರಿಸಿ ಗುರುಹಿರಿಯ ರೆಲ್ಲರಿಂದಲೂ ಮುಟ್ಟಿಸಿ ಸಭೆಯವರ ಅಪ್ಪಣೆ ಪಡೆದ ಅನಂತರ ಮಾಂಗಲ್ಯ ಪೂಜೆ. ಆ ಮೇಲೆ ಧಾರಣೆ. ಪುರೋಹಿತರು “ ಮಾಂಗಲ್ಯವಜ್ರಸಮಿತಂ ” ಎಂದು ಮಂತ್ರವನ್ನುಚ್ಚರಿಸುತ್ತಾ ಶೇಷಗಿರಿಯ ಬಳಿಗೆ ತಂದು “ ಅಳಿಯ ದೇವರೇ ಅಪ್ಪಣೆಯೇ ? ” ಎಂದರು. ಇವನು ಆ ಸಮಸ್ಯೆಯನ್ನು ಭೇದಿಸುವುದರಲ್ಲಿ ನಿರತನಾಗಿದ್ದ—ಎಚ್ಚತ್ತನು. ತಟ್ಟೆಯನ್ನು ಮುಟ್ಟಿದನು. ಅಲ್ಲಿರಿಸಿದ್ದ ಒಡವೆಗಳನ್ನೆಲ್ಲಾ ನೋಡತೊಡಗಿದನು. ಬಂಗಾರದ ಡಾಬನ್ನು ವರೂ ಮಾಡಿಸಿದ್ದಾರೆ !

ಹೆಂಗಸರ ಕಡೆಗೆ ಹಾಗೆಯೇ ಕಣ್ಣು ಹೋಯಿತು. ಇವನ ಹೆಂಡತಿ ಹೆಂಗಸರ ಗುಂಪಿನಲ್ಲಿ ಕುಳಿತಿದ್ದವಳು ಕ್ಷಣಕಾಲ ಎದ್ದು ನಿಂತು ಹಾಗೆಯೇ ಕುಳಿತಳು. ಅವಳ ಸೊಂಟದಲ್ಲಿ ಡಾಬಿರಲಿಲ್ಲ. ಸಮಸ್ಯೆಯು ಈಗ ಬಗೆ ಹರಿಯಿತು. ತನ್ನ ಅತ್ತಿಗೆಯ ಡಾಬನ್ನು ತಾನಿಟ್ಟುಕೊಂಡಿದ್ದಳು.

ಶೇಷಗಿರಿಯ ಹೃದಯವು ಕುದಿಯಲಾರಂಭಿಸಿತು. ಆಗ ಬಂದೇ ಮನಸ್ಸಿನಿಂದ ಅಭರಣವನ್ನು ಕಳಚಿಕೊಟ್ಟಿದ್ದೇನು; ಈಗ ತನ್ನನ್ನು ಅಣಕಿಸುವುದೇನು ? ಎಷ್ಟಾದರೂ ‘ ಹೆಣ್ಣು ಜನ್ಮ ’ ಎಂದುಕೊಂಡನು. “ ತನ್ನ ಹೆಂಡತಿಯೋರ್ವಳೇ ಸಿಕ್ಕಿದಾಗ ಮಾತನಾಡಿಸಬೇಕು. ಅವಳಿಗೆ ತಾನು ಬೊಂಬಾಯಿಯಲ್ಲಿ ನೋಡಿದ್ದನ್ನೆಲ್ಲಾ ವರ್ಣಿಸಬೇಕು. ‘ ನೀವು ನೋಡಿ ದರೆಲ್ಲಾ ಅದೇ ನಾಕು ’ ಎಂದವಳೆಂದರೆ ‘ ಹಾಗಾದರೆ ನಾನು ಊಟಮಾಡಿದರೆ ಅದೇ ನಾಕು ಎಂದು ನೀನು ಸುಮ್ಮನಿರುತ್ತೀಯೇನು ’ ಎಂದಣಕಿಸಿ ‘ ಇಂದು ನಿನ್ನ ಹಣದಿಂದ ನಾನು ಅವನ್ನು ಹೋಗಿ ನೋಡಿದೆ. ಮುಂದೆ ನನ್ನ ಹಣದಿಂದ ನಾವಿಬ್ಬರೂ ಹೋಗಿ ನೋಡೋಣ. ನೀನು ನೋಡಬೇಕಾದ್ದು ಇದು ಇದೆ; ಅದು ಇದೆ ’ ಎಂದವನ್ನೆಲ್ಲಾ ಅವಳೆದುರಿಗೆ ಚಿತ್ರಿಸಬೇಕು ” ಎಂಬುದಾಗಿ ಉತ್ಸಾಹದಿಂದ ಬಂದವನಿಗೆ, ನಲಿ ದಾಡುತ ಇಳಿಗೆ ಬಿಳದಿಂಗಳನ್ನು ಬೀರಲೆತ್ತಿಸಿದ್ದ ಚಂದಿರನ ಮುಂದೆ ಮುಗಿಲೊಂದು ಮುಸುಕಿದಂತಾಯ್ತು. ರೈಲಿನಲ್ಲಿ ಕಂಡ ಸವಿ

ಗನಸುಗಳೆಲ್ಲವೂ ಸರಿದು ಹೋದವು. 'ಮನದೊಳೇ ಮಂಡಿಗೆ ಯನ್ನುಂಡಂತಾಯ್ತು.'

ಲಗ್ನವು ಮುಗಿದ ಮೇಲೆ ರಜವಿಲ್ಲವೆಂದು ಹೇಳಿ ಅಲ್ಲಿಂದಾಗಲೇ ಹೊರಟುಬಿಡಬೇಕೆಂದು ಮಾಡಿಕೊಂಡನು. ಯೋಚಿಸುತ್ತಾ ಕುಳಿತ ಹಾಗೆಲ್ಲಾ, ಅವಳದು ಅವನಿಗೆ ದೊಡ್ಡದೊಂದು ಅಪರಾಧವಾಗಿ ಭಾಸ ವಾಗತೊಡಗಿತು.

ಆಕೆ ಮಾಡಿದ್ದೇನು ಅಂಥ ಅಪರಾಧ ? ತನ್ನ ಅತ್ತಿಗೆಯ ಡಾಬನ್ನು ತಾನಿಟ್ಟುಕೊಂಡಿದ್ದು ತಪ್ಪೇ ? ಏನೋ ಚಪಲ, ಹೆಂಗಸೆಂದ ಮೇಲೆ ಒಡವೆಯ ಮೇಲೆ ಆಶೆಯಿಲ್ಲದೆ ಇರುತ್ತೆಯೇ ? ಅದೂ ಅಲ್ಲದೆ ಮದುವೆ ಮೊದಲಾದ ಮುಹೂರ್ತದಿನಗಳಲ್ಲಿ ಅಲ್ಲದೆ ಮತ್ತೆ ಯಾವಾಗ ಒಡವೆ ಗಳನ್ನು ಇಟ್ಟುಕೊಳ್ಳಬೇಕು ?

ಆಗ ಎದ್ದು ನಿಂತಿದ್ದು ಅಪರಾಧವೇನು ? ಅಯ್ಯೋ ಪಾಪ ! ಅವಳು ತನ್ನ ಗಂಡನು ತನ್ನ ಸೊಂಟದಲ್ಲಿ ಡಾಬು ಇಲ್ಲದೇ ಇರುವುದನ್ನು ನೋಡಲಿ ಎಂದು ಎದ್ದು ನಿಂತಳೇ ? ಯಾತಕ್ಕೋ ನಿಂತಳು. ಒಂದು ವೇಳೆ ಹಾಗೆ ನಿಂತಿದ್ದರೆ ತಾನೆ ಏನು ಕೆಟ್ಟು ಹೋಗಿದ್ದು ?

X X X X X X X

ನಾಯಂಕಾಲ ಎಲ್ಲರಿಗೂ ಬಿಡುವಾಗಿದ್ದಿತು. ಮದುವೆ ದಿನ ದೀಪ ಹಚ್ಚಿ ಬೇಕಲ್ಲ ಊಟಕ್ಕೆ ! ಅಲ್ಲಿ ಹೆಂಗಸರೆಲ್ಲ ಒಟ್ಟುಗೂಡಿ ಮಾತು ಕತೆ ಜರುಗಿಸುತ್ತಿದ್ದರು. ಮದುವೆಮನೆಗಳಲ್ಲಿ ಅವರ ಮಾತುಕತೆಗಳು ಏನೆಂಬುದು ಗೊತ್ತೇ ಇದೆಯಲ್ಲ. ಯಾರಿಗೆ ಯಾವ ಒಡವೆ ಇಟ್ಟಿದ್ದಾರೆ, ಎಂಥ ಸೀರೆ ತಂದಿದ್ದಾರೆ ಎಂಬುದು ತಾನೆ. ಹುಡುಗೆಯರಿಗಾದರೋ ಗುಬ್ಬಿ ಹೊಡಿಸುವದು, ಈ ಗದ್ದಲ ಇರುತ್ತೆ. ಶೇಷಗಿರಿ ಹೆಂಡತಿಗೆ ಯಾವಾಗ ಉರುಟಣೆಗೆ ಕೂಡಿಸಿ ಅತ್ತಿಗೆಯ ಕೈಯಲ್ಲಿ ಅಣ್ಣನ ಹೆಸರನ್ನು ಹೇಳಿಸಲಿ ಎಂಬ ಉತ್ಸಾಹ. 'ಅವಪಾಸನೇ'ನ ಮಾಡಿಸುತ್ತಿದ್ದ ಪುರೋಹಿತ ರನ್ನು ಅವಸರಿಸಲು ಈಕಡೆ ಬಂದಳು. ಅಲ್ಲಿ ಒಬ್ಬರು ಅವಳನ್ನು ಕುರಿತು-

“ ಏನೇ ನಿನಗೆ ಏನೇನು ಒಡವೆ ಮಾಡಿಸಿದ್ದಾರೆಯೆ ? ” ಎಂದು ಕೇಳಿದರು. ಅವಳಿಗೆ ಅಲ್ಲಿ ನಿಂತು ಉತ್ತರ ಕೊಡಲು ಬಿಡುವಿಲ್ಲ.

“ ನಿಲ್ಲೇ ಇಲ್ಲಿ. ಅಣ್ಣನ ಮದುವೆ ಅಂತ ಏನು ಜಂಬವೋ ! ಏನೇನು ಮಾಡಿಸಿದ್ದಾರೆ ಹೇಳಬಾರದೇ ? ”

“ ಇಗೋ, ನಾನಿಟ್ಟುಕೊಂಡಿರುವುದೆಲ್ಲಾ ಅವರು ಮಾಡಿಸಿದ್ದೇ. ”

ಸೊಂಟದಲ್ಲಿ ಡಾಬಿಲ್ಲದೇ ಇರಲು “ ಬಂಗಾರದ ಡಾಬನ್ನು ಮಾಡಿಸಿಲ್ಲವೇನೆ ? ” ಎಂದು ಕೇಳಿದರು.

“ ಅದನ್ನೂ ಮಾಡಿಸಿದ್ದಾರೆ. ”

“ ಯಾಕೆ ಇಟ್ಟುಕೊಂಡಿಲ್ಲ ಹಾಗಾದರೆ ? ”

“ ಕೆಟ್ಟುಹೋಗಿತ್ತು; ಸರಿಮಾಡಿಸೋದಕ್ಕೆ ಕೊಟ್ಟೆದಾರೆ. ”

“ ಕೆಟ್ಟುಹೋಗೋದು ಎಂದರೇನೆ ? ಮಾಡಿಸಿದ್ದಾರೆಯೇ ಇಲ್ಲವೇ ? ”

“ ಸತ್ಯವಾಗಿಯೂ ಮಾಡಿಸಿದ್ದಾರೆ. ಸುಳ್ಳು ಯಾಕೆ ಹೇಳಬೇಕು ? ” ಎಂದು ಹೇಳಿ ಹೊರಟು ಹೋದಳು.

ಈ ಮಾತುಗಳು ಹತ್ತಿರದಲ್ಲಿದ್ದ ಶೇಷಗಿರಿಯ ಕಿವಿಗೆ ಬಿದ್ದವು. ಬಿಂದ ಮನಸ್ಸಿಗೆ ನೀರೆರೆದಂತಾಯ್ತು. ಒಡನೆಯೇ ಹೊರಡಬೇಕೆಂದಿದ್ದ ಸಂಕಲ್ಪವನ್ನು ಬಿಟ್ಟುಬಿಟ್ಟನು.

ಆದರೆ ವಾರನೇ ದಿನವೇ ಅವನು ಹೊರಟು ಬಿಡಲು ಮತ್ತೊಂದು ಪ್ರಸಂಗ ಒದಗಿತು. ಮರುದಿನ ಬೆಳಿಗ್ಗೆ ಬಿಡಿದಿಯ ಪುನೆಯಲ್ಲಿ ಇವನ ಅತ್ತೆ ಮತ್ತು ಇವನ ತಾಯಿಯವರು ಮಾತನಾಡುತ್ತಿದ್ದುದು ಕೇಳಿಸಿತು. ಇವರ ತಾಯಿಯ ಮಾತು ಯಾವಾಗಲೂ ಜೋರು. ಇವನ ಅತ್ತೆಯವರೋ ಇವನ ಹೆಂಡತಿಯ ಹಾಗೆ ನೌಮ್ಯಮೂರ್ತಿಗಳು; ಒಂದು ಮಾತನ್ನು ಆಡುವವರಲ್ಲ. ಅಂಥವರು ಬೀಗಿತ್ತಿಯೊಂದಿಗೆ “ ಡಾಬನ್ನು ತಂದಿದ್ದರೆ ಚೆನ್ನಾಗಿತ್ತು. ಹುಡುಗರು ಈಗಲ್ಲದೇ ಮತ್ತೆ ಯಾವಾಗ ಇಟ್ಟುಕೊಳ್ಳಬೇಕು ! ದೊಡ್ಡವರಾದ ಮೇಲೆ ಇವೆಲ್ಲಾ ಯಾರಿಗೆ ಬೇಕಾಗುತ್ತೆ ! ” ಎಂದು ಹೇಳುತ್ತಿದ್ದರು.

ಇವನು ಇವರ ಮಾತನ್ನು ಆಲಿಸಿದ. ಇನ್ನು ಅಲ್ಲಿ ಇರಲು ಸರಿಬೀಳಲಿಲ್ಲ; ಇಲ್ಲದ ನೆವ ಹೇಳಿ ಆ ದಿನ ಮಧ್ಯಾಹ್ನವೇ ಬೊಂಬಾಯಿಗೆ ಹೊರಟು ಬಿಟ್ಟ.

ಸಾಧ್ಯವಾದರೆ ತಾನಾದರೂ ಇರುವಂತೆ ಹೇಳೋಣವೆಂದು ಇವನ ಹೆಂಡತಿ ಹೊಂಚು ಹಾಕಿಕೊಂಡಿದ್ದು ಹೇಳಲು ಹೋದರೆ ಅವಳನ್ನೂ ದೃಷ್ಟಿಸದೇ ಹೊರಟು ಹೋದನು.

೪

ಬೊಂಬಾಯಿಯನ್ನು ಮುಟ್ಟಿದೊಡನೆ ಆಯಿತು. ಕೆಲಸದ ಮೇಲೆ ಹಾಜರಾದದ್ದೂ ಆಯಿತು. ಹಿಂದೆ ಪ್ರತಿವಾರವೂ ತಪ್ಪದೆ ಭಾವವೈದ್ಯನ ನನಿಗೆ ಕಾಗದ ಬರೆಯುತ್ತಿದ್ದ. ಹೆಂಡತಿಗೆ ಬರೆಯುವ ಪದ್ಧತಿಯನ್ನೂ ಅವನಿಗಿರಲಿಲ್ಲ. ಆದರೇನು, ಹೆಸರಿಗೆ ಭಾವವೈದ್ಯನನಿಗೆ ಬರೆಯುವುದು. ಅದರಲ್ಲಿ ಬರೆಯುತ್ತಿದ್ದುದೆಲ್ಲಾ ಅವನ ಹೆಂಡತಿಗೇ ಅನ್ವಯಿಸುತ್ತಿತ್ತು. ಕಾಗದ ಬಂದೊಡನೆಯೇ ಅಣ್ಣನು ಓದಲಿ, ಓದದೇ ಹೋಗಲಿ, ಅವಳು ತೆಗೆದು ತನ್ನ ಪೆಟ್ಟಿಗೆಯಲ್ಲಿಟ್ಟುಕೊಂಡು ಬಿಡುತ್ತಿದ್ದಳು. ಈಗ ಶೇಷಗಿರಿ ಕಾಗದ ಬರೆಯುವುದನ್ನು ನಿಲ್ಲಿಸಿದ. ಮಾತುಂಗವನ್ನು ಬಿಟ್ಟು ಬೊಂಬಾಯಿ ಯಲ್ಲಿ ಯಾವುದೋ ಒಂದು ಕೊನೇ ಅಂತಸ್ತಿನಲ್ಲಿ ಕಮ್ಮಿ ಬಾಡಿಗೆಗೆ ಕೊಡಡಿಯೊಂದನ್ನು ತೆಗೆದುಕೊಂಡು ತಾನೇ ಅಡಿಗೆ ಮಾಡಿಕೊಳ್ಳಲಾರಂಭಿಸಿದ. ರೈಲಿಗೆ ಕೊಡುತ್ತಿದ್ದ ಹಣ, ಹೊಟೇಲಿಗೆ ತೆತ್ತುತ್ತಿದ್ದ ದುಡ್ಡು, ಎಲ್ಲವನ್ನೂ ನಿಲ್ಲಿಸಿ ಕೂಡಲಾರಂಭಿಸಿದ. ಮೊದಲು ಡಾಬನ್ನು ಅಡವಿನಿಂದ ಬಿಡಿಸಿಕೊಂಡು ಬರಬೇಕು. ತನ್ನ ಹೆಂಡತಿಗೆ ಕೊಟ್ಟು ಬಿಡಬೇಕು.... ಇದು ಎಲ್ ಎಲ್. ಬಿ ಗೆ ಎರಡನೆಯ ವರ್ಷ. ಚೆನ್ನಾಗಿ ಬೇರೆ ಓದಬೇಕು.

ಪರೀಕ್ಷೆ ಹತ್ತಿರಕ್ಕೆ ಬಂತು. ಸರಿಯಾದ ಹೊತ್ತಿಗೆ ತಿಂಡಿಯಿಲ್ಲ, ತೀರ್ಥವಿಲ್ಲ. ಮಾಡಿಕೊಂಡರೆ ಮಾಡಿಕೊಂಡ. ಇಲ್ಲದಿದ್ದರೆ ಉಪವಾಸ. ರಾತ್ರಿಯೆಲ್ಲಾ ಸಾಠಗಳನ್ನು ಉರು ಹಚ್ಚಬೇಕು.

ಸದ್ಯಕ್ಕೆ ಪರೀಕ್ಷೆಯೂ ಹತ್ತಿರಕ್ಕೆ ಬಂತು. ಜಾಗ್ರತೆಯೂ ಮುಗಿದು ಹೋಯ್ತು. ಆ ಎಂಟು ದಿನಗಳೂ ನಿರಾಹಾರ. ಕೊನೆಯ ದಿವಸ ಅರ್ಧ ಬರೆದಿದ್ದಾನೆ. ಚೈತನ್ಯ ತಪ್ಪಿತು. ಪರೀಕ್ಷೆಯ ಮಂದಿರದಲ್ಲೆಯೇ ಕುರ್ಚಿಯಿಂದ ಕೆಳಗೆ ಬಿದ್ದು ಬಿಟ್ಟ.

ಇವನ ಸ್ನೇಹಿತರು ಇವನನ್ನು ಮನೆಗೆ ಕರೆದುಕೊಂಡು ಹೋದರು. ಊರಿಗೆ ಒರೆಯೋಣವೇ ಎನ್ನುಲು " ಬೇಡಿ. ಅಲ್ಲಿ ದಿಗಿಲು ಬಿದ್ದುಬಿಡು

ತ್ತಾರೆ ” ಎಂದು ಹೇಳಿದನು. ಔಷಧೋಪಚಾರಕ್ಕೆ ಅಲ್ಲಿಯೇ ಏರ್ಪಾಡು ಮಾಡಿದ್ದಾಯಿತು. ಅವನು ಕೂಡಿಸಿಟ್ಟಿದ್ದ ಹಣ ದಿನದಿನಕ್ಕೆ ಅದೃಶ್ಯವಾಗ ತೊಡಗಿತು. ಔಷಧಿಗೆ ದುಡ್ಡು, ವೈದ್ಯರಿಗೆ ದುಡ್ಡು, ಮಾತೆತ್ತಿದರೆ ದುಡ್ಡು. ಕೂಡಿಟ್ಟ ಹಣವೆಷ್ಟು ದಿನ ಸರಿದು ಬರುತ್ತೆ!

ಅಲ್ಲಿ ಇಂಜಿನಿಯರಾಗಿದ್ದ ರಾವಬಹಾದ್ದೂರು ರಾಮಸ್ವಾಮಿ ಅಯ್ಯ ನವರು ಇವನನ್ನು ತಮ್ಮ ಮನೆಗೆ ಕರೆದುಕೊಂಡು ಹೋದರು. ಮೈಸೂರಿ ನವರು. ನಮ್ಮ ದೇಶದವರೆಂದರೆ ಪಂಚವ್ರಾಣವವರಿಗೆ. ಹೊರಗಡೆಯಿರುವಾಗ ನಮ್ಮ ದೇಶದವನಾದನೇ ಆಗಲಿ ಅವನನ್ನು ಕಂಡಾಗ ನಮ್ಮ ಭ್ರಾತೃ ವನ್ನೇ ಕಂಡಂತೆ ಭಾವನೆಯುಂಟಾಗುತ್ತೆ.

ಇವನು ಆಗಾಗ “ ಡಾಬನ್ನು ಬಿಡಿಸಿಕೊಳ್ಳಲೇ ಇಲ್ಲವೇ ? ಏನಾಯಿತೋ ಡಾಬು ? ” ಎಂದು ಮುಂತಾಗಿ ಮಾತನಾಡಿಕೊಳ್ಳುವನು, ಅವನು ಏನಾದನು ಕೇಳಿದರೆ “ ಏನೂ ಇಲ್ಲ ” ಎಂದು ಬಿಡುವನು.

ಇವನ ಕಾಯಿಲೆಯ ವಿಚಾರ ಬೆಂಗಳೂರಿಗೂ ತಿಳಿದು ಬಂತು. ಪರೀಕ್ಷೆ ಮುಗಿದಮೇಲೆ ಹುಡುಗರು ತಮ್ಮ ತಾಯ್ತಂದೆಗಳನ್ನು ಬಿಟ್ಟು ಬೊಂಬಾಯಿಯಲ್ಲೇ ಯಾಕೆ ಇರುವರು ? ಬಂದವರು ಇವನ ತಾಯಿಗೆ ತಿಳಿಸಿದರು. ಅಯ್ಯೋ ! ಆಕೆಯ ಗೋಳನ್ನು ಹೇಳಲಾಗದು. “ ಇದ್ದವನು ಒಬ್ಬ ಮಗ. ಅವನಿಗೂ ಈ ಗತಿ ಒಂತೆ ? ಬೊಂಬಾಯಿಗೆ ಯಾತಕ್ಕೆ ಹೋದನೋ ? ಲಾಯಿರಾಗದಿದ್ದರೆ ಏನು ಕೆಲಸ ನಿಂತು ಹೋಗುತ್ತಿತ್ತು ? ಕಣ್ಣು ಮುಂದೆ ಎಲ್ಲದರೂ ಕೂಲಿಮಾಡಿಕೊಂಡಿದ್ದರೆ ನಾಕಾಗಿತ್ತಲ್ಲ ! ” ಎಂದು ಪೇಚಾಡತೊಡಗಿದಳು.

ಅಲ್ಲಿಗೆ ಅವಳೊಬ್ಬಳೇ ಹೋಗಿ ನೋಡಿಕೊಂಡು ಬರಲಾಗುತ್ತ ದೆಯೇ ? ಅವನನ್ನಲ್ಲದೆ ಕರೆದುಕೊಂಡು ಬರಲಾಗುತ್ತೆಯೇ ಅವಳ ಕೈಯಲ್ಲಿ ? ಹೆಣ್ಣು ಹೆಂಗಸು.

ತನ್ನ ಬೀಗರ ಮನೆಗೆ ಹೋದಳು. ಆ ದಿನ ಮದುವೆಯಲ್ಲಿ ಮಾತಿಗೆ ಮಾತು ಬೆಳೆದು ಜಗಳವಾಡಿಕೊಂಡು ಬಂದಿದ್ದಳು. ಅಂದಿನಿಂದ ಅವರ ಮನೆಗೆ ಹೋಗಿರಲಿಲ್ಲ. ಈ ದಿನ ಹೋದಾಗ ಮನೆಯಲ್ಲಿ ಗಂಡಸರಾರೂ ಇರಲಿಲ್ಲ. ಬೀಗಿತ್ತಿಯೂ ಎಲ್ಲೆಯೋ ಹೊರಗೆ ಹೋಗಿದ್ದಳು. ಇವಳು

ಈ ವಿಚಾರವನ್ನು ತನ್ನ ಸೊಸೆಗೆ ತಿಳಿಸಿ ಇಬ್ಬರೂ ಕಂಬನಿಗರೆದು ಕೊನೆಗೆ ಒಬ್ಬರನ್ನೊಬ್ಬರು ಸಮಾಧಾನಪಡಿಸಿಕೊಂಡು “ ಹೇಗಾದರೂ ಮಾಡಿ ಅವನನ್ನಲ್ಲಿಂದ ಕರೆದುಕೊಂಡು ಬರುವಂತೆ ಮಾಡಮ್ಮಾ” ಎಂದು ಹೇಳಿ ಹೊರಟು ಬಂದಳು.

ಸಾವಿತ್ರಮ್ಮ ತನ್ನ ಅಣ್ಣ ಯಾವಾಗ ಬರುವನೋ ಎಂದು ಎದುರು ನೋಡುತ್ತಿದ್ದಳು. ಅವಳಿಗೆ ಆಗ ಪ್ರತಿಕ್ಷಣವೂ ಒಂದೊಂದು ಯುಗವಾಗಿ ಪರಿಣಮಿಸಿತ್ತು. ಅವಳಣ್ಣ ಒಂದೊಡನೆಯೇ ಈ ಸಂಗತಿಯನ್ನರುಹಿ ಒಡನೆಯೇ ಕರೆದುಕೊಂಡು ಬರುವಂತೆ ಕೇಳಿಕೊಂಡಳು. ಭಾವ ಮಾವಂದಿ ರಿಗೆ ಎದೆ ಡಸ್ ಎಂದಿತು. ಒಡನೆಯೇ ಬೊಂಬಾಯಿಗೆ ತೆರಳಿ ಅವನನ್ನು ಹುಡುಕಿ ಕರೆತಂದು ತಮ್ಮ ಮನೆಯಲ್ಲಿಯೇ ಉಪಚರಿಸತೊಡಗಿದರು.

ಕಡಿತಂದ ದಿನ ಸಾಯಂಕಾಲ ಇವನ ಕೊಠಡಿಯಲ್ಲಿ ಇವನ ತಾಯಿ, ಅತ್ತೆ, ಭಾವಮ್ಮೆದುನರೆಲ್ಲಾ ಇದ್ದರು. ಶೇಷಗಿರಿ ಮಂಚದ ಮೇಲೆ ಮಲಗಿದ್ದಾನೆ, ಚೆನ್ನಾಗಿ ಹೊದ್ದಿಸಿದ್ದಾರೆ. ಔಷಧಿ ಶೀಷೆಗಳೋ ಆಗಲೇ ಕೊಠಡಿ ತುಂಬಿಹೋಗಿದೆ. ಅಳಿಯನಿಗೆ ಶುಶ್ರೂಷೆ. ಸಾವಿತ್ರಮ್ಮ ತಲೆಯನ್ನು ತಗ್ಗಿಸಿಕೊಂಡು ಬಾಗಿಲನ್ನು ಒರಗಿಕೊಂಡು ನಿಂತಿದ್ದಾಳೆ.

ಅವನು ಸುತ್ತಲೂ ನೋಡಿದ. ಅವನ ದೃಷ್ಟಿ ಹಾಗೇ ಬಾಗಿಲ ಬಳಿ ನಿಂತಿದ್ದ ತನ್ನ ಹೆಂಡತಿಯ ಕಡೆಗೆ ಹೋಯಿತು. ಅದನ್ನರಿತು ಕೊಠಡಿ ಯಲ್ಲಿದ್ದವರೆಲ್ಲರೂ ಎದ್ದು ಒಳಕ್ಕೆ ಹೊರಟು ಹೋದರು. ಅವನ ಹೆಂಡತಿ ಮೆಲ್ಲನೆ ಸರಿದು ಹಾಸಿಗೆಯ ಬಳಿ ಬಂದು ನಿಂತಳು. ಕುಳಿತುಕೊಳ್ಳುವಂತೆ ಸಂಜ್ಞೆ ಮಾಡಿದ. ಮಂಚದಮೇಲೆ ಕುಳಿತುಕೊಂಡಳು. ಇಬ್ಬರೂ ಮಾತನಾಡಲೆತ್ತಿಸಿದರು. ತುಟಿಗಳು ಕೂಡ ಅಲುಗಲಿಲ್ಲ. ಇವನು ಮೆಲ್ಲಗೆ ತನ್ನ ಕೈಯನ್ನು ತೆಗೆದು ಅವಳ ಬೆನ್ನಮೇಲೆ ಸವರಿದ. ಅವಳು ಮತ್ತಷ್ಟು ಮುಂದಕ್ಕೆ ಬಂದು ಕುಳಿತಳು. ಅವಳ ತಲೆಯನ್ನು ಸವರುತ್ತಾ ಮುಂಗೂ ದಲುಗಳನ್ನು ತಿದ್ದಿದ. ಅವಳಿಗೆ ಹಿಡಿಸಲಾರದಷ್ಟು ದುಃಖ ಬಂದುಬಿಟ್ಟಿತು.

ಇಬ್ಬರೂ ಕಾಲುಗಂಟಿ ಹಾಗೇ ಕುಳಿತಿದ್ದರು. ಕೊನೆಗೆ ದುಃಖವನ್ನು ನುಂಗಿಕೊಳ್ಳುತ್ತಾ “ ನನ್ನ ದುರದೃಷ್ಟ ಇದು. ನಾನೇ ಇದಕ್ಕೆಲ್ಲಾ ಕಾರಣಳಾದೆ ” ಎಂದಳು.

ಅವನೊಂದುತ್ತರವನ್ನೂ ಕೊಡಲಿಲ್ಲ.

“ನಾನು ನಿಮ್ಮನ್ನು ‘ಬೊಂಬಾಯಿಗೆ ಹೋಗಿ’ ಎಂದು ಒತ್ತಾಯ ಪಡಿಸಿದ್ದಕ್ಕೆ ಇಷ್ಟು ಅನಾಹುತ ಆಗಿದ್ದು.”

“ಅನಾಹುತವಾಗಿದ್ದೇನು? ಒಂದು ವೇಳೆ ಇದು ಅನಾಹುತ ವೆಂದರೂ ಇದಕ್ಕೆ ಕಾರಣ ನೀನಲ್ಲ. ಆ ಬಂಗಾರದ ಡಾಬು. ಕೊನೆಗೂ ಆ ಡಾಬನ್ನು ಬಿಡಿಸಿ ನಿನಗೆ ಕೊಡಲಿಲ್ಲ” ಎಂದು ಕಣ್ಣಲ್ಲಿ ನೀರು ತಂದನು.

“ಅಳಬೇಡಿ, ನಿಮ್ಮ ಕಣ್ಣಲ್ಲಿ ಒಂದು ಹನಿ ಕಂಡೆನೆಂದರೆ ನನ್ನ ಹೃದಯ ತಲ್ಲಣಿಸಿ ಹೋಗುತ್ತೆ. ಆ ಡಾಬು ಯಾರಿಗೆ ಬೇಕು; ನಾನು ಅಪೇಕ್ಷಿಸಿದೆನೇ?” ಎಂದಳು.

ಶೇಷಗಿರಿ ತನ್ನ ಹೊಟ್ಟೆಯಲ್ಲಿದ್ದುದನೆಲ್ಲಾ ಹೇಳಿಬಿಟ್ಟ. ತನ್ನದು ತಪ್ಪು ತಿಳುವಳಿಕೆಯೆಂದು ಈಗರಿತುಕೊಂಡ. ಇಬ್ಬರೂ ಏನೋ ಮಾಡುವುದಕ್ಕೆ ಹೋಗಿ ಏನೋ ಆಗಿಹೋಯ್ತು ಎಂದುಕೊಂಡರು. ಬಹಳವಾಗಿ ಅತ್ತರು. ಸಂಸಾರದಲ್ಲಿ ಒಡಕುಗಳು ಬರುವುದು, ಗಂಡ ಹೆಂಡಿರಲ್ಲಿ ಅವಿಶ್ವಾಸ ಹುಟ್ಟುವುದು ಎಲ್ಲಾ ಇಂಥ ಸಣ್ಣ ವಿಷಯಗಳಿಂದ; ತಪ್ಪು ತಿಳುವಳಿಕೆಗಳಿಂದ. ಅದನ್ನು ಸರಿಪಡಿಸಿಕೊಳ್ಳಲು ಇಬ್ಬರಿಗೂ ಆಗ ಅವಕಾಶ ದೊರೆಯುವುದಿಲ್ಲ; ದೊರೆತರೂ ತೋರುವುದಿಲ್ಲ. ಅದು ಒಂದ ಕೊಂದು ಬಿಳೆದು ಒಂದು ಇಬ್ಬರ ನಡುವೆ ದೊಡ್ಡ ಬಿಟ್ಟವಾಗಿ ಕುಳಿತು ಕೊಳ್ಳುತ್ತದೆ ಇಬ್ಬರನ್ನೂ ಪ್ರತ್ಯೇಕಿಸುತ್ತದೆ. ಪುನಸ್ಸವಾಗಮ ಹೊಂದ ಬೇಕಾದರೆ ಈತನಾದರೂ ಬಳಸಿ ಆ ಕಡೆಗೆ ಹೋಗಬೇಕು. ಇಲ್ಲದಿದ್ದರೆ ಆಕೆಯಾದರೂ ಬಳಸಿ ಈ ಕಡೆಗೆ ಬರಬೇಕು. ಬಿಟ್ಟವನ್ನು ಕರಗಿಸಿ ಈರ್ವರೂ ಸೇರುವುದು ಅಪರೂಪ.

ಆಗ ಇಬ್ಬರೂ ಬಹಳ ಅತ್ತರು. “ಆಗಿದ್ದು ಆಗಿಹೋಯ್ತು, ಯಾತಕ್ಕೆ ನೀನು ಅಳೋದು” ಎಂದು ಶೇಷಗಿರಿ ಹೇಳಿದನು. ತಾನೂ ಅತ್ತಿದ್ದು ತನಗೇ ಪ್ರಜ್ಞೆಯಿಲ್ಲ. ಇವಳು ಅವನ ಕಣ್ಣನ್ನು ಒರಸಿ “ದೇವರೇ, ಜಾಗ್ರತೆ ವಾಸಿಮಾಡಪ್ಪ, ಇವರೇ ನನಗೆ ಎಲ್ಲಾ ಭಾಗ್ಯ” ಎಂದು ಪ್ರಾರ್ಥಿಸಿದಳು.

ಪರಿಶಿಷ್ಟ

ಲಾಯರಾಗಿ ಪ್ರಬುದ್ಧವಾನಕ್ಕೆ ಬರಬೇಕಾದರೆ ಅವರಲ್ಲಿ ಮುಖ್ಯವಾಗಿ ಶ್ರದ್ಧೆ ಮತ್ತು ಘನತೆ ಇರಬೇಕು. ಪರರ ಒಡವೆ ನಮಗೆ ದಕ್ಕಬೇಕಾದರೆ ನಾವು ಶ್ರದ್ಧೆಯಿಂದ ಅವರ ಕೆಲಸವನ್ನು ಮಾಡಿದರಲ್ಲವೇ? ಈಗ ಲಾಯರುಗಳಾಗಿ ಮೂರು ಕಾಸೂ ಹುಟ್ಟದೆ ಬೋರ್ಡುಗಳನ್ನು ಎತ್ತುತ್ತಿರುವುದು ಇದಕ್ಕೆ. ಇವರಿಗೆ ಕ್ಲಬ್ಬುಗಳು ಬೇಕು; ಕ್ಯಾಂಪುಗಳು ಬೇಕು. ಸ್ನೇಹಿತರು ಬಂದೊಡನೆಯೇ ಕೆಲಸವನ್ನೇ ಬಿಟ್ಟುಬಿಡುತ್ತಾರೆ. ಕಾಲವೆಲ್ಲಾ ಕಾಡುಹರಟೆಯಲ್ಲೆ ಕಳೆದುಹೋಗುತ್ತೆ. ಕೇಳಿದರೆ “ಲಾಯರುಗಳೆಂದರೇನು? ನಾವು ಸ್ವಾತಂತ್ರ್ಯಪ್ರಿಯರು. ರಾಜಕೀಯ ವಿಚಾರ ನಮ್ಮದು. ದೇಶೋದ್ಧಾರಕರು ನಾವು” ಎಂದು ಕೊಚ್ಚಿಕೊಳ್ಳುತ್ತಾರೆ. ದೇಶೋದ್ಧಾರ ಮಾಡುವುದಿರಲಿ; ಇವರು ತಮ್ಮ ತಮ್ಮ ಮನೆಗಳನ್ನು ಉದ್ಧಾರ ಮಾಡಿಕೊಂಡರೆ ಸಾಕಾಗಿದೆ.

ಸಂಪಾದನೆಯಿಲ್ಲ. ಇನ್ನೂ ಕಕ್ಷಿಗಳು “ಸ್ವಾಂಪು” ಖರ್ಚಿಗೋಸ್ಕರ ಕೊಟ್ಟಿದ್ದ ದುಡ್ಡನ್ನೂ ತಿಂದುಹಾಕಿ ಬಿಡುತ್ತಾರೆ. ಇನ್ನವರು ಘನತೆಯನ್ನು ಎಸುಳಿಸಿಕೊಂಡ ಹಾಗಾಯಿತು? ಹಳ್ಳಿಯವರು ಅವರನ್ನು ನಂಬಿಯಾರೇ?

ಹೊಸದಾಗಿ ಆಗುವ ಲಾಯರುಗಳಿಗೆ ಶ್ರದ್ಧೆ ಮತ್ತು ಘನತೆ ಎರಡೂ ಅವಶ್ಯಕ - ಬೇರೊಂದಿವರ ಮಾತು ಹಾಗಿರಲಿ. ಅವರು ಹೇಗೆ ಸಡೆದುಕೊಂಡರೂ ಅವು ಅವರ ಹೆಸರಿನ ಬಲಿಯಾದಿದ ತಳ್ಳಿ ಬರುತ್ತೆ. ವೊದಲು ಒಂದೆರಡು ವರ್ಷ ಕಷ್ಟವಾಗುತ್ತೆ. ತಾಳ್ಮೆಯಿಂದ ತಡೆದು ಬರಬೇಕು. ಹೀಗೆ ತನ್ನ ದೇಹವನ್ನು ಅರೆದು ಕೆಲವು ದಿವಸಗಳಲ್ಲೆಯೇ ಶೇಷಗಿರಿ ಗಣ್ಯರಾದ ಲಾಯರುಗಳ ಗುಂಪಿಗೆ ಸೇರಿದ.

ಈಗ ಅವನಿಗೆ ದುಡ್ಡಿಗೆನು ಕಮ್ಮಿಯಿಲ್ಲ. ದೊಡ್ಡ ಬಂಗಲೆ, ಮನೆಯ ತುಂಬ ಆಳುಗಳು, ಮೋಟಾರು. ಇಷ್ಟಾದರೂ ಹೆಂಡತಿಯ ಆ ಬಂಗಾರದ ಡಾಬನ್ನು ಬಿಡಿಸಿ ಕೊಡಲಾಗಲಿಲ್ಲ. ಇವನು ಸ್ವಲ್ಪ ಕುದರಿ ಕೊಳ್ಳುವ ಹೊತ್ತಿಗೆ ಅದರ ಬಡ್ಡಿ ಸೇರಿ ಒಡವೆಯ ಬಿಲೆಗಿಂತ ಹೆಚ್ಚಾ

ಗಿಯೇ ಆಯಿತು. ಅದರಿಂದ ಬಿಟ್ಟುಬಿಟ್ಟು. ಬೇರೆ ಮಾಡಿಸೋಣ ವೆನ್ನುವುದರಲ್ಲಿಯೇ ಇಲ್ಲಿಯ ವರೆಗೂ ತಳ್ಳಿಬಂತು.

ಈ ದಿನ ಬೈರಶೆಟ್ಟಿಹಳ್ಳಿ ನಂಜೀಗೌಡರು ತಮ್ಮ ಸಿವಿಲ್ ಸೂಟೊಂದನ್ನು ಗೆದ್ದುಕೊಟ್ಟಿದ್ದಕ್ಕೋಸ್ಕರ ಮುನ್ನೂರು ರೂಪಾಯಿಗಳ ವರೆಗೆ ಮರ್ಯಾದೆ ಮಾಡಿದರು. ಅವರನ್ನು ಕಳುಹಿಸಿ ಕೊಡಲು ಬಾಗಿಲ ವರೆಗೂ ಬಂದ.

ಮನೆಯ ಮುಂದೆ ದೊಡ್ಡ ಕಾಂಪೌಂಡು. ಅಲ್ಲಿ ಚೆನ್ನಾಗಿ ಗಿಡಬಳ್ಳಿಗಳನ್ನೂ ಬೆಳೆಸಿದ್ದರು. ಸಾವಿತ್ರಮ್ಮನವರು ಹೂತೋಟದಲ್ಲಿದ್ದವರು ಅಲ್ಲಿಗೆ ಬಂದರು. ಶೇಷಗಿರಿ - ಶೇಷಗಿರಿರಾಯರು! ಅದು ಇದು ಮಾತು ಎತ್ತಿ “ ಏನೇ ನಮ್ಮ ಗೌಡರು ಈಗ ಮುನ್ನೂರು ರೂಪಾಯಿಗಳನ್ನು ಕೊಟ್ಟು ಹೋಗಿದ್ದಾರೆ. ಬಂಗಾರದ ಡಾಬನ್ನು ಮಾಡಿಸಿ ಬಿಡೋಣ ” ಎಂದು ಕೈಯಲ್ಲಿ ಹಾಗೆ ಹಿಡಿದುಕೊಂಡು ಬಂದಿದ್ದ ನೋಟುಗಳನ್ನು ತೋರಿಸಿದರು.

ಆಗ ಅವನ ಮಗಳು, ಮೂರು ವರ್ಷದ ಹುಡುಗಿ, ತೋಟದಲ್ಲಿ ಆಡುತ್ತಿದ್ದವಳು ಅಲ್ಲೊಂದು ಹೂವನ್ನು ಕಿತ್ತು ತಂದು “ ಅಮ್ಮ ನೋಡೆ ಇದನ್ನು ” ಎಂದು ತನ್ನ ತಾಯಿಗೆ ಕೊಟ್ಟು ಅವರ ಸೊಂಟವನ್ನಪ್ಪಿ ನಿಂತಿತು.

ಅವರು ಆ ಹೂವನ್ನು ತನ್ನ ಕುವರಿಗೆ ಮುಡಿಸಿ ತಲೆಯನ್ನು ಸವರುತ್ತಾ “ ನನಗೆ ಯಾಕೆ ಬಂಗಾರದ ಡಾಬು ನೋಡಿ, ಈ ಡಾಬಿರುವಾಗ ” ಎಂದು ಸೊಂಟಕ್ಕೆ ಬಿಗಿದಿದ್ದ ತನ್ನ ಕುವರಿಯನ್ನು ತೋರಿಸುತ್ತಾ “ ಅಲ್ಲ ವೇನೋ ಬಂಗಾರ ” ಎಂದು ತನ್ನ ಮುದ್ದುಮಗಳ ಮುಖಕ್ಕೆ ಒಂದು ಮುತ್ತು ಕೊಟ್ಟರು.

ಶೇಷಗಿರಿರಾಯರು ತಮ್ಮ ಪ್ರೇಯಸಿಯ ಕಡೆ ಹಾಗೆ ಈಡ್ಡಿಸಿದರು ಆನಂದವುಕ್ಕಿ ಬಂತು. ಅದರ ಭರದಲ್ಲಿ ತಾವೂ ತಮ್ಮ ಪ್ರಾಣೇಶ್ವರಿಗೆ ಒಂದು ಮುತ್ತು ಕೊಡಲು ಹೋದರು. ಅವರ ಮಗುವಿದ್ದುಕೊಂಡು, “ ಅಣ್ಣ ನಂಗೇ-ನಂಗೇ ” ಎಂದಿತು. ಶೇಷಗಿರಿರಾಯರು ತಮ್ಮ ಹೆಂಡತಿಯನ್ನು ಹಾಗೆ ಬಿಟ್ಟು “ ಬಂಗಾರ ನೀನೇ ಅಲ್ಲೆ, ನಿಂಗೇ ಕೊಡ್ತೀನಮ್ಮ ”

ಎಂದು ಮುದ್ದಿಸುತ್ತಾ “ ನಿನಗೇ ಡಾಬು ವಾಡಿಸುತ್ತೇನೆ, ಎಲ್ಲಾ ವಾಡಿಸುತ್ತೇನೆ ” ಎನ್ನುತ್ತಾ ಸಾವಿತ್ರಮ್ಮನವರನ್ನು ನೋಡಿದರು.

ಸಾವಿತ್ರಮ್ಮನವರು ಆನಂದಬಾಷ್ಪಗಳನ್ನು ಕರೆಯುತ್ತಾ “ ಇನ್ನು ಮೇಲೆ ಎಲ್ಲಾ ನಿನಗೇ ಮಗೂ ” ಎನ್ನುತ್ತಾ ಅವಳನ್ನು ಎತ್ತಿಕೊಂಡು ಒಳಕ್ಕೆ ಹೊರಟರು. ಇವರೂ ಹಿಂದಿನಿಂದ ವಾತನಾಡಿಸುತ್ತಾ ಹಿಂಬಾಲಿಸಿದರು. ಇನ್ನು ನಾವೂ...



ಎನಿ ದು ಹುಚ್ಚು !

ದತ್ತೂರಾಯರು ಅಲ್ಬಾನ್ಯನಲ್ಲಿ ಬೇರೆ ಸಿಕ್ಕಿ, “ ನಾಳೇನೆ ತಮ್ಮ ಕತೆ ಕಳುಹಿಸಿಕೊಡಿ ನ್ನಾವೊ, ಈ ಸಂಚಿಕೆಯಲ್ಲಿಯೇ ಬರುತ್ತದೆಂದು ಪ್ರಕಟಿಸಿದ್ದೇನೆ. ಎಲ್ಲರೂ ತಮ್ಮ ಕತೆಯನ್ನು ಓದಲು ಆತುರದಿಂದಿದ್ದಾರೆ ” ಎಂದು ಹೇಳಿದ್ದರು. ಅಲ್ಲೆಂದ ಮನೆಗೆ ಬಂದು ನೋಡಿದರೆ ಅವರದು ಒಂದು ಕಾಗದ ಬೇರೆ ಇತ್ತು. ಇದಲ್ಲದೆ—ನಾಳೆ ಯಾವುದೋ ‘ ಸರ್ಕಾರಿ ಕೆಲಸ ’ ಕ್ಕೋಸ್ಕರ, ಮೈಸೂರಿಗೆ ಹೋಗಬೇಕಾಗಿದೆ; ಆದದ್ದಾಗಲಿ, ಈ ರಾತ್ರಿ ಕುಳಿತುಕೊಂಡು ಕತೆನ ಬರೆದು ಮುಗಿಸೇ ಬಿಡಬೇಕೆಂದು ರಾಮು ನಿರ್ಧರ ಮಾಡಿಕೊಂಡು ಒಡನೆಯೇ ಊಟಕ್ಕೆ ಎದ್ದನು.

ರಾಮುವಿನ ಸಂಧ್ಯಾವಂದನೆಯೆಲ್ಲಾ ಮೂರು ಘಳಿಗೆಯಲ್ಲಿಯೇ ಮುಗಿದುಹೋಯಿತು. ಊಟದ ಶಾಸ್ತ್ರವನ್ನೂ ಮುಗಿಸಿ, ತನ್ನ ಕೊಠಡಿಗೆ ಬಂದು ಮೇಜಿನ ಮೇಲೆ ಸರಿಯಾಗಿ ಬೆಳಕು ಬೀಳುವಂತೆ ‘ ಬಲ್ಬು ’ ನ್ನು ಎಳೆದು ಕಟ್ಟಿ ಕಾಗದಗಳನ್ನು ಅಣಿಮಾಡಿ ಬರೆಯಲು ಕುಳಿತನು. ಅವನು ಯಾವುದನ್ನಾದರೂ ಬರೆಯಲು ಕುಳಿತರೆ ಪ್ರತಿಭೆಯು ಹೊಳೆಯಲು ಪಕ್ಕದಲ್ಲಿ ಹುರಿಗಾಳಿರಬೇಕು. ಎಡಗಡೆ ಹುರಿಗಾಳಿನ ತಟ್ಟೆಯನ್ನಿಟ್ಟು ಕಾಳುಗಳನ್ನೊಂದೊಂದಾಗಿ ಬಾಯಿಗೆ ಹಾಕಿಕೊಳ್ಳುತ್ತಿದ್ದರೆ.... ಸ್ಪೂರ್ತಿಯು ಉಕ್ಕಿ ಬರುತ್ತಿರುತ್ತೆ. ಇಲ್ಲದೇ ಇದ್ದರೆ ಒಂದು ಅಕ್ಷರವೂ ಹೊರಡುವುದಿಲ್ಲವಂತೆ. ದೊಡ್ಡ ದೊಡ್ಡ ಮಹನೀಯರುಗಳಿಗೆಲ್ಲಾ ಇದೊಂದು ವಾಡಿಕೆಯೆಂದು ಕಾಣುತ್ತೆ. ದಿವಾನ್ ರಂಗಾಚಾರ್ಯರು ಯಾವುದಾದರೂ ಭಾರಿ ವಿಚಾರವನ್ನು ಯೋಚಿಸಬೇಕಾದರೆ ಒಂದು ಮಕ್ಕಳಿ ಆಂಬೊಡೆಯನ್ನು ಮುಂದಿಟ್ಟುಕೊಂಡು ಬೆಳ್ಳಂಬೆಳಗೂ ಕುಳಿತುಕೊಳ್ಳುತ್ತಿದ್ದರಂತೆ. ಸಂಗೀತ ವಿದ್ವಾನ್ ವಾಸುದೇವಾಚಾರ್ಯರೂ ಹಾಗೇ ಎಂದು ಕೇಳಿದ್ದೇನೆ. ರಾಮೂನೂ ಒಳಕ್ಕೆ ಎದ್ದುಹೋಗಿ ಒಂದು ತಟ್ಟೆತುಂಬ ಹುರಿಗಾಳನ್ನು ತಂದು ನಾಲ್ಕು ಕಾಳುಗಳನ್ನು ಬಾಯಿಗೆ ಎಸೆದುಕೊಂಡು ಕುಳಿತ.

ತನ್ನ ಫೌಂಟನ್‌ಪೆನ್ನನ್ನು ತೆಗೆದುಕೊಂಡು ಕಾಗದದ ಮೇಲ್ಗಡೆ 'ಶ್ರೀ' ಎಂದು ಬರೆದ. ಯಾರು ಎಷ್ಟೇ ವಿದ್ಯಾವಂತರೂ, ನಾಸ್ತಿಕರೂ ಆದಾಗ್ಯೂ ಮೊದಲು 'ಶ್ರೀ' ಬರೆದ ಹೊರತು ಸಮಾಧಾನವಿರುವುದಿಲ್ಲ. ಅದರಲ್ಲಿ ನೋಡಿದರೆ ಮಸಿಯೇ ಇಲ್ಲ. ಎಷ್ಟು ಕೊಡವಿದರೂ ಬರದು. ಪುನಃ ಎದ್ದು ಅದಕ್ಕೆ ಮಸಿ ತುಂಬಿ ಶ್ರೀಕಾರವನ್ನು ಕಾಗದದ ಮೇಲೆ ಹಾಕಿದ್ದಾಯಿತು. "ಏನಿದು ಹುಚ್ಚು" ಎಂದು ಕತೆಯ ಹೆಸರನ್ನು ಬರೆದದ್ದೂ ಆಯಿತು. ಇನ್ನು ಕತೆಯನ್ನು ಮೊದಲುಮಾಡಬೇಕು. ಕತೆಯೇನೋ ಸಿದ್ಧವಾಗಿದೆ. ಹೇಗೆ ಆರಂಭಿಸಬೇಕೆಂದು ಯೋಚಿಸುತ್ತಾ ಕುಳಿತುಕೊಂಡ. ಆಗ ಊಟಕ್ಕೆ ಕುಳಿತಿದ್ದಾಗ ಹೊಳೆದಿದ್ದಿತು.....

ಒಂದೊಂದು ಕಾಳನ್ನಾಗಿ ಖರ್ಚು ಮಾಡುತ್ತಾ ಬಂದನು. ಅರ್ಧ ತಟ್ಟೆ ಮುಗಿಯಿತು. ಹಾಳಾದ್ದು ಹೇಗೆ ಆರಂಭಿಸಬೇಕೋ ಈಗ ಹೊಳೆಯಿತು. "ಸಂಧ್ಯಾಕಾಲ, ಸೂರ್ಯನು ಸಶ್ಚಿ ಮಾಚಲದ ಮೇಲೆ ನಿಂತು ಮುಂದೊದಗುವ ದಿವಿಯ ವಿಯೋಗವ್ಯಥೆಗೋಸ್ಕರ ಚಿಂತಿಸುತ್ತಿದ್ದಾನೆ. ಆದರೆ ವಿಧಿ ಮಿರಲಾರಿಂದ ಸಾಧ್ಯ? ಬಿಟ್ಟು ತೆರಳಲೇಬೇಕು. ವಿಯೋಗವ್ಯಥೆಯನ್ನು ಅನುಭವಿಸಲೇಬೇಕು-" ಹೀಗೆಂದು ಸಾಯಂಕಾಲವನ್ನು ವರ್ಣಿಸಿ "ಆಗ ಅಲ್ಲಿ ವೀಣಾನಾದವು ದೂರದಿಂದ ಹರಿದು ಬರುತ್ತಿತ್ತು-" ಎಂದು ಮೊದಲು ಮಾಡುವುದೇ?.....ನಾನೀಗ ಕಾದಂಬರಿಯನ್ನು ಬರೆಯುವುದಕ್ಕೆ ಕುಳಿತೆಲ್ಲ. ಸಣ್ಣ ಕತೆಯಿದು - ಸರಿಯಾಗಿ ಆರಂಭಿಸಬೇಕು.....ಎಂದು ಯೋಚಿಸುತ್ತಿರುವಲ್ಲಿ "ಣಾ... ಣಾ.... ಮಾಮ, ..ಮಾಮ" ಎನ್ನುತ್ತಾ ಪುಟ್ಟ ಪುಟ್ಟ ಹೆಜ್ಜೆಯನ್ನಿಡುತ್ತಾ ಅವನ ಒಂದೊವರೆ ವರ್ಷದ ಮಗು ಬಾಗಿಲನ್ನು ತಳ್ಳಿ ಒಳಕ್ಕೆ ಬಂತು. ರಾಮ ಒಡನೆಯೆ ಬಾಗಿಲ ಹತ್ತಿರಕ್ಕೆ ಹೋಗಿ ಅದನ್ನೆತ್ತಿ ಮುದ್ದಿಸುತ್ತಾ "ಈಗ ಬರಬಾರದಪ್ಪಾ, ನಾನು ಕೆಲಸ ಮಾಡುತ್ತಿದ್ದೇನೆ. ಅಮ್ಮ ಎತ್ತಿಕೊತಾಳೆ-ಲೇ, ಕರೆಕೊಳ್ಳಿ ಮಗೂನ" ಎಂದು ಹೆಂಡತಿಯನ್ನು ಕರೆದು ಕೊಠಡಿಗೆ ಬಂದು ಬಾಗಿಲನ್ನು ಮುಚ್ಚಿ ಬರೆಯಲು ಕುಳಿತುಕೊಂಡ.

"ಸರಿಯಾಗಿ ಆರಂಭಿಸುವುದು ಎಂದರೆ..... ಶ್ಯಾಮಣ್ಣ ಮೇಷ್ಟ್ರು

ರಿಂದಲೇ ಮೊದಲು ಮಾಡುವುದೇ ?....” ತಾನು ಬರೆಯಬೇಕೆಂದಿರುವ ಕತೆಯಿಷ್ಟು.

ಶ್ಯಾಮಣ್ಣ ಮೇಷ್ಟರು ವಿಣೆಯಲ್ಲಿ ಸುಪ್ರಸಿದ್ಧರು. ಮುದುಕರಾಗಿ ಹೋಗಿದ್ದಾರೆ. ತಾವು ತೀರಿಕೊಂಡರೆ ಮೈಸೂರಿನಲ್ಲಿ ವಿಣೆಯ ಬೆಡಗೇ ಅದೃಶ್ಯವಾಗಿ ಹೋಗುವುದಲ್ಲ, ನಾಯುವ ಮೊದಲು ಸರಿಯಾದ ಶಿಷ್ಯ ನೋರ್ವನನ್ನು ತಯಾರು ಮಾಡಬೇಕು ಎಂದು ತಮ್ಮ ಮುಖ್ಯ ಶಿಷ್ಯ ಶೇಷನಿಗೆ ಹಗಲೂ ರಾತ್ರಿ ಸಂಗೀತದ ಗುಟ್ಟನ್ನೆಲ್ಲ ವಿಶದಪಡಿಸುತ್ತಿದ್ದಾರೆ. ಅವನೂ ಬಲು ಚೂಟ, ಸಂಗೀತಶಾಸ್ತ್ರಪಾರಂಗತನಾಗಿದ್ದಾನೆ. ಶಂಕರಾ ಭರಣ, ಮೋಹನ, ಭೈರವಿ, ಯಾವುದು ಬೇಕು ? ಆದರೆ ಕಾನಡ, ಕಲ್ಯಾಣಿ ಗಳಲ್ಲಿ ಅದರ ಸಂಪೂರ್ಣ ಸ್ವಾರಸ್ಯ ತರಲಾರ. ಸಂಗೀತಶಾಸ್ತ್ರದಲ್ಲಿ ಯಾವ ತಪ್ಪು ಸಿಕ್ಕದು. ಆದರೆ ವಿರಹ ಶೋಕ ರಸಗಳನ್ನು ಹೊರಸೂಸಲಾರ.

ಶ್ಯಾಮಣ್ಣ ಮೇಷ್ಟರಿಗೆ ಮೂರು ಹೊತ್ತೂ ಇದೇ ಚಿಂತೆ. ತಮ್ಮ ಶಿಷ್ಯನಿಂದ ಸರ್ವ ರಾಗಗಳನ್ನೂ ಕೇಳಿ “ ಭೇಷ ” ಎಂದನಿಸಿದರೆ ತಮ್ಮ ಆತ್ಮಕ್ಕೆ ಶಾಂತಿ ಸಿಕ್ಕುತ್ತೆ. ಯೋಚಿಸಿ ಯೋಚಿಸಿ ಕೊನೆಗೆ ಹೊಳೆಯಿತು. ತಮಗೆ ಓರ್ವಳೇ ಮಗಳು. ಅವಳನ್ನು ಕೊಟ್ಟು ಮದುವೆ ಮಾಡಿದರು. ದಂಪತಿಗಳಿಗೆ ಅನ್ಯೋನ್ಯ ಅನುರಾಗ ಬೆಳೆಯುವಂತೆ ಅಣಿವಾಡಿಕೊಂಡ ಲಾರಂಭಿಸಿದರು. ಋತುಶಾಂತಿಪ್ರಸ್ತವೂ ಇರುಗಿತು. ಅವರಿರ್ವರ ಪ್ರೇಮದ ಅಭ್ಯುದಯದ ದಿನವಲ್ಲವೇ ! ವಾರನೆಯ ದಿನ ಮುದುಕ ಮಗಳಿಗೆ ವಿಷವಿತ್ತ, ಮಗಳು ಸತ್ತಳು. ಮನೆಯೆಲ್ಲಾ ಶೋಕಸಾಗರದಲ್ಲಿ ಮುಳುಗಿತು. ಶ್ಯಾಮಣ್ಣನವರ ಆಗಿನ ಸ್ಥಿತಿಯೂ ವರ್ಣನಾತೀತವಾಗಿದೆ. ದಿನಗಳೂ ಕಳೆದವು. ದಿನಗಳೇ ಅವು ಅವರಿಗೆ ? ವರ್ಷಗಳು, ಅಲ್ಲ ಯುಗಗಳು. ಆದರೂ—ಅವರ ಮನದಲ್ಲಿ ಆಗ ಸಮುದ್ರಮಥನ—ತಾವು ಮಾಡಿದ್ದು ತಪ್ಪೇ ಅಥವಾ ಸರಿಯೇ....

ಒಂದು ದಿನ ರಾತ್ರಿ—ನಿದ್ರೆಯಿಲ್ಲದ ಇರುಳುಗಳವು—ಒಂದು ಘಂಟೆ ಯಾಗಿ ಹೋಗಿದೆ. ಶ್ಯಾಮಣ್ಣನವರು ಇದ್ದಕ್ಕಿದ್ದ ಹಾಗೆ ಹೊರಗೆ ಬಂದರು. ಶೇಷಣ್ಣನ ಕೊಠಡಿಯಿಂದ ವಿಣಾನಾದವು ಕೇಳಬಂದಿತು. ಕಾನಡಾ ರಾಗವನ್ನು ಬಾರಿಸುತ್ತಿದ್ದಾನೆ. ಅವನ ಪ್ರತಿಯೊಂದು ನರ

ಗಲಲ್ಲಿಯೂ ಕಾನಡಾ ಹರಿಯುತ್ತಿದೆ. ಒಂದೊಂದು ರಕ್ತಬಿಂದುವೂ ಕಾನಡಾ ರಾಗದಲ್ಲಿ ವೊರೆಯುತ್ತಿದೆ. ಆಗ ಶ್ಯಾಮಣ್ಣ ಮೇಷ್ಟರು ' ಆ ದಿನ ನನ್ನ ಕುವರಿಯನ್ನು ಕಳೆದುಕೊಂಡೆ, ಆದರೆ ಒಬ್ಬ ಕುವರನನ್ನು ಪಡೆದೆ. ಕುವರಿಯನ್ನು ಕಳೆದುಕೊಂಡೆನೇ? ಇಲ್ಲ. ಅವಳು ಜೀವಿಸಿದ್ದಾಳೆ. ಅವನ ಹೃದಯದಲ್ಲಿ ಸೇರಿಕೊಂಡಳು. ಜೀವಿಸಿರುವಳು ' ಎಂದು ಶಾಂತಚಿತ್ತರಾಗಿ ಹೇಳಿದರು. ಏನಿದು ಹುಚ್ಚು! ಕಲೆಗೋಸ್ಕರ ಕುವರಿಯ ಬಲಿದಾನ! ಇದನ್ನು ಬರೆಯಬೇಕಾದರೆ ರಾಮನೇ ಆಗಬೇಕು. ಎಂಥ ಅಗಾಧವಾದ ಭಾವ! ಶ್ಯಾಮಣ್ಣ ಮೇಷ್ಟರಲ್ಲಿ ಷೆಲ್ಲಿಯ ದೃಢಸಂಕಲ್ಪವನ್ನು ಕಲ್ಪಿಸಬೇಕು. ಷೆಲ್ಲಿ ತನ್ನ ಆತ್ಮ ಶರೀರದಿಂದ ಹೇಗೆ ಬೀಳೋಳುಳ್ಳತ್ತೆ ನೋಡಬೇಕೆಂದು ಒಂದು ಕೈಯಲ್ಲಿ ಬೈಬಲನ್ನೂ ಮತ್ತೊಂದು ಕೈಯಲ್ಲಿ ಷೇಕ್ಸ್ಪಿಯರನ್ನೂ ಹಿಡಿದುಕೊಂಡು ನೀರಿನಲ್ಲಿ ಮುಳುಗಿದನಂತೆ. ಇಲ್ಲಿ ಕಲೆಯ ಅಭಿವಾಸಕ್ಕೋಸ್ಕರ ತಮ್ಮ ಸ್ವಂತ ಮಗಳನ್ನು ಆಹುತಿ ಕೊಡುತ್ತಾರೆ. " ಕಲೆಯು ಸ್ಥಿರವಾದುದು, ಜೀವವು ನಶ್ವರ " ಎಂದವರ ಭಾವನೆ. ಅಂಥ ಪುರುಷರನ್ನು ಇಲ್ಲಿ ನಿರ್ಮಿಸಬೇಕು. ಹೇಗೆ ಆರಂಭಿಸುವುದು ?

ರಾಮು ಯೋಚಿಸುತ್ತಾ ಕುಳಿತನು. ಅವನ ಪತ್ನಿ ಸೀತಮ್ಮನವರು ಒಳಗಿನ ಕೆಲಸಗಳನ್ನು ತೀರಿಸಿಕೊಂಡು ರಾಮು ಕುಳಿತಿದ್ದ ಕೊಠಡಿಗೆ ಸೇರಿದ ಹಾಗೆ ಪಕ್ಕದಲ್ಲಿದ್ದ ಇವರ ಮಲಗುವ ಕೊಠಡಿಗೆ ಬಂದು ಅದರ ಬಾಗಿಲನ್ನು ಓರೆಮಾಡಿ ತಮ್ಮ ಯಜಮಾನರನ್ನು ನೋಡಿದರು. ಮೊಣಕೈಯನ್ನು ಮೇಜಿನ ಮೇಲೂರಿ ಅದರ ಮೇಲೆ ತಮ್ಮ ತಲೆಯನ್ನಿಟ್ಟುಕೊಂಡು ಯೋಚಿಸುತ್ತಾ ಕುಳಿತಿದ್ದಾರೆ. ಇನ್ನೊಂದು ಕೈಯಲ್ಲಿ ಲೇಖನಿಯು ಸಿದ್ಧವಾಗಿದೆ. ಯೋಗಸಮಾಧಿಯಲ್ಲಿರುವಂತೆ ಇದ್ದಾರೆ. ಇವರಾಗಲೇ ಆಗ ಕರೆದಿದ್ದು ಕೇಳಿ, ಬಂದು, ಮಗುವನ್ನು ಮಲಗಿಸಿ ಒಳಕ್ಕೆ ಹೋಗಿದ್ದರು. ಆಗಿನಿಂದಲೂ ಇವರು ಇದೇ ರೀತಿ ಕುಳಿತಿದ್ದಾರೆ. ಏನೋ ಬರೆಯುವುದರಲ್ಲಿದ್ದಾರೆ, ತೊಂದರೆಪಡಿಸಬಾರದೆಂದು ಸಚ್ಚಗೃಹಿಣಿಯಂತೆ ಬಂದು ಮಲಗಿದರು.

ರಾಮು ಕಟ್ಟಕದಲಿಲ್ಲ. ಹಾಗೇ ಯೋಚಿಸುತ್ತಾ ಕುಳಿತಿದ್ದಾನೆ. ಕಿಟಕಿಯಿಂದ ಸೊಳ್ಳೆಯೊಂದು ಬಂದು ಎಡಗಿವಿಯ ಹತ್ತರ “ ಸುಯ್ಯೋ ” ರಾಗವನ್ನು ಎತ್ತಿತು. “ ಶ್ಲೂ, ಶ್ಲೂ, ” ಎಂದು ಕೈಯನ್ನು ಆಡಿಸಿದನು. ಅದು ಇವನನ್ನು ಈಗ ತೊಂದರೆಪಡಿಸಬಾರದು ಎಂಬ ವಿವೇಚನೆಯುಳ್ಳದೇ? ಆಕಡೆ ಓಡಿಸಿದರೆ ಈಕಡೆ. ಬಲಗಿವಿಯ ಹತ್ತರ ಷುರುಮಾಡಿತು. ಹಾಗೇ ಎದ್ದು ತನ್ನ ಹಿಡಿಯಿಂದ ಹಿಡಿಯಲು ಹೊರಟನು, ಅಲ್ಲ ಬೇಟಿಗಾರಂಭಿಸಿದನು. ಅದು ಎಲ್ಲಿ ನುಸಳಿಕೊಂಡು ಹೋಯಿತೋ ! ಎದ್ದು ಹೋಗಿ ಕಿಟಕಿಯ ಪರದೆಯನ್ನು ಎಳೆದು ಬಂದನು. ಮಲಗುವ ಕೊಠಡಿಯ ಕಡೆ ನೋಡಿದನು. ಹಸರು ದೀಪ ಕಂಡುಬಂತು. ಡ್ಯೂಯಬಲ್ಬು ಅಲ್ಲಿರೋದು. ಚಿಕ್ಕದನ್ನು ಹಾಕಿದೆ. ಹೆಂಗಸರು ಮಕ್ಕಳೆಲ್ಲಾ ಮಲಗಿಕೊಂಡರೆಂದು ಪುನಃ ಮೇಜಿನ ಬಳಿಗೆ ಬಂದು ಬರೆಯಲು ಕುಳಿತನು. ಕತೆಯನ್ನು ಎಲ್ಲಿಂದ ಆರಂಭಿಸಬೇಕು ? ಮದುವೆಯಾಗುವುದಕ್ಕೆ ಮೊದಲಿನಿಂದಲೇ—, ನಡುವೆ ಬಹಳ ಕಾಲವಿರುತ್ತೆ. ಶ್ಯಾಮಣ್ಣನ ಮೇಷ್ಟರು ತಮ್ಮ ಸಂಕಲ್ಪವನ್ನು ನಿಶ್ಚಯಿಸಿದ ದಿನಕ್ಕೂ ಅದನ್ನು ಆಚರಣೆಗೆ ತರುವ ವರೆಗೂ ಅವರ ಮನದ ಬಳತೋಟವನ್ನು ವರ್ಣಿಸಬೇಕು—ಅದು ಸಾಮಾನ್ಯವಾಗುವುದಿಲ್ಲ.

ಅಷ್ಟು ಹೊತ್ತಿಗಾಗಲೆ ಪೋಲೀಸಿನವರು ಬೀಟಿಗೆ ಬಂದಿದ್ದು ಕೇಳಿಸಿತು. ಅವರ ಸೀಟೆ ಕಿವಿಗಳಲ್ಲಿ ತೂರಿ ಹೃದಯವನ್ನು ಹೊಕ್ಕು ದೇಹವನ್ನು ಅದರಿಸಿತು. ಸೀತಮ್ಮನವರು ಎದ್ದು ಹೊರಗೆ ಹೋಗಿ ಇವನ ಕೊಠಡಿಗೆ ಬಂದು ಹೆಜ್ಜೆಯ ಮೇಲೆ ಹೆಜ್ಜೆಯಿಡುತ್ತಾ ರಾಮುವಿನ ಬೆನ್ನ ಹಿಂದೆ ನಿಂತರು. ಐದು ನಿಮಿಷವಾಯಿತು, ಹತ್ತಾಯಿತು. ತಡೆಯಲಾಗಲಿಲ್ಲ. “ ಕಾಗದದ ಮೇಲೆ ಒಂದು ಅಕ್ಷರವೂ ಬರೆದಿಲ್ಲ. ಕೈಯಲ್ಲಿ ಲೇಖನಿ ಹಾಗೇ ಇದೆ. ಏನಿದು ಬಂತು ? ” ಎಂದರು.

ರಾಮು ಮಾತನಾಡಲಿಲ್ಲ. “ ಎಲ್ಲಿಯ ವೈರಾಗ್ಯವಿದು. ನಿಮಗೇನು ಹೆಂಡತಿ ಬೇಡ, ಮಕ್ಕಳು ಬೇಡ. ಬೆಳಿಗ್ಗೆ ಎದ್ದರೆ ಓದಬೇಕು ಎಂದು ಲೈಬ್ರರಿಗೆ ಹೋಗಿಬಿಡುತ್ತೀರಿ. ಮಧ್ಯಾಹ್ನವಾದರೆ ಕಚೇರಿ. ಸಾಯಂಕಾಲ ವಂತೂ ಸುತ್ತಿಕೊಂಡು ಮನೆಗೆ ಬರಬೇಕಾದರೆ ಎಂಟು ಗಂಟೆ. ಈಗಲೂ ಹೀಗೆ ಕುಳಿತುಕೊಂಡು ಬಿಟ್ಟರೆ ? ” ದುಗುಡವು ಉಕ್ಕಿ ಬಂತು.

“ ಹೀಗಾದರೆ ನೀವು ಏನು ಮಾಡುವೆನೆ ಮಾಡಿಕೊಳ್ಳಬಾರದಾಗಿತ್ತು. ಮಗುವಿನ ಲಾಸ ವಿಲಾಸಗಳು ಬೇಕೆ ನಿಮಗೆ?...ಇವತ್ತು ‘ ಮಾಮ, ಮಾಮ, ’ ಎಂಬ ಮಾತನ್ನು ಬೇರೆ ಕಲಿತಿದ್ದಾನೆ. ಎಷ್ಟು ಮುದ್ದಾಗಿ ಹೇಳುತ್ತಾನೆ” ಇಲ್ಲಿ ಸೀತಮ್ಮನವರ ಮಾತನ್ನು ನಾವು ನಂಬುವುದಿಲ್ಲ. ರಾಮುವಂಥ ರಸಿಕರನ್ನು ನಾವಿನ್ನೂ ಕಂಡಿಲ್ಲ. ಹಿಂದೆ ಮೂರುಹೊತ್ತು ಮನೆಯಲ್ಲಿಯೇ ಇರುತ್ತಿದ್ದುದನ್ನು ಸೀತಮ್ಮನವರು ಮರೆತುಬಿಟ್ಟರೇ ? ಆದರೆ ಯಾವಾಗಲೂ ಅದು ಎಲ್ಲಿಂದ ಸಾಧ್ಯ !

ಒಂದು ವಿಧದಲ್ಲಿ ನೋಡಿದರೆ ಸೀತಮ್ಮನವರಿಗೆ ಹಾಗೆ ತೋರಿದ್ದು ಸಹಜವೇ. ಸನ್ನಿವೇಶ ಹಾಗಿದೆ: ಎಳೆಯ ಮಗು. ಚೊಚ್ಚಲ ಮಗು. ಮುದ್ದಾದ ಮಾತು. ಮಾತನ್ನೀಗ ಕಲಿಯುತ್ತಿರುವುದು. ಪ್ರತಿದಿನವೂ ಹೊಸದಿನವಾಗಿ ತೋರುವುದು.

ರಾಮು ಬೇಸರದಿಂದ “ ಊಂ, ಇರಲಿ ” ಎಂದನು. ಅವನ ಮನಸ್ಸು “ ಶ್ಯಾಮಣ್ಣ ಮೇಷ್ಟರು ವಿಷಪ್ರಯೋಗ ಮಾಡಿದರಲ್ಲಾ, ಆಗ ಅವರ ಮನಸ್ಸು ಹೇಗೆ ಉಬ್ಬಿರವಿಳಿತದಿಂದ ಅಲ್ಲೋಲ ಕಲ್ಲೋಲವಾಗಿತ್ತು ! ಒಂದು ಸಲ ಸ್ಥಿರಸಂಕಲ್ಪ. ಒಡನೆಯೇ, ಏನು ನಾನು ಮಾಡುವುದು ಸರಿಯೆ ಎಂಬ ಪ್ರಶ್ನೆ. ಆದದ್ದಾಗಲಿ ಯತ್ನಿಸುವುದು ಎಂದು ಮಾಡಿಕೊಳ್ಳುವುದು.....ಮಥನ.” ಈ ವಿಚಾರದಲ್ಲಿ ತಲ್ಲೀನವಾಗಿದೆ.

“ ಹಾಗಾದರೆ ನೀವೇ ಕುಳಿತರಿ. ಎಷ್ಟು ಹೊತ್ತು ಬೇಕಾದರೂ ಕುಳಿತರಿ. ನಾನು ಹೊರಟು ಹೋಗಿ ಬಿಡ್ತೀನಿ ” ಎಂದು ಹೊರಟು ಬಂದು ಮಲಗಿದರು. ರಾಮು ಜೊತೆಯಲ್ಲಿರುವವರಿಗೆ ಅವನ ಹೃದಯ ವೆಂತಹುದೆಂಬುದು ಗೊತ್ತು. ಬಲು ತಿಳಿ ಹೃದಯ. ಅನ್ನುವಾಗ ಅಂದು ಬಿಡುತ್ತಾನೆ. ಆ ಮೇಲೆ ಎನೆಂದು ಬಿಟ್ಟನೋ ಎಂದು ಚಿಂತಿಸುತ್ತಾನೆ.

“ ಅಯ್ಯೋ ನಾನು ಒಬ್ಬರನ್ನು ಅನ್ಯಥಾ ನೋಯಿಸಬಾರದು ಎಂದು ಕೊಂಡು ನಡೆದುಕೊಂಡು ಬರುತ್ತಿದ್ದೀನಿ. ಈಗ ಅನ್ಯಾಯವಾಗಿ ಇವರ ಮನಸ್ಸನ್ನು ನೋಯಿಸಿದೆನಲ್ಲಾ. ಇಲ್ಲೋ ಮಾಡಿರೋದು ಏನೂ ಇಲ್ಲ. ನಾಲ್ಕು ಅಕ್ಷರಗಳನ್ನು ಕೂಡ ಬರೆದಿಲ್ಲ. ಅಲ್ಲಿ ಅವರನ್ನು ಬೇರೆ ನೋಯಿ

ಸಿದೆ. ಈಚೀಚೆಗೆ ಯಾತಕ್ಕೆ ಹೀಗಾಗುತ್ತಿದೆಯೋ ” ಎಂದು ಚಿಂತಿಸ ತೊಡಗಿದನು.

ಕತೆ ಅದರ ಪಾಡಿಗೆ ಅದು ಹೋಯಿತು. ಮನಸ್ಸು ಈ ಕಡೆಗೆ ತಿರುಗಿತು. ಕೊನೆಗೆ ಕಾಗದವನ್ನು ತೆಗೆದುಕೊಂಡು “ದಯವಿಟ್ಟು ಕ್ಷಮಿಸ ಬೇಕು. ಬರುವ ಸಂಚಿಕೆಗೆ ಕತೆಯನ್ನು ಕಳುಹಿಸುತ್ತೇನೆ. ಈ ಸಲ ಆಗಲಿಲ್ಲ. ತಪ್ಪೆಲ್ಲಾ ನಂದು. ಎಷ್ಟು ಆಕ್ಷೇಪಣೆ ಬಂದರೂ ಹೊತ್ತುಕೊಳ್ಳಲು ಸಿದ್ಧ ವಾಗಿದ್ದೇನೆ. ” ಎಂದು ಬರೆದು ಮಡಿಸಿ ಲಕ್ಷೋಚ್ಚಿಯ ಮೇಲೆ—

ಶ್ರೀಯುತ ದತ್ತೂರಾಯರಿಗೆ,

ಸಂಪಾದಕರು “ಕತೆಗಾರ”

ಬಿಂಗಳೂರು.

ಎಂದು ವಿಳಾಸ ಹಾಕಿ ಅದರಲ್ಲಿಟ್ಟನು.

ಸೀತಮ್ಮನವರು ಪುನಃ ಬಾಗಿಲನ್ನು ಓರೆಮಾಡಿ “ ತಿರುಗಿ ಬರೆಯು ವುದಕ್ಕೆ ಕುಳಿತುಬಿಟ್ಟರೇ? ನಾಳೆ ಮೈಸೂರಿಗೆ ಬೇರೆ ಸರ್ಕೀಟು ಹೋಗ ಬೇಕು ಅಂತೀರಿ. ಆಗಲೇ ಒಂದೂವರೆ ಗಂಟೆಯಾಯಿತು ” ಎಂದರು.

“ ಬರೆಯೋದೂ ಇಲ್ಲ, ಸುಡುಗಾಡೂ ಇಲ್ಲ ” ಎಂದು ಹೇಳಿ ಬಂದು ಮಂಚದ ಮೇಲೆ ಬಿದ್ದುಕೊಂಡನು. ಸೀತಮ್ಮನವರು ಪಕ್ಕದಲ್ಲಿ ಹಾಗೇ ಪವಡಿಸಿ ರಾಮುವಿನ ಹಣೆಯ ಮೇಲೆ ಕೈಯಾಡಿಸುತ್ತಾ “ ಯಾಕೆ ಕೋಪ ಬಂತೇ. ನಾನು ತಮಗೆ ತೊಂದರೆ ಕೊಟ್ಟಿಲ್ಲೇ ” ಎಂದು ಮೃದು ವಾಗಿ ಕೇಳಿದರು.

“ ಎನೂ ಇಲ್ಲ ” ಎಂದು ‘ ರಗ್ಸ್ ’ ನ್ನು ಎಳೆದುಕೊಂಡು ಮುಸು ಕಿಟ್ಟುಕೊಂಡನು. ಬೆಳಗಿನಿಂದ ಬಹಳ ಆಯಾಸಪಟ್ಟಿದ್ದನು. ಇವತ್ತಾಗಲೇ ಇಪ್ಪತ್ತೈದನೆಯ ತಾರೀಖು. ನೂರೆಂಟು “ ಫೈಲು ” ಗಳು. ಇದರ ಜೊತೆಗೆ ಒಂದೆರಡು ರೆವಿನ್ಯೂ ಕೇಸುಗಳಿದ್ದವು. ನಾಳೆ ಸರ್ಕೀಟಿಗೆ ಹೊರಡ ಬೇಕಾಗಿದೆಯಲ್ಲಾ, ಎಲ್ಲಾ ಮುಗಿಸಿಬಿಡಬೇಕೆಂದು ಮಾಡಿದ್ದನು. ಅನ್ಯಾಯವಾಗಿ ಶಾನುಭೋಗರು ಪಟೀಲರನ್ನು ಕಚೇರಿಗೆ ಅಲೆಯಿಸುವುದು ಇವನಿಗೆ ಸರಿಬೀಳುತ್ತಿರಲಿಲ್ಲ. ಈಗಾಗಲೇ ರಾಮು ಅಮಲ್‌ದಾರನಾಗಿರುವ ವಿಷಯ ನಿಮಗೆ ತಿಳಿಯದೇ ಇಲ್ಲ. ರಾಮೂನಿಗೆ ಈ ದಿನ ಸಾಕಾಗಿ

ಹೋಗಿತ್ತು. ಸಾಯಂಕಾಲ ಸ್ವಲ್ಪ ಹೊತ್ತು ಲಾಲ್‌ಬಾಗಿನಲ್ಲೆ ಅಲೆಯೋಣ ವೆಂದು ಅಲ್ಲಿಗೆ ಬಂದರೆ ಅಲ್ಲಿ ದತ್ತೂರಾಯರು ಭೇಟಿಯಾದರು. ಸಂಪಾದಕರ ಕೈಯಲ್ಲಿ ಸಿಕ್ಕಿಕೊಂಡವರಿಗೇ ಅದರ ವಿಚಾರ ಗೊತ್ತು. ಮಾನವುಳಿಸಿಕೊಳ್ಳಲು ಮನೆಗೆ ಬಂದು ಬರೆಯಲು ಕುಳಿತನು. ಇಲ್ಲಿ ಈ ರೀತಿನಡೆದು ಹೋಯಿತು. ಇದರಿಂದ ಆ 'ನೊಂದ ಮನಸ್ಸು, ಸೋತ ದೇಹ'ಕ್ಕೆ ಹಾಗೇ ಜೊಂಪು ಹಿಡಿಯಿತು.

ಸೀತಮ್ಮನವರಿಗೆ ನಿದ್ರೆ ಹತ್ತಲಿಲ್ಲ. “ ಏನು ಬರೆಯುತ್ತಿದ್ದರೋ, ನಾನು ಎಂಥ ಕೆಲಸ ಮಾಡಿಬಿಟ್ಟೆ ” ಎಂದು ಚಿಂತಿಸತೊಡಗಿದರು. “ ಎದ್ದು ಹೋಗಿ ನೋಡಲೇ ” ಎನ್ನಿಸಿತು. “ ನೋಡುವುದು ಸರಿಯೇ ” ಎಂಬ ಶಂಕೆ ತಲೆದೋರಿತು. “ ಆಗಲಿ, ಹೋಗಿ ನೋಡುವುದು. ಇಲ್ಲದೆ ಇದ್ದರೆ ಸಮಾಧಾನವಿರುವುದಿಲ್ಲ ” ಎಂದು ಪಕ್ಕದ ಕೊಠಡಿಗೆ ಸರಿದು ಬಾಗಿಲು ಮುಚ್ಚಿ ದೀಪ ಹಚ್ಚಿ ಸೀ ಮೇಜಿನ ಬಳಿಗೆ ಬಂದರು. ಅದರ ಮೇಲೆ ದತ್ತೂರಾಯರಿಗೆ ಬರೆದ ಕಾಗದವಿದ್ದಿತು. ಈ ಕಡೆ ದತ್ತೂರಾಯರಿಂದ ಬಂದ ಕಾಗದ ತೆರೆದಿಟ್ಟಿದೆ. ಎದುರಿಗೆ ಕತೆಗಾರನ ಹಿಂದಿನ ಸಂಚಿಕೆ. ಅದರಲ್ಲಿ, ‘ ಬರುವ ಸಂಚಿಕೆಯಲ್ಲಿ ರಾಮರಾಯರ “ ಏನಿದು ಹುಚ್ಚು ” ಎಂಬ ಕತೆ ಪ್ರಕಟವಾಗುತ್ತೆ. ಎಲ್ಲರೂ ನಿರೀಕ್ಷಿಸುವುದು ’ ಎಂದಿದೆ. ಬರೆಯುವ ಕಾಗದದಲ್ಲಿ ‘ ಶ್ರೀ ’ ಮತ್ತು ಕತೆಯ ಹೆಸರು. ಕತೆ ಬರೆದಿರಲಿಲ್ಲ. ಎಲ್ಲಾ ನೋಡಿದರು. ತಮ್ಮ ಯಜಮಾನರ ಕತೆ ಬರುತ್ತದೆ ಎಂದ ಮೇಲೆ ಓದುಗರೆಲ್ಲರೂ ಎಷ್ಟು ಆತುರದಿಂದಿರುತ್ತಾರೆ ಎಂಬದನ್ನು ಊಹಿಸಿದರು. ತಾವೇ ಅವರ ಕತೆಗಳನ್ನು ಎಷ್ಟು ಆತುರದಿಂದ ಅದರದಿಂದ ಓದುತ್ತಿದ್ದರೆಂಬುದು ಅನುಭವಕ್ಕೆ ಬಂದಿದೆ. ಅಷ್ಟು ಜನರ ಆಸೆಗೆ ವಿಘ್ನವನ್ನೊದಗಿಸಿದೆನಲ್ಲಾ ಎಂದು ಅವರ ಮನಸ್ಸು ನೊಂದಿತು. ದತ್ತೂರಾಯರಿಗೆ ಬರೆದಿಟ್ಟಿದ್ದ ಕಾಗದವನ್ನು ಓದಿ ನೋಡಿದರು. ಇನ್ನು ತಮ್ಮ ಯಜಮಾನರು ಕೊಟ್ಟ ಮಾತಿಗೆ ತಪ್ಪುಬೀಕಾದ್ದು ಬೇರೆ. ಅದರಿಂದ ಸಂಭವಿಸಬಹುದಾದ ಅವಮಾನವೆಲ್ಲಾ ಅವರ ಕಣ್ಣೆದುರಿಗೆ ಕಟ್ಟಿದ ಹಾಗಾಯಿತು. ಹೆಂಗಸರೆಷ್ಟಾದರೂ ಭಾವನಾಲೋಲರು; ಅದರಲ್ಲಿಯೂ ಸೀತಮ್ಮನವರು! “ ನಾನೇನು ಮಾಡಿಬಿಟ್ಟೆ ” ಎಂದು ಹಾಗೇ ಕುಳಿತುಬಿಟ್ಟರು.

ರಾಮು ಅವಸರದಲ್ಲಿ ಮನೆಗೆ ಬಂದುದು—ಅರೆ ಊಟ—ನೆಸದ ಸಂಧ್ಯಾವಂದನೆ—ಬರೆಯಲು ಕುಳಿತು—ಮಗು ಬಂದುದು—ತಾನು ಕೊಠಡಿಗೆ ಬಂದು ಕಾದಿದ್ದುದು.....ಎಲ್ಲಾ ನಿಧಾನವಾಗಿ ಒಂದಾ ಗುತ್ತಲೆಂದು ಕಣ್ಣಿಂದ ಬಂದು ನಿಲ್ಲಲಾರಂಭಿಸಿದವು.

ಏನೋ ಹೊಳೆಯಿತು. “ ಆಗಲಿ ನೋಡೋಣ, ದೇವರಿದ್ದಾನೆ ” ಎಂದು ಸರಿಯಾಗಿ ಕುಳಿತರು. ಕೈಗೆ ಲೇಖನಿಯನ್ನು ತೆಗೆದುಕೊಂಡರು. ಪುನಃ ಬರೆಯುವ ಕಾಗದದ ಕಡೆ ನೋಡಿದರು. ಅದರ ಮೇಲೆ ‘ ಶ್ರೀ ’ ಮತ್ತು ಕತೆಯ ಹೆಸರಿದೆ. ಕತೆಯನ್ನಿವರು ಬರೆಯಲಾರಂಭಿಸಿದರು. ಆ ದಿನದ ಆದೋಳನದಿಂದ ಮನಸ್ಸು ಸರಿಪಕ್ಕವಾಗಿತ್ತು. ಬರೆಯುತ್ತಾ ಕುಳಿತರು, ಸಣ್ಣಗೆ ಕೊರೆಯತೊಡಗಿದರು. ಒಂದೆರಡು ಗಂಟೆಯಲ್ಲಿ ಕತೆಯು ಪೂರೈಸಿತು. ಆರು ಪುಟಗಳು ! ಸರಿಯಾಗಿ ಮಡಿಸಿ ದತ್ತಾರಾಯ ರಿಗೆ ಒರೆದ ಕಾಗದವನ್ನು ಹರಿದುಹಾಕಿ ಆ ಲಕ್ಷೋಚಿತಿಯಲ್ಲಿಯೇ ಇದನ್ನು ಇರಿಸಿ ಅಂಟಿಸಿದರು.

ಈ ವಿಚಾರವನ್ನು ಪತಿಗೆ ಈಗಲೇ ಬಿನ್ನವಿಸುವುದೇ ? ನೋಡಿದರು. ತಮ್ಮ ಪತಿ ಗಾಢನಿದ್ರೆಯಲ್ಲಿದ್ದಾರೆ. ತೊಂದರೆಪಡಿಸಬಾರದು, ಎಂದು ತಾವೂ ಮಲಗಿದರು.

ಮೊದಲು ನಿದ್ರೆ ಬರಲಿಲ್ಲ. ಪರೀಕ್ಷೆ ಮುಗಿದ ದಿನ ನೀವು ರಾತ್ರಿಯನ್ನು ಹೇಗೆ ಕಳೆಯುತ್ತೀರೋ ಅದನ್ನೇ ಅನುಭವಿಸಿದರು. ನಿಮಗೆ “ ಚೆನ್ನಾಗಿ ನಿದ್ರೆಮಾಡಿಬಿಡಬೇಕು. ಎಲ್ಲವೂ ತೀರಿಹೋಯಿತು ” ಎಂದು ಮನಸ್ಸು. ಆದರೆ ನಿದ್ರೆಮಟ್ಟಿಗೆ ಬರುವುದಿಲ್ಲ. ಬೆಳಗಿನ ಜಾವದಲ್ಲಿ ನಿದ್ರೆಹತ್ತಿತು. ಸುಷುಪ್ತಾವಸ್ಥೆ !

ಸೀತಮ್ಮನವರು ಏಳುವ ಹೊತ್ತಿಗೆ ರಾಮು ಎದ್ದು ಹಾಸಿಗೆ ಬಟ್ಟೆ ಕಟ್ಟಿ ಜಟಕಾದಲ್ಲಿ ಹಾಕಿಸಿ, ಪೀಠಿಗೆ ಆ ಕಾಗದವನ್ನು ತೆಗೆದುಕೊಂಡು ಹೋಗಿ ದತ್ತಾರಾಯರಿಗೆ ಕೊಟ್ಟುಬಿಡುವಂತೆ ಹೇಳಿ ಹೊರಗೆ ಹೊರಟ

ದ್ದನು. ಸೀತಮ್ಮನವರು ಅಂದಿನ ರಾತ್ರಿಯ ವಿಚಾರವನ್ನು ತಿಳಿಸಲು ನಸುನಗೆಯಿಂದ ಹೊರಕ್ಕೆ ಬಂದರು. ರಾಮುವಾಗಲೇ ಜಟಕಾ ಹತ್ತಿದ್ದನು. “ಇನ್ನು ಎಂಟು ದಿವಸಕ್ಕೆ ಬರುತ್ತೇನೆ” ಎಂದು ಹೇಳಿ ಹೊರಟುಬಿಟ್ಟನು.

X X X X

ಎಂಟು ದಿನಗಳಾದವು. ಈ ದಿನ ಸಾಯಂಕಾಲದ ರೈಲಿನಲ್ಲಿ ರಾಮು ಬರುತ್ತಾನೆಂದು ನಾನೂ, ವೆಂಕಟೇಶಯ್ಯ ಇಬ್ಬರೂ ಸ್ವೇಷ್ಠನಿಗೆ ಬಂದಿದ್ದೆವು. ರೈಲು ಬಂತು. ರಾಮು ಇಳಿದೊಡನೆಯೇ “ಏನು ರಾಮು, ನಮಗೇನು ಹೇಳಬಾರದಾಗಿತ್ತೋ ? ನಿನ್ನ ಈ ಸರ್ತಿ ಕತೆ ಅಷ್ಟಿಷ್ಟಲ್ಲ. ಬಲು ಸ್ವಾರಸ್ಯವಾಗಿದೆ. ನಿನ್ನ ಇತರ ಕತೆಗಳನ್ನೆಲ್ಲಾ ಅಡ್ಡಡ್ಡವಾಗಿ ನುಂಗುತ್ತೆ” ಎಂದು ಹೇಳಿದವು. ರಾಮೂಗೆ ಪೆಚ್ಚುಮುಖ ಬಿತ್ತು. “ಬಂದದ್ದೆಲ್ಲಾ ಬರಲಿ, ಅನುಭವಿಸುವುದು. ಆದರೆ ತಮ್ಮ ಆಸ್ತಮಿತ್ರರೇ ಈ ರೀತಿ ಗುಲ್ಲೆಬ್ಬಿಸುತ್ತಾರೆಂದು ತಿಳಿದಿರಲಿಲ್ಲ” ಎಂದುಕೊಂಡನು.

ಅವನಿಗಾಗಿಯೇ ಹೋಗಿದ್ದ ನಮ್ಮೊಡನೆ ಸರಿಯಾಗಿ ಸಹಿತ ಮಾತನಾಡಲಿಲ್ಲ. ಜಟಕವೊಂದನ್ನು ಮಾಡಿಕೊಂಡು ಬೇಗ ಮನೆಗೆ ಬಂದು ಬಿಟ್ಟು. ನೇರವಾಗಿ ತನ್ನ ಕೊಠಡಿಗೆ ಹೋಗಿ ರುಮಾಲನ್ನು ಸಣ್ಣ ಮೇಜಿನ ಮೇಲೆಸೆದು ಅಂಗಿಯನ್ನು ತೆಗೆದು ಗೂಟಕ್ಕೆ ತಗಲಿಹಾಕಿ ಷರಾಯನ್ನು ಬಿಚ್ಚಲು ಬರೆಯುವ ಮೇಜಿನ ಬಳಿಯಿದ್ದ ಕಾರ್ಚಿಯ ಮೇಲೆ ಬಂದು ಕುಳಿತು, ಒಂದೊಂದಾಗಿ ಗುಂಡಿಯನ್ನು ಬಿಚ್ಚತೊಡಗಿದ.

ಮೇಜಿನ ಮೇಲೆ ಆ ತಿಂಗಳ ಕತೆಗಾರ ಇತ್ತು. “ಅವರು ಏನು ಮಾಡಿ ಬಿಟ್ಟಿದ್ದಾರೋ, ತಾನು ಬರೆದಿದ್ದ ಕಾಗದವನ್ನೇ ಪ್ರಕಟಿಸಿಬಿಟ್ಟಿದ್ದಾರೇನೋ” ಎಂದು ನೋಡಲು ಕೈಗೆ ತೆಗೆದುಕೊಂಡನು. ಮುಖ ಫುಟದ ಮೇಲೆ ಆ ಸಂಚಿಕೆಯಲ್ಲಿ ಬಂದಿರುವ ಉತ್ಕೃಷ್ಟವಾದ ಕತೆಯ ಹೆಸರು, ಅದನ್ನು ಬರೆದವರು, ಸಂವಾದಕರ ಅಭಿಪ್ರಾಯ ಇಷ್ಟೂ ಇರುವುದು ವಾಡಿಕೆ. ನೋಡುತ್ತಾನೆ, ದಪ್ಪದಪ್ಪ ಅಕ್ಷರಗಳಲ್ಲಿ—

“ ಏನಿದು ಹುಚ್ಚು ! ”

ರಾನುರಾಯರಿಂದ,—

ಈ ತರಹದ ಕತೆಯನ್ನು ಇದುವರೆಗೆ ಯಾರೂ
ಬರೆದಿಲ್ಲ. —ಸಂ.

ಎಂದಿತ್ತು.

ಇವನಿಗೆ ಆಶ್ಚರ್ಯ ! ಕೌತುಕ !! ಒಳಗೆ ಏನಿದೆ ನೋಡಬೇಕೆಂದು ತೆಗೆದು ಓದುತ್ತಾನೆ. ಅದರಲ್ಲಿ ಎಂಟು ದಿವಸಗಳ ಹಿಂದೆ ಇದೇ ಕೊಠಡಿಯಲ್ಲಿ ಜರುಗಿದ ವಿಚಾರ. ಅದನ್ನು ನಿರೂಪಿಸಿರುವ ರೀತಿಯೋ ! ಮೊದಲು ಮಾಡುವಾಗಲೇ ಎಷ್ಟು ಚೆನ್ನಾಗಿದೆ ಗೊತ್ತಾಗುತ್ತೆ. ಈ ರೀತಿ ಆರಂಭ.

“ ಏನಿದು ಹುಚ್ಚು, ಇವತ್ತು ಎಂಟುಗಂಟೆ ಹತ್ತುನಿಮಿಷ ಆರು ಸೆಕೆಂಡಿಗೆ ಕತೆಯನ್ನು ಬರೆಯುತ್ತೀನಿ ಎಂದು ಕುಳಿತಿರೇ ! ಸ್ಕೂರ್ತಿ ಅವರ ಸೇವಕಳೇ ? ಹೆಂಡತಿಯೊಡನೆ ಜಬರುದಸ್ತು ಮಾಡುವಂತೆ ಅವಳಲ್ಲಿ ಆಗುತ್ತದೆಯೇ...” ಎಂದಿದೆ.

ಹಾಗೇ ತಿರುವಿ ಹಾಕಿದನು. ಕೊನೆಗೆ ಶ್ರೀ. ಹೊಯ ಸಳರ ಪದ್ಯ.

ಫಣೆಗೆ ಚಂದಿರ ರೇಖೆ—
ಯಣಿಯಾಗಿ ತಿದ್ದಿಟ್ಟು
ಮಣಿರಮಣಿ ತಾರೆಯೊಲು
ಮಿಣಕುದೀಪವ ಹಚ್ಚಿ
ಕ್ಷಣಗಳನು ಇರುಳೆಲ್ಲ
ಎಣಿಸುತ್ತ ಕುಳಿತಿರಲು—

* * *

ಘನಘನೋವಾಧಿಗಳ
ತನ ಬುದ್ಧಿಯಂ ಪಡೆದ

ಘನಶಾಸ್ತ್ರಪಂಡಿತನು
ತನಿಗಿಬ್ಬವೋದುತ್ತಲಿ
ಮನವ ತಾ ಮರೆತಿಹನು
ಮನವ ತಾ ಮರೆತಿಹನು
ಮನವ ತಾ ಮರೆತಿರುವನು.

ರಾಮು ಒಂದುದಿನ ಸೀತಮ್ಮನವರಿಗೆ ಇದನ್ನು ಓದಿ ಹೇಳಿದ್ದನು. ಅವರದನ್ನು ಕಲಿತು, ಆಗಾಗ ಇವನಿಗೆ ಹೇಳಿ ಅಣಕಿಸುತ್ತಿದ್ದರು. ಅದೇ ಇಲ್ಲಿದೆ. ಓದಿದನು. ಆನಂದಾತಿಶಯದಲ್ಲಿ ಮುಳುಗಿದನು. ಕೈಯಲ್ಲಿ ಹಾಗೇ ಪತ್ರಿಕೆಯನ್ನು ಹಿಡಿದುಕೊಂಡು ಎದ್ದನು. ಷರಾಯನ್ನು ಅರ್ಧ ಬಿಚ್ಚಿ ದ್ದಾನೆ. ಒಳಗಿನ ಪಾಯಿಜಾಮೆ ಕಾಣುತ್ತಿದೆ. ಹಾಗೆ ಅದನ್ನು ಮೇಲಕ್ಕೆ ಎಳೆದು ಹಿಡಿದುಕೊಂಡು ಒಳಕ್ಕೆ ಹೋದನು.

ಸೀತಮ್ಮನವರು ಹಾಲಿನಲ್ಲಿ ಏನೋ ಕೆಲಸದಲ್ಲಿದ್ದರು. ರಾಮನ ಕಂಡಡೊನೆಯೇ ಆಶ್ಚರ್ಯದಿಂದ ಎದ್ದು ನಿಂತರು. ರಾಮುವಿನ ಕೈಯಲ್ಲಿ 'ಕತೆಗಾರ.' ಅದನ್ನು ಕಂಡು ಇವರ ಮುಖದಲ್ಲಿ ಮುಗುಳುನಗೆ ಮೂಡಿತು.

ಏನೇ, ನೀನೇನೆ ಈ ಕತೇನ ಬರೆದಿದ್ದು.ಆಂ.. ನಿನ್ನಲ್ಲಿಷ್ಟು ಶಕ್ತಿ ಅಡಕವಾಗಿದೆಯೆಂದು ನಾನು ಕನಸಿನಲ್ಲಿಯೂ ನೆನಸಿರಲಿಲ್ಲ. ಹಳ್ಳಿಯ ಹುಡುಗಿ ಎಂದುಕೊಂಡಿದ್ದೆ. ಸದ್ಯಕ್ಕೆ ನನ್ನ ಮಾನಾಸ ಉಳಿಸಿದೆ...ಎಲ್ಲಿ.... ಎಂದು ಇನ್ನೂ ಹತ್ತಿರಕ್ಕೆ ಸರಿದು ಅವರ ಮುಂದಲೆಯನ್ನು ಎತ್ತಿದನು.

ಸೀತಮ್ಮನವರ ಮುಖದಲ್ಲಿ ಅಲ್ಲಿಯ ವರೆಗೂ ಅಡಕವಾಗಿದ್ದ ನಗು ಉಕ್ಕಿ ಬಂತು. " ಏನಿದು ಹುಚ್ಚು ! " ಎಂದುಬಿಟ್ಟರು. ಹಿಂತಿರುಗಿ ಅವನು ನೋಡಿದರೆ ನಾವೂ ಅಲ್ಲಿದ್ದೇವೆ !

ಮಾಗಡಿ ರಂಗ



ಹೋದ ಶನಿವಾರ ಕಚೇರಿಯಿಂದ ಬರುತ್ತಾ ಮಾರ್ಕೆಟ್ಟಿಗೆ ಹೋಗಿ ಹೋಗೋಣವೆಂದು ದೊಡ್ಡಪೇಟೆಯ ಮೇಲೆ ಬಂದೆ. ದೊಡ್ಡಪೇಟೆ ಚೌಕದ ಇನ್ನೂ ಈಚೆಗೇ ವೈಶ್ಯರ ಛತ್ರವೊಂದಿದೆ. ಅಲ್ಲಿ ದಿನಬೆಳಗೂ ಏನಾದರೂ ಒಂದು ಮುಂಜಿಯೋ, ಮದುವೆಯೋ, ಕೊನೆಗೆ ಸಮಾರಾಧನೆಯೋ ಆಗುತ್ತಲೇ ಇರುತ್ತದೆ. ಸರಿ, ಆ ಛತ್ರದ ಮುಂದೆ ಉಂಡೆಲೆಗಳ ರಾಶಿ. ನಾನಲ್ಲಗೆ ಬರುವ ಹೊತ್ತಿಗೆ ಅಲ್ಲೊಂದು ದೊಡ್ಡ ಜಗಳ ನಡೆಯುತ್ತಿತ್ತು. ಸುತ್ತಲೂ ಜನಗಳು ನಿಂತುಕೊಂಡು ತಮಾಷೆ ನೋಡುತ್ತಿದ್ದರು. ನಾನೂ ಅಲ್ಲಿ ಏನು ನಡೆಯುತ್ತಿದೆ ನೋಡೋಣವೆಂದು ಹೋದೆ. ನನ್ನ ಜೊತೆಯವರು “ ಅದೇನಿ ಅದು, ಬನ್ನಿ ಹೋಗೋಣ, ದಾರಿಲಿ ಹೋಗೋ ಮಾರಮ್ಮ ಮನೇಗೆ ಬಂದು ಹೋಗು ಎನ್ನೋ ಹಾಗೆ ನೀವೇ ನಲ್ಲಿ ಅಮಂತ್ರಣ ಇಕ್ಕೋದಕ್ಕೆ ಹೊರಟಿರಿ ” ಎಂದು ತಡೆದರು. ಆದರೂ ಅವರನ್ನು ಲೆಕ್ಕಿಸದೆ ಯಾರು ಏನಾದರೂ ಅಂದುಕೊಳ್ಳಲಿ ಎಂದುಕೊಂಡು ಜನಸಂದಣಿಯಲ್ಲಿ ನುಗ್ಗಿ ಅಲ್ಲಿ ನಡೆಯುತ್ತಿದ್ದ ಜಗಳವನ್ನು ಬಿಡಿಸಲು ಹೋದೆ. ಅಲ್ಲಿ ನಾಲ್ಕೈದು ಜನ ಫಟಿಂಗರು ಎಳೆಯ ಹುಡುಗನೊಬ್ಬ ನನ್ನು ಹೊಡೆದು ಕೊಂದುಹಾಕುತ್ತಿದ್ದರು. ನಾನು ಬಿಡಿಸುವುದಕ್ಕೆ ನುಗ್ಗಿದ ಮೇಲೆ ಎಲ್ಲರೂ ನನ್ನ ಸಹಾಯಕ್ಕೆ ಬಂದರು. ನಮ್ಮ ಹಿಂದುಗಳಲ್ಲಿ ಅದೊಂದು ಗುಣ ನೋಡಿ, ತಮ್ಮ ಮುಂದೆನೇ ದೊಡ್ಡ ದೊಡ್ಡ ಅನಾಹುತಗಳು ನಡೆಯುತ್ತಿದ್ದರೂ ನೋಡುತ್ತಾ ಹಲ್ಲು ಗಿರಿಯುತ್ತಾ ಇರುತ್ತಾರೆಯೇ ಹೊರತು ಯಾರಾದರೂ ಇತರರು ಘುಂದೆ ನುಗ್ಗುವ ವರೆಗೂ ಯಾರೂ ಅಡ್ಡಿ ಮಾಡಲು ಹೋಗುವುದೇ ಇಲ್ಲ. ಅನಾಹುತ ವಿಷಯವೊಂದೇ ಅಲ್ಲ; ಎಲ್ಲಾ ವಿಷಯಗಳಲ್ಲಿಯೂ ಹಾಗೆಯೇ. ಆದುದರಿಂದಲೇ ಅವರಷ್ಟು ಪ್ರಾಸಂಗಿಕ ವ್ಯವಹಾರದ ವಿಷಯದಲ್ಲಿ ಹಿಂದುಳಿದಿರುವುದೆಂದು ಕಾಣುತ್ತೆ.

ಅದೇನು ವಾಚ್ಯ ಅಲ್ಲಿ ನಡೆಯುತ್ತಿತ್ತು ಅಂದರೆ, ಅಲ್ಲಿ ಆ ಹುಡುಗ ನನ್ನು ಹೊಡೆಯುತ್ತಿದ್ದ ಆ ಘಟೆಂಗರೆಲ್ಲಾ ಆ ಛತ್ರದ ಎಂಜಲನ್ನದ ಹಕ್ಕು ದಾರರಂತೆ. ಅವರ ಕೆಲಸ ಆ ಉಚ್ಚಿಷ್ಟಾನ್ನವನ್ನು ಣ್ಣುವುದು, ಎಂಜಲು ಬೀಡಿಗಳನ್ನು ಕುಡಿಯುವುದು, ಅಂಗಡಿ ಅಂಗಗಳಲ್ಲಿ ಮಲಗುವುದು. ಅವರಿಗೆ ಅಲ್ಲಿ ಶೇಷವೆಲ್ಲಾ ಸರ್ವಮಾನ್ಯವೆಂಬ ದುರಭಿಮಾನ. ಆ ದಿನ ಅವರು ' ದಿವಾನ ರಂಗ ' ನಂತೆ ನಿಧಾನವಾಗಿ ಬರುವ ಹೊತ್ತಿಗೆ ಹುಡುಗ ಬಂದು ತನಗೆ ಬೇಕಾದಷ್ಟು ತಿಂದು ಒಂದಷ್ಟು ಬೇರೆ ಗಂಟು ಕಟ್ಟಿಕೊಂಡು ಹೊರಟದ್ದನಂತೆ. ಅದಕ್ಕೇ ಅವರು ಅವನ ಮೇಲೆ ಸೇಡು ತೀರಿಸಿಕೊಳ್ಳುತ್ತಿದ್ದರು.

ನಾನು ಅವನನ್ನು ಬಿಡಿಸಿದ ಮೇಲೆ ಅವನು ನನ್ನ ಬೆನ್ನ ಹಿಂದೆಯೇ ಬಂದ. ಇತರ ನಾಯಿಗಳ ಕೈಗೆ ಸಿಕ್ಕಿ ಕಚ್ಚಿಸಿಕೊಳ್ಳುತ್ತಿದ್ದ ಕುಂಟೆ ನಾಯಿಯೊಂದನ್ನು ಬಿಡಿಸಲು ಬಿಡಿಸಿದಾತನನ್ನು ಅದು ಎಡೆಬಿಡದೆ ಅನುಸರಿಸುವಂತೆ ಅವನು ನನ್ನ ಹಿಂದೆಹಿಂದೆಯೇ ನಡೆದುಕೊಂಡು ಬರುತ್ತಿದ್ದ. ಅವನು ಅಲ್ಲೇ ಇದ್ದರೆ ಎಲ್ಲರೂ ಅವನ ಮುಗ್ಗಲುಮರೆ ಹುಯ್ದು ಬಿಡುತ್ತಾರೆಯೋ ಎಂಬ ಭೀತಿಯು ಇದ್ದಿರಬೇಕು. ನಾನು ಹಿಂತಿರುಗಿ ನೋಡಿ " ಏನೋ, ನೀನಿರೋದು ಎಲ್ಲೋ ? " ಎಂದು ಕೇಳಿದೆ.

" ಬಸವನ ಗುಡೀಲಿ, ಸ್ವಾಮಿ. "

" ಬಸವನ ಗುಡಿಯಲ್ಲಿ ಎಲ್ಲಿ ? "

" ಬಸವನ ಗುಡೀಲಿ ಸಿದ್ಧರಾಮಣ್ಣನೋರ ಛತ್ರ ಐತಲ್ಲಾ ಅಲ್ಲಿ ಮಲಗಿಕೊತೀನಿ, ಸ್ವಾಮಿ. "

" ನಿನ್ನ ಕೆಲಸವೂ ಆ ಛತ್ರದಲ್ಲಾಗುವ ಮದುವೆಗಳಲ್ಲಿ ಎಂಜಲನ್ನ ತಿಂದುಕೊಂಡು ಅಲ್ಲಿ ಬಿದ್ದುಕೊಂಡಿರುವುದೋ ? "

" ಅಲ್ಲ ಸ್ವಾಮಿ, ಎಂಜಲನ್ನಕ್ಕೆ ಕೈಯಿಕ್ಕಿದ್ದು ಇವತ್ತೇ ಸ್ವಾಮಿ. "

" ಇನ್ನೇನು ಕೆಲಸ ನಿಂದು ? "

" ಈಗೇನೂ ಕೆಲಸ ಇಲ್ಲ ಸ್ವಾಮಿ, ಅವತ್ತಿನಿಂದ ಅದನ್ನೇ ಹುಡುಕುತ್ತಾ ಇದ್ದೀನಿ. "

“ ಕೆಲಸ ಇಲ್ಲಾ ಅಂದರೆ ಏನೋ? ಮಾಡುವವನಿಗೆ ಎಷ್ಟು ಕೆಲಸ ಇಲ್ಲೋ? ”

“ ನೀವೇನೋ ಸಲೀಸಾಗಿ ಹಾಗೆ ಅಂದು ಬಿಡುತೀರಿ, ಸ್ವಾಮಿ. ಕೆಲಸ ಹುಡುಕೋರಿಗೆ ಆ ಕಷ್ಟ ಗೊತ್ತು. ಈಗ ಒಂದು ತಿಂಗಳಿಂದಲೂ ಒಂದು ಕಚೇರಿ ಬಿಟ್ಟೆಲ್ಲ, ಒಂದು ಅಂಗಡಿ ಬಿಟ್ಟೆಲ್ಲ, ಒಂದು ಫಾಕ್ಟರಿ ಬಿಟ್ಟೆಲ್ಲ ಸ್ವಾಮಿ, ಎಲ್ಲಿ ಹೋದರೂನೂ ಏನೂ ಇಲ್ಲ ಎನ್ನಿಸಿಕೊಂಡು ಹಿಂತಿರುಗುವುದೇ ಆಗಿದೆ ಸ್ವಾಮಿ, ನನ್ನ ಹಣಬರಹ. ಈ ಸಲ ನಾನಿಲ್ಲಿಗೆ ಬಂದ ಲಾಗಾಯಿತು ನನ್ನ ನೆಂಟರಿಷ್ಟರು ಒಬ್ಬ ರಲ್ಲಾ ಒಬ್ಬರ ಮನೆಯಲ್ಲಿ ಇದ್ದಿದ್ದು ಆಯಿತು. ಯಾರು ತಾನೆ, ಎಷ್ಟು ದಿನ ತಾನೆ ಹಾಕುತಾರೆ ಸ್ವಾಮಿ? ನಾನು ಒಬ್ಬನೇನಾ, ನನ್ನ ಜೊತೆಲಿ ನನ್ನ ತಂಗಿ ಬೇರೆ ಒಬ್ಬಳು ಅವ್ವೆ. ಈ ಎರಡು ಮೂರು ದಿನಗಳಿಂದ ನಮ್ಮಿಬ್ಬರಿಗೂ ಹೊಟ್ಟೆಗೇ ಇಲ್ಲ. ಇವತ್ತು ನಾನು ಹಿಂದೆ ಇದ್ದೆನಲ್ಲಾ ಪ್ರೆಸ್ಸು, ಅಲ್ಲಿಗೆ ಹೋಗಿ ಸಂಜೆವರಿಗೂ ಅಲ್ಲಿ ಕಾದಿದ್ದು ಅಲ್ಲೂ ಇಲ್ಲ ಅನ್ನಿಸಿಕೊಂಡು ಹಿಂತಿರುಗುತ್ತಿದ್ದೆ. ಹೊಟ್ಟೆ ಬಹಳ ಹಸಿ ತಿತ್ತು ಸ್ವಾಮಿ, ಅಲ್ಲಿ ಆ ಭತ್ತದ ಮುಂದೆ ಬಿದ್ದಿದ್ದ ಎಂಜಲು ರಾಶೀನ ಕಂಡೆ. ದೇವರು ಕೊಡೋನಿಗೆ ಕೊಡುತಾನೇ ಇರುತಾನೆ ಸ್ವಾಮಿ; ಇಲ್ಲದೋನಿಗೆ ಇಲ್ಲೇ ಇಲ್ಲ. ಅಲ್ಲಿ ನಾಯಿಗಳು ಕೂಡ ಸ್ವಾಮಿ, ಚೆನ್ನಾಗಿ ತಿಂದು ತೇಗುತ್ತಿದ್ದವು. ನನ್ನ ಬಾಳು ಆ ನಾಯಿಗಳಿಗಿಂತ ಕಡೆ ಆಗಿತ್ತು ಸ್ವಾಮಿ, ಆ ನಾಯಿಗಳನ್ನ ಓಡಿಸೋದಕ್ಕೆ ಹೋದರೆ ಅವು ನನ್ನ ಮೇಲೆ ತಿರುಗಿ ಬಿದ್ದು ಬಿಟ್ಟರೆ! ಅವು ತಿಂದು ತಿಂದು ತೋಳದ ಹಾಗೆ ಇದ್ದವು. ಅವುಗಳು ತಿಂದು ತೇಗಿ ಹೋಗುವವರಿಗೂ ಅಲ್ಲೇ ಕಾದಿದ್ದು ಅವುಗಳು ಹೋದ ಮೇಲೆ ನಾನೂ ಇಷ್ಟು ತಿಂದು, ಅವಳಿಗೆ ಅಷ್ಟು ಕಟ್ಟಿಕೊಂಡು ಹೊರಟೆ. ಅಷ್ಟರಲ್ಲಿ ಅದರ ವಾರಸ್ತದಾರರು, ಅವರು ಅಲ್ಲಿ ಬಂದುಬಿಟ್ಟರು, ಸ್ವಾಮಿ. ಪಾಪಿ, ಸಮುದ್ರದಲ್ಲಿ ಮುಳುಗೋಣ ಅಂತ ಹೋದರೂನೂ ಮೊಣಕಾಲು ದ್ದಾನೇ ಇತ್ತಂತೆ ನೀರು. ”

ಅವನು ಹೇಳಿದ್ದನ್ನೆಲ್ಲಾ ನಿಧಾನವಾಗಿ ಕೇಳಿದೆ. ಅಯ್ಯೋ ಎನ್ನಿಸಿತು. ‘ ಹೊಟ್ಟೆ ನಿನ್ನಿಂದ ನಾನು ಕೆಟ್ಟೆ ’ ಎನ್ನೋ ಹಾಗೆ ಮನುಷ್ಯ ಎಲ್ಲಿಗೆ ಇಳಿದು ಬಿಡಬೇಕು! “ ಹಿಂದೆ ಯಾವ ಪ್ರೆಸ್ಸಿನಲ್ಲಿದ್ದೆ? ” ಎಂದು ಕೇಳಿದೆ.

“ ಹಿಂದೆ ಪ್ರೆಸ್ನಾಯಿತು, ಸ್ವಾಮಿ, ಫಾಕ್ಟರಿ ಆಯಿತು, ಕಾಫಿ ಕ್ಲಬ್ಬುಗಳೂ ಆಯಿತು. ನಾನು ಬಹಳ ಚಿಕ್ಕವನಿದ್ದಾಗಲೇ ಈ ಊರಿಗೆ ಬಂದು ಬಿಟ್ಟೆ. ಬಂದೋನು ಮೊದಲು ಕಬ್ಬನ್ ವಾರ್ಡಿನಲ್ಲಿ ಕಾಫಿ ಕ್ಲಬ್ಬಿನಲ್ಲಿ ಸೇರಿಕೊಂಡು ಕೆಲಸ ಮಾಡುತ್ತಿದ್ದೆ. ಒಂದು ದಿವಸ ಅಲ್ಲಿ ಜನಗಳ ಗಲಾಟೆ ಬಲೇ ಜಾಸ್ತಿ ಇತ್ತು. ಅವತ್ತಲ್ಲಿ ಬ್ಯಾಂಡಿತ್ತು ಸ್ವಾಮಿ, ಅದರಿಂದ ಕ್ಲಬ್ಬಿನಲ್ಲಿ ಜನಗಳು ತುಂಬಿ ಹೋಗಿದ್ದರು. ಎಲ್ಲರೂ “ ಇಲ್ಲಿ ಕ್ಲೀನು ಮಾಡ್ಸಿ, ಇಲ್ಲಿ ಕ್ಲೀನು ಮಾಡ್ಸಿ ” ಎಂದು ಕೂಗುತ್ತಿದ್ದರು. ಅದಕ್ಕೆ ಯಜಮಾನರು ನನ್ನ ಮೇಲೆ ಕೂಗಾಡೋದಕ್ಕೆ ಷುರು ಮಾಡಿದರು. ಆ ಗಲಾಟೆಲಿ ಒಂದು ಕಪ್ಪು ಕೆಳಗೆ ಬಿದ್ದು ಬಿಡ್ತು ಸ್ವಾಮಿ, ಒಡೆದು ಹೋಯ್ತು. ಆಗ ಯಜಮಾನರು ಬಂದಿದ್ದೇ ನನ್ನ ಚೆನ್ನಾಗಿ ಕದುಕಿ ಬಿಟ್ಟರು, ಸ್ವಾಮಿ. ಕಾಲಕಾಲಲ್ಲೇ ಒದ್ದು ಬಿಟ್ಟರು. ಕೆಳಗೆ ಬಿದ್ದು ಬಿಟ್ಟೆ. ಆಗ ಮಹರಾಯರು, ಸೋಪು ಫಾಕ್ಟರಿ ಚಿಕ್ಕ ಯಜಮಾನರು ಅಲ್ಲಿ ಕಾಫಿ ಕ್ಲಬ್ಬಿಗೆ ಬಂದಿದ್ದರು. ಅವರು ಬಂದು ನನ್ನ ಬಿಡಿಸಿ, ನನ್ನ ಸಂಗತಿ ವಿಚಾರಿಸಿ ತಮ್ಮ ಫಾಕ್ಟರೀಲಿ ಒಂದು ಕೆಲಸ ಮಾಡಿಸಿ ಕೊಟ್ಟರು.”

“ ಓಹೋ ಸೋಪು ಫಾಕ್ಟರೀಲಿ ! ”

“ ಹೌದು, ಸ್ವಾಮಿ, ಅಲ್ಲಿ ಎಲ್ಲರೂ ನನ್ನ ಕಂಡರೆ ಬಹಳ ವಿಶ್ವಾಸ ವಾಗಿದ್ದರು. ಹಾಗೇ ನಡೀತಿತ್ತು ಸ್ವಾಮಿ. ಆದರೆ ಯಾರೋ ಮಹರಾಯರು ಫಾಕ್ಟರಿಗಳಲ್ಲಿ ಹುಡುಗರಿಗಿಂತ ಹುಡುಗೀರನ್ನ ಕೆಲಸದ ಮೇಲೆ ನೇಮ್ಕ ಮಾಡಿದರೆ ಕೆಲಸ ಇನ್ನೂ ಚೆನ್ನಾಗಿ ನಡೀತೈತೆ ಅಂತ ನಮ್ಮನ್ನೆಲ್ಲಾ ಕಿತ್ತು ಹಾಕೋದಕ್ಕೆ ಆರ್ಡರು ಮಾಡಿದರು. ನಮ್ಮನ್ನೆಲ್ಲಾ ಕಿತ್ತು ಹಾಕಿ ಬಿಟ್ಟರು ಸ್ವಾಮಿ, ಇನ್ನು ಹೊಟ್ಟೆ ಮೇಲೆ ಕಲ್ಲು ಬಿತ್ತು ಅಂತಿದ್ದೆ. ಆದರೆ ಅಲ್ಲಿನ ದೊಡ್ಡ ಯಜಮಾನರೂನ ಸ್ವಾಮಿ, ನಮ್ಮ ಅಪ್ಪನೋರು, ಅವರನ್ನ ಒಂದು ಸಲ ಹೋಗಿ ನೋಡಿದೆ. ಒಡನೇನೆ ಅವರ ಸ್ನೇಹಿತರಿಗೆ ಕೂಗದ ಬರೆದು ಕೊಟ್ಟು ಸಿಫಾರಸು ಮಾಡಿ ಪ್ರೆಸ್ಸಿನಲ್ಲಿ ಕೆಲಸ ಮಾಡಿಸಿ ಕೊಟ್ಟರು.”

“ ಅದನ್ನ ಯಾಕೆ ಬಿಟ್ಟೆ ? ”

“ ಅಲ್ಲಿ ಸ್ಟ್ರೈಕು ಅಂತ ಆಯಿತು ಸ್ವಾಮಿ, ಅದು ಯಾಕೆ ಅನ್ನೋದು ನನಗೇ ಗೊತ್ತಿಲ್ಲ. ಸ್ಟ್ರೈಕು ಆದಾಗ ಎಲ್ಲಾ ಕೆಲಸದಿಂದ ನಿಂತು ಬಿಡಬೇಕು

ಅಂತ ಮಾಡಿದರು. ಪ್ರೆಸ್ಸಿನ ಒಳಕ್ಕೆ ಹೋದೋರ ಕಾಲ್ಕು ಮುರಿದು ಬಿಡುತೀನಿ ಅಂತಂದು. ನಾವೂ ನಿಂತುಬಿಡಬೇಕಾಯಿತು. ಅಷ್ಟರಲ್ಲಿ ನಮ್ಮ ಹಳ್ಳಿಯಲ್ಲಿ ನಮ್ಮ ತಂದೆ ತೀರಿಕೊಂಡು ಅಂತ ಹಳ್ಳಿಯಿಂದ ಹೇಳಿ ಕಳುಹಿಸಿ ಬಿಟ್ಟು. ಅಲ್ಲಿಗೆ ಹೋಗಿ ಬಿಟ್ಟೆ. ಹಿಂತಿರುಗಿ ಬರೋ ಹೊತ್ತಿಗೆ ಯಾರು ಯಾರು ನಮ್ಮನ್ನ ಕೆಲಸದ ಮೇಲೆ ಹೋಗಬೇಡಿ ಅಂತ ಅಡ್ಡಿ ಮಾಡಿದ್ದರೋ ಅವರೇ ಹೋದರಂತೆ, ಸ್ವಾಮಿ. ನಾನು ಕೆಲಸ ಕೇಳೋದಕ್ಕೆ ಹೋದೆ. ಡಿಸ್‌ಮಿಸ್ ಮಾಡಿದ್ದೀವಿ ನಿನ್ನ, ಆಗೋದಿಲ್ಲ ಅಂತ ಹೇಳಿಬಿಟ್ಟರು, ಸ್ವಾಮಿ.”

“ ನಿನ್ನ ತಂದೆ ಈಚೆಗೆ ತೀರಿಕೊಂಡರು ಅಂತ ಅಂದೆಯಲ್ಲಾ, ನಿನ್ನ ತಂದೆ ಇರೋವಾಗಲೇ, ಆ ಚಿಕ್ಕ ವಯಸ್ಸಿನಲ್ಲೇ ನೀನೊಬ್ಬನೇ ಇಲ್ಲಿಗೆ ಕೆಲಸಕ್ಕೆ ಯಾಕೆ ಬಂದೆ ? ”

“ ಆ ವಿಚಾರ ಹೇಳೋದಕ್ಕೆ ಹೋದರೆ ಬಹಳ ಹೊತ್ತು ಹಿಡೀತದೆ ಸ್ವಾಮಿ. ”

“ ಏನು ಅಂಥ ವಿಚಾರ ಅದು ? ಹೇಳು ಕೇಳಿಬಿಡೋಣ. ”

“ ನಮ್ಮ ತಂದೆ ತೀರಿಹೋದ್ದು ಅಂತ ಹೇಳಿದೆಯಲ್ಲಾ ಸ್ವಾಮಿ, ಅದಕ್ಕೆ ಮುಂಚೇನೇ ನಮ್ಮ ತಾಯಿ ತೀರಿಕೊಂಡು ಬಿಟ್ಟಿದ್ದರು. ಅವಳು ಪುಣ್ಯ ಮಾಡಿದ್ದಳು, ಸ್ವಾಮಿ. ಅದಕ್ಕೇ ಬೇಗ ತೀರಿಕೊಂಡಳು. ನಮ್ಮ ತಂದೆ ಹತ್ತಿರ ಬಲು ಕಷ್ಟ ಅನುಭವಿಸಿದಳು ಸ್ವಾಮಿ. ”

“ ಯಾಕೆ ನಿಮ್ಮ ತಂದೆ ಅಷ್ಟು ಅಯೋಗ್ಯನಾ ? ”

“ ಅಯ್ಯೋ, ಸ್ವಾಮಿ, ಕೇಳಿ ಹೇಳ್ತೀನಿ. ನಮ್ಮ ಹಿಂದಿನೋರ್ಗೆ ಬಹಳ ಆಸ್ತಿ ಇತ್ತಂತೆ. ಒಂದೆರಡು ಸಂಸಾರಕ್ಕೆ ಆಗೋ ಅಷ್ಟು ದವಸೆ ಉರುತ್ತಿತ್ತಂತೆ. ಅದು ನಮ್ಮ ಅಪ್ಪನ ಕೈಗೆ ಸಿಕ್ಕಿದ್ದೇ ಎಲ್ಲಾ ಹ್ಯಾಗೆ ಹ್ಯಾಗೆ ಹೋಯ್ತೋ, ಕೊನೆಗೆ ನಮ್ಮ ಗತಿ ಹೀಗಾಯ್ತು. ”

“ ಏನು ಎಲ್ಲಾ ಶೋರು ಮಾಡಿಬಿಟ್ಟೆನೋ ? ”

“ ತರಲೆ ವ್ಯಾಜ್ಯಗಳನ್ನು ಕಟ್ಟಿಕೊಂಡು ಹೋದರೆ ಎಲ್ಲಿಗೆ ಕೊನೆ ಸ್ವಾಮಿ, ಸಾಲದಕ್ಕೆ ಅವನಿಗೆ ಒಬ್ಬಳು ಸೂಳೆ ಬೇರೆ. ”

“ ಸರಿ, ಸರಿ. ”

“ ನನ್ನ ಕೇಳಿದರೆ ಪಟ್ಟಣದ ಸಮಾನ ಇಲ್ಲ ಅಂತೀನಿ ಸ್ವಾಮಿ. ಯಾವ ಹಳ್ಳಿಗೆ ಹೋಗಿ ನೋಡಿ, ಅಲ್ಲಿ ಪಾರ್ಟಿಗಳು ಇಲ್ಲದೇ ಇರೋದೇ ಇಲ್ಲ. ಛಲ ತೀರಿಸಿಕೊಳ್ಳೋದಂತೆ ಛಲ, ಮಣ್ಣಿಂಗಡೆ. ತನಗಂತೂ ಸಂಪಾದಿಸೋ ಯೋಗ್ಯ ಇಲ್ಲ. ಇದ್ದಿದ್ದೂ ಹಾಳು ಮಾಡಿಬಿಟ್ಟು. ”

“ ಯಾಕೆ, ಎಷ್ಟಾದರೂ ನಿಮ್ಮ ತಂದೆ ಅವನು, ಅವನ ಮೇಲೆ ಅಷ್ಟು ಯಾಕೆ ರೇಗುತಿ ? ”

“ ಅವನು ನಮ್ಮ ತಂದೆ ಅಂತೆ ತಂದೆ ! ನಮ್ಮ ತಾಯೀನ ಎಷ್ಟು ಗೋಳು ಹುಯ್ದುಕೊಂಡು ಬಿಟ್ಟು ಸ್ವಾಮಿ. ನಮ್ಮ ತಾಯಿ ಮನೆಗೆ ಬಂದ ಮೇಲೆ ಅವಳಿಗೆ ಬೇಗ ಮಕ್ಕಳಾಗಲಿಲ್ಲವಂತೆ. ಅದಕ್ಕೆ ಅವನು ದಿನಾಗಲೂ ಮನೇಗೆ ಬರೋದು, ‘ ನಿನಗೆಲ್ಲೆ ಆಗುತ್ತೆ ಮಕ್ಕಳು ’ ಅಂತ ಕಾಲು ಕಾಲಲ್ಲೇ ಒದೆಯೋದು. ಅವನ ಯೋಗ್ಯತೆಗೆ ಮಕ್ಕಳು ಬೇರೆ ಬೇಕಾಗಿತ್ತು ! ನಮ್ಮ ಅಮ್ಮ ಪ್ರತಿವಾರವೂ ಮಾಗಡಿ ರಂಗ, ಮಕ್ಕಳ ರಂಗನಿಗೆ ಹರಿಕೆ ಹೊತ್ತು ನನ್ನ ಹೆತ್ತಳು. ಆದರೂ ಅವನ ಕಿರುಕುಲ ಕಡಮೆ ಆಯ್ತೇ ? ಗುಡೀಗೆ ಹೋಗ್ತಾ ಇದ್ದಳಲ್ಲಾ ಅದಕ್ಕೆ ಇನ್ನೇನೋ ಹೆಸರಿಟ್ಟನಂತೆ. ಒದೆಗಳೂ ಬೈಗಳೂ ಇನ್ನೂ ಜಾಸ್ತಿ ಆಯ್ತು. ಅದರ ಜೊತೆಗೆ ಮನೋರೋಗ. ಇನ್ನೊಂದು ವರ್ಷಕ್ಕೆ ಇನ್ನೊಬ್ಬಳನ್ನು ಹೆತ್ತಳು. ಬಾಣಂತೀನ ನೋಡಿಕೊಳ್ಳೋರಿಲ್ಲ. ಯಾರು ನೋಡಿಕೊ ಬೇಕು ಸ್ವಾಮಿ, ಅವನಿಗೆ ಬೇಕಿಲ್ಲ. ಮನೇಗೆ ಇನ್ನಾರು ಇದ್ದಾರೆ ? ಬಾಣಂತಿ ಜಾಡ್ಯದಲ್ಲೇ ಹೋದಳು. ತೀರಿಕೊಂಡು ಬಿಟ್ಟಳು ಸ್ವಾಮಿ. ಅವನು ಹೋಗಿದ್ದೇ ಸ್ವಸ್ಥವಾಗಿ ಸೂಳೆಮನೆ ಸೇರಿಬಿಟ್ಟು. ಇನ್ನು ನಮ್ಮನ್ನು ಯಾರು ನೋಡಿಕೊಳ್ಳಬೇಕು ? ಆವಾಗ ನಮ್ಮ ಅಜ್ಜಿ, ನನ್ನ ತಾಯಿಯ ತಾಯಿ ಮಗೂನ ಕರಿಕೊಂಡು ಹೋದಳು, ಸಾಕೋದಕ್ಕೆ ನನ್ನನ್ನೂ ಆ ಮೇಲೆ ಎರಡು ವರ್ಷಗಳ ವರಿಗೂ ಇಟ್ಟುಕೊಂಡಿದ್ದಳು. ಅವಳಿಗೂ ನಮ್ಮನ್ನು ಸಾಕೋದಕ್ಕೆ ಎಲ್ಲಿಂದ ಬರಬೇಕು ? ಮುದುಕಿ ಕೈಲಿ ಕೂಲಿ ನಾಲಿ ವಾಡೋಕೆ ಆದಾತಾ ? ಅದಕ್ಕೆ ನಾನು ಇಲ್ಲಿ ಪಟ್ಟಣಕ್ಕೆ ಬಂದುಬಿಟ್ಟಿದ್ದು. ವೊನ್ನೆ ನಮ್ಮ ಅಪ್ಪ ತೀರಿಕೊಂಡ ಅಂತ ತಿಳಿದಾಗ ಊರಿಗೆ ಹೋದೆ. ಎಲ್ಲಾ ಸರಿಮಾಡಿ ಬರೋಣ ಅಂತ. ನನ್ನ ಗೃಹಚಾರಕ್ಕೆ ನನ್ನ ಅಜ್ಜೀನೂ

ತೀರಿಕೊಂಡು. ಅಲ್ಲಿದೆಲ್ಲಾ ಆಬಾದು ಮಾಡಿ ನನ್ನ ತಂಗೀನೂ ಕರಕೊಂಡು ನಾನೀಗ ಇಲ್ಲಿಗೆ ಬಂದೆ ಸ್ವಾಮಿ. ”

ಅವನು ಇಷ್ಟನ್ನೂ ಹೇಳಿ ಮುಗಿಸುವ ಹೊತ್ತಿಗೆ ನಾವು ಮಾರ್ಕೆಟ್ಟು ಸೇರಿ ಅದರ ಮುಂದೆ ಮಾತನಾಡುತ್ತಾ ಹತ್ತು ನಿಮಿಷಗಳ ಮೇಲೆ ನಿಂತು ಬಿಟ್ಟಿದ್ದೆವೆಂದು ಕಾಣುತ್ತೆ.

“ ಈಗ ಕೆಲಸ ಇಲ್ಲವಲ್ಲಾ ಏನು ಮಾಡುತ್ತಿ ? ” ಎಂದು ಕೇಳಿದ.

“ ಏನು ಮಾಡೋದು ಸ್ವಾಮಿ, ಸುಮ್ಮನೆ ಇರೋದಕ್ಕೆ ಆಗ್ತೊ ತೇನು. ಹುಡುಕುತೀನಿ, ನನಗೇನೋ ಧೈರ್ಯ ಐತೆ ಸ್ವಾಮಿ, ಹುಟ್ಟಿಸಿದ ದೇವರು ಹುಲ್ಲು ನೀರು ಕೊಡದೆ ಇರುತಾನಾ ? ಕೊಟ್ಟೇ ಕೊಡುತ್ತಾನೆ.”

“ ಅಲ್ಲೋ ನಿನ್ನ ಹುಟ್ಟಿಸಿದ ನಿಮ್ಮ ಅಪ್ಪನೇ ಹೀಗೆ ಮಾಡಿದ ಅಂತ ಹೇಳ್ತಿದ್ದೀ, ಇನ್ನು ಕಣ್ಣಿಗೂ ಕಾಣಿಸದೆ ಇರೋ ಆ ದೇವರು ಏನು ಮಾಡುತ್ತಾನೋ ? ”

“ ಹಾಗೆನ್ನಬೇಡಿ ಸ್ವಾಮಿ. ಹೋಗಲಿ ಸ್ವಾಮಿ, ನೀವು ಯಾಕೆ ಸ್ವಾಮಿ, ನನ್ನ ವಿಚಾರನ ಇಷ್ಟು ಕೇಳಿ ವಿಚಾರಿಸಿಕೊಂಡಿ ? ಈ ಪ್ರಪಂಚ ದಲ್ಲಿ ಇಷ್ಟು ಅನ್ಯಾಯ ನಡೀತಿದ್ರೂ ಧರ್ಮ ಐತೆ ಸ್ವಾಮಿ, ಈಗ ಮೂರು ದಿನಗಳಿಂದ ನನಗೆ ಹೊಟ್ಟಿಗೆ ಇಲ್ಲದೇ ಇದ್ದರೂ ನಾನು ಖಂಡಿತವಾಗಿ ಹೇಳ್ತೀನಿ ಸ್ವಾಮಿ, ನಾನು ದೇವರನ್ನು ದೂರಲ್ಲ; ಪಾಪಕ್ಕೆ ಹೋಗೋಲ್ಲ. ಯಾರಾದರೂ ಪುಣ್ಯವಂತರು ಬರುತ್ತಾರೆ ನಮ್ಮನ್ನ ಉದ್ಧಾರ ಮಾಡುತ್ತಾರೆ.”

“ ಭಲಾ ಅಪ್ಪ ! ”

“ ಇನ್ನು ನಾನು ಬರುತ್ತೀನಿ ಸ್ವಾಮಿ, ಬರಲೇ ? ಬಲೇ ತೊಂದರೆ ಕೊಟ್ಟು ಬಿಟ್ಟೆ. ”

“ ಬರ್ತೀನಿ ಸ್ವಾಮಿ ” ಎಂದು ಅಲ್ಲಿಂದ ಹೊರಟ. ನಾನು ಅವನನ್ನು ಹಿಂದಕ್ಕೆ ಕರೆದು “ ಏ ನಮ್ಮ ಮನೇನೂ ಬಸವನ ಗುಡೀಲೇ ಇದೆ. ಅಲ್ಲಿ ಯಾರನ್ನಾದರೂ ಕೇಳು, ನಮ್ಮ ಮನೆ ತೋರಿಸುತ್ತಾರೆ. ನಾಳೆ ಬೆಳಿಗ್ಗೆ ಬಂದು ನನ್ನ ಕಾಣು ” ಎಂದು ಹೇಳಿ ಅವನನ್ನು ಕಳುಹಿಸಿಕೊಟ್ಟೆ.

ಮಾರ್ಕೆಟ್ಟಿನಿಂದ ಮನೆಗೆ ಬಂದರೂ ಆ ದಿನವೆಲ್ಲಾ ಅವನದೇ ಯೋಚನೆ. ಆ ಹುಡುಗನ ಸ್ಥೈರ್ಯ, ದೇವರಲ್ಲ ಅವನಿಗಿದ್ದ ನಂಬಿಕೆ,

ಬೃಹತ್‌ನದ ಗೋಳು ಇವು ನನ್ನ ಮನಸ್ಸನ್ನು ಕಲುಕಿ ಬಿಟ್ಟಿದ್ದವು. ಅವನಿಗೆ ಎಲ್ಲಾದರೂ ಒಂದು ಕೆಲಸ ಮಾಡಿಸಿ ಕೊಡಬೇಕು. ಎಲ್ಲಿ ಮಾಡಿಸಿ ಕೊಡಲಿ? ರಾತ್ರಿ ಒಂದು ಕಡೆಯಿಂದ ಯೋಚಿಸುತ್ತಾ ಬಂದೆ. ನಮ್ಮವರು ಬಂದರು, ಅವರಿಗೆ ಅವನ ವಿಷಯವನ್ನೆಲ್ಲಾ ಹೇಳಿದೆ. ಅವರಿದ್ದುಕೊಂಡು “ಅವನ ತಂಗಿ ಅಂದರಲ್ಲಾ, ಅವಳು ಬೇಕಾದರೆ ನಮ್ಮ ಮನೆಲೆ ಗುಡಿ ಸೋಡು ಗಿಡಿಸೋಡು ಮಾಡಿಕೊಂಡಿರುತಾಳೆ. ಅವನಿಗೆಲ್ಲಾ ದರೂ ನೀವು ನೋಡಿ ಕೊಡಿಸಿ” ಎಂದರು.

ಬೆಳಿಗ್ಗೆ ಎಂಟು ಘಂಟೆ ಹೊತ್ತಿಗೆ ಅವನೂ ಬಂದ.

“ನಿನ್ನ ತಂಗೀನ ಬೇಕಾದರೆ ನಮ್ಮ ಮನೆಯಲ್ಲಿ ತಂದು ಬಿಡು. ನೀನು ಸಾಯಂಕಾಲಕ್ಕೆ ಬಾ. ನಿನ್ನ ಕೆಲಸದ ವಿಚಾರದಲ್ಲಿ ನಮ್ಮ ಸಾಹೇಬರ ಹತ್ತಿರ ಮಾತನಾಡಿರುತ್ತೇನೆ” ಎಂದೆ.

“ಆಗಲಿ ಸ್ಯಾಮಿ, ನೀವು ಬಹಳ ತೊಂದರೆ ತೆಗೆದುಕೊಳ್ಳುತ್ತಿದ್ದೀರಿ” ಎಂದು ಹೇಳಿ ಹೊರಟು ಹೋದ.

ನನಗೆ ರಾತ್ರಿ ಒಂದು ಹೊಳೆದಿತ್ತು. ನಮ್ಮ ಸಾಹೇಬರ ಮನೆ ಮಾಲಿ ತೀರ ಮುದುಕ ಆಗಿ ಹೋಗಿದ್ದ. ಅವರ ಮನೆಲಿದ್ದ ಗಿಡಗಡ್ಡೆ ಗಳೆಲ್ಲಾ ಒಣಗಿ ಹೋಗಿ ಕಾಂಪೌಂಡಿನ ತುಂಬಾ ಲಂಟಾಣ ಹಬ್ಬಿತ್ತು. ನಮ್ಮ ಸಾಹೇಬರು ‘ಅವನು ಬಹಳ ದಿವಸಗಳಿಂದ ಇರುವವನು’ ಅಂತ ಅವನನ್ನು ಮಾತನಾಡಿಸದೆ ಹಾಗೇ ಇಟ್ಟುಕೊಂಡಿದ್ದರು. ಅವನಿಗೆ ಬೇರೆ ಅವರ ಕಾಂಪೌಂಡಿನಲ್ಲಿ ಬೇರೊಂದು ಮನೆಯನ್ನೂ ಕಟ್ಟಿಸಿ ಕೊಟ್ಟಿದ್ದರು. ಅದರಲ್ಲಿ ಆ ಮಾಲಿ, ಅವನ ಹೆಂಡತಿ ಇಬ್ಬರೇ ಇದ್ದವರು. ಅಂತೂ ಧರ್ಮದ ಕೂಳು ತಿನ್ನುತ್ತಾ ಇದ್ದಾರೆ ಎಂದು ನನಗೆ ಅನ್ನಿಸಿತ್ತು.

ಅವನು ಹೊರಟು ಹೋದ ಮೇಲೆ ನಾನು ನಮ್ಮ ಸಾಹೇಬರ ಮನೆಗೆ ಹೋಗಿ, ಅವರು ಋಷಿಯಾಗಿ ಮಾತನಾಡುತ್ತಿರುವ ಕಾಲದಲ್ಲಿ ಆ ಮಾಲಿ ವಿಚಾರ ತೆಗೆದು, “ಇನ್ನು ಅವನನ್ನು ಇಟ್ಟುಕೊಂಡು ಪ್ರಯೋಜನವಿಲ್ಲ. ಕಾಂಪೌಂಟ್‌ಲ್ಲಾ ಬೇಲಿಯ ಮಯವಾಗಿದೆ. ಇನ್ನು ಹಾವೂಹೊಟ್ಟರೆ ಗಳೆಷ್ಟು ಸೇರಿವೆಯೋ, ಮಕ್ಕಳೆಲ್ಲಾದರೂ ಆ ಕಡೆ ಓಡಾಡುತ್ತಿರುವಾಗ ಎಲ್ಲಿ ಅವುಗಳ ಬಾಯಿಗೆ ತುತ್ತಾಗುತ್ತವೆಯೋ ಎಂದು ಉದ್ಧಾರ ತೆಗೆದು

ಅವನ ತಪ್ಪನ್ನು ದ್ವಿಗುಣ ಮಾಡಿ ಅವನ ಬದಲು ಇನ್ನೊಬ್ಬ ಹುಡುಗ ಇದ್ದಾನೆ, ಅವನ ತಂಗಿ ಬೇರೆ ಇದ್ದಾಳೆ. ಅವರನ್ನು ಇಟ್ಟುಕೊಂಡರೆ ಸರಿಯಾಗಿ ನೋಡಿಕೊಂಡು ಹೋಗುತ್ತಾರೆ. ನಮ್ಮ ಕಡೆಯವರು ಅವರು, ಸತ್ಯವಂತರು ” ಎಂದು ಇವರ ಪರವಾಗಿ ವಾದಿಸಿದೆ.

“ ಅದಕ್ಕೆ ಸಾಹೇಬರು “ ಎಲ್ಲವೂ, ಅವರಿಗೆ ಇಷ್ಟತ್ತು ಇಷ್ಟತ್ತೈದು ವರ್ಷಗಳಿಂದ ಇದ್ದಾರೆ. ಪಾಪ, ಮುದುಕರು ಆದರು. ಈಗ ನಾವವರನ್ನು ಕಳುಹಿಸಿ ಬಿಟ್ಟರೆ ಎಲ್ಲಿಗೆ ಹೋಗುತ್ತಾರೆ. ನೀನು ಹೇಳೋದೇನೋ ನಿಜ. ಗಿಡಗಂಟೆ ಎಲ್ಲಾ ಹೋಯ್ತು. ಆದರೆ ಏನು ಮಾಡೋದಕ್ಕೆ ಆಗುತ್ತಿ ?” ಎಂದರು.

“ ಹಾಗೆಂದರೇನು, ಸಾರ್. ಅವನು ಇದ್ದಷ್ಟು ದಿನವೂ ಸಂಬಳ ಕೊಡುತ್ತಿರಲಿಲ್ಲವೇ ? ಈಗಲೂ ಕೊಡುತ್ತಿರೋದೇ ಆಗಿದೆ. ಅವನಿಗೇನು ಖರ್ಚು ಇದ್ದಿದ್ದು, ಕೂಡಿಟ್ಟುಕೊಂಡಿದ್ದಾನೆ. ಇನ್ನು ಮೇಲೆ ಖರ್ಚು ಮಾಡಿಕೊಡತಾನೆ. ತಾವು ಯಾತಕ್ಕೆ ಅದಕ್ಕೋಸ್ಕರ ಅಷ್ಟು ಯೋಚನೆ ಮಾಡಬೇಕು ?” ಎಂದೆ. ಅದಕ್ಕೆ ಅವರು “ ಆಗಲಿ, ನೋಡೋಣವು, ನಾಳೆ ನಿಮ್ಮ ಹುಡುಗನನ್ನು ಕಳುಹಿಸಿಕೊಡು ” ಎಂದರು.

ಬೆಳಿಗ್ಗೆನೇ ಅವನನ್ನು ಕಳುಹಿಸಿಕೊಟ್ಟೆ. ಅವರು ಅವನನ್ನೆಲ್ಲಾ ವಿಚಾರಿಸಿ ಸಂಜೆಗೆ ಬರುವಂತೆ ಹೇಳಿದಂತೆ. ಸಾಯಂಕಾಲ ಅವರನ್ನು ಕಂಡ ಮೇಲೆ ಬಂದು ನನಗೆ ಹೇಳು ಎಂದೆ.

ನಾನು ನಮ್ಮ ಸಾಹೇಬರ ಹತ್ತಿರ ಆಫೀಸಿನಲ್ಲಿ ಬೇರೆ ಅವನ ವಿಚಾರ ಎತ್ತಿದ್ದೆ. “ ಆಗಲಿ ಆಪ್ತ ” ಎಂದಿದ್ದರು. ರೊಟ್ಟಿ ಜಾರಿ ತುಪ್ಪದೊಳಕ್ಕೆ ಬಿತ್ತ ಅಂದುಕೊಂಡಿದ್ದೆ. ರಾತ್ರಿ ಅವನು ನಮ್ಮ ಮನೆಗೇ ಬಂದ.

“ ಏನೋ, ಒಪ್ಪಿದರೇನೋ, ಸೇರಿಸಿಕೊಂಡರೋ ? ” ಎಂದು ಕೇಳಿದೆ.

“ ಅವರೇನೋ ಒಪ್ಪಿಕೊಂಡರು ಸ್ವಾಮಿ, ಆದರೆ ? ”

“ ಏನು ಆದರೆ ? ಸಂಬಳ ಎಷ್ಟು ಕೊಡುತ್ತೀನಿ ಎಂದರು ? ”

“ ಸಂಬಳಾನು ಸರಿಗೆ ಕೊಡತೀನಿ ಅಂದರು ಸ್ವಾಮಿ....”

“ ಇನ್ನೇನು ನಿನಗೆ ? ಇರೋದಕ್ಕೆ ಮನೇನೂ ಕೊಡುತ್ತೀನಿ ಅಂದರೋ ಇಲ್ಲೋ ? ”

“ ನಾಳೇನೇ ನಿನ್ನ ತಂಗಿನ ಕರೆಕೊಂಡು ಮನೇಗೆ ಬಂದು ಬಿಡು. ಹಿಂದಿದ್ದೊನ್ನ ಬಿಳಿಗ್ಗೆ ಖಾಳಿ ಮಾಡಿಬಿಡುವಂತೆ ಹೇಳಿದ್ದೇನೆ ” ಅಂದರು.

“ ಸರಿ, ನಾಳೆ ಬಿಳಿಗ್ಗೇನೆ ಹೊರಟು ಹೋಗು. ನಿನ್ನ ಅದೃಷ್ಟ್ಯ ಚೆನ್ನಾಗಿತ್ತು. ಬೇಗ ಕೆಲಸ ಸಿಕ್ಕಿ ಬಿಡ್ತು.”

“ ಆದರೆ ನಾನು ಆ ಕೆಲಸದ ಮೇಲೆ ಹೋಗೋದಿಲ್ಲ, ಸ್ವಾಮಿ. ”
ನನಗೆ ಆಶ್ಚರ್ಯವಾಯ್ತು.

“ ಇನ್ನೇನು ನಿನಗೆ ? ” ಎಂದು ಕೇಳಿದೆ.

ಅವನು ಮಾತನಾಡಲಿಲ್ಲ. ಸುಮ್ಮನೆ ಇದ್ದ. ನನ್ನ ಮಾತಿಗೆ ನಾಚೇ ಬರು ಅಷ್ಟು ಗೌರವ ಕೊಟ್ಟರಲ್ಲ ಎಂದು ಹಿಗ್ಗಿ ಹೋಗಿದ್ದೆ. ಇನ್ನು ಇವನು ಕೆಲಸದ ಮೇಲೆ ಹೋಗದೆ ಹೋದರೆ ನನ್ನ ಗತಿ ಏನು ? ನನಗೆ ರೇಗಿಹೋಯ್ತು.

“ ದರಿದ್ರದವರು ನೀವು, ಆಗ ಕೆಲಸಕ್ಕೋಸ್ಕರ ಅಷ್ಟು ಅಲೆದಾಡಿ ದ್ದೇನು. ಈಗ ಹೋಗೋಲ್ಲ ಅನ್ನೋದೇನು. ನೀವು ಎಂಜಲನ್ನು ತಿಂದು ಕೊಂಡಿರೋದಕ್ಕೆ ಲಾಯಕ್ಕು ” ಎಂದೆ.

ಅವನು ಆದರೂ ತಲೆ ತಗ್ಗಿಸಿಕೊಂಡೇ ಇದ್ದ.

“ ಇನ್ನೇನು ನಿಂತಿದ್ದಿ, ನೀನು ಕೆಲಸ ಮೇಲೆ ಹೋಗೋದಕ್ಕೆ ಆಗದೆ ಹೋದರೆ ಹೊರಡು ಆಚೆ ” ಎಂದು ಗದರಿಸಿದೆ.

ಅವನು ಮರುಮಾತಾಡದೆ ಹೊರಟುಬಿಟ್ಟ. “ ಅವನು ಯಾತಕ್ಕೆ ಬಪ್ಪೋದಿಲ್ಲ ಅಂದ ? ಅಲ್ಲಿ ಏನೋ ವಿಚಾರ ನಡೆದಿರಬೇಕು ” ಅಂದು ಕೊಂಡು “ ಇಲ್ಲಿ ಬಾರೋ ಇಲ್ಲಿ ” ಎಂದು ಅವನನ್ನು ಕೂಗಿ ಕರೆದೆ. ಅವನು ಹಿಂತಿರುಗಿ ಬಂದ.

“ ಯಾಕೋ ಹೋಗೋದಿಲ್ಲ ? ಯಾರಾದರೂ ಏನಾದರೂ ಅಂದರೇನೋ ? ”

“ ಏನೂ ಅನ್ನಲಿಲ್ಲ, ಸ್ವಾಮಿ. ”

“ ಹೇಳು, ಏನೂ ಭಯವಿಲ್ಲ, ”

“ ಇನ್ನೇನೂ ಇಲ್ಲ ಸ್ವಾಮಿ, ಒಬ್ಬರ ಹೊಟ್ಟೆ ಮೇಲೆ ಹೊಡೆದು ನನ್ನ ಹೊಟ್ಟೆ ತುಂಬಿಸಿಕೊಳ್ಳೋದಕ್ಕೆ ಯಾಕೋ ಮನಸ್ಸು ಬರಲಿಲ್ಲ ಸ್ವಾಮಿ.”

ನನಗೆ ಸರಿಯಾಗಿ ಅರ್ಥವಾಗಲಿಲ್ಲ. ಅವನೇ ಹೇಳತೊಡಗಿದ.

“ ಸಾಹೇಬರು ನಾಳೇನೆ ಮನೇಗೆ ಬಂದುಬಿಡು ಅಂದರಲ್ಲಾ ಸ್ವಾಮಿ, ನಾನೂ ಹೊರಟು ಬರುವಾಗ ಹಿತ್ತಲ ಕಡೆ ಗೇಟಿನಲ್ಲೇ ಬಂದೆ. ಬರುತ್ತಾ ನಾಳೆ ನಾನು ಬರಬೇಕಾದ ಮನೆ ಇನ್ನು ಮುಂದೆ ನಮ್ಮ ಮನೆ ಅಂದು ಕೊಂಡು ಅದರ ಹತ್ತಿರ ಬಂದೆ. ಅದರಲ್ಲಿ ಬೆಳಕು ಕಾಣುತ್ತಿತ್ತು. ಕಿಟಕಿಲಿ ಒಂದು ಸಲ ಆ ಮನೆ ಒಳಕ್ಕೆ ಬಗ್ಗಿ ನೋಡಬೇಕು ಅನ್ನಿಸಿತು. ಆ ಮೇಲೆ “ ಆಗಲೇ ಎಷ್ಟು ಆಸೆ ಮನುಷ್ಯನಿಗೆ ” ಅಂತ ತೋರಿತು. ಅಷ್ಟು ದೂರ ಮುಂದಕ್ಕೆ ಹೋದೆ. ತಿರುಗಿ ಹೋಗಿ ಕಿಟಕಿಲಿ ಒಂದು ಸಲ ಮಟ್ಟಿಗೆ ಇಣಕಿ ಬಿಟ್ಟು ಹೋಗೋಣ ಅಂತ, ಒಂದೇ ಸಲ ಅಂತ ಮನಸ್ಸಿಗೆ ತೋರಿತು. ಎಷ್ಟೆಷ್ಟೋ ಯೋಚಿಸಿದೆ. ಒಂದು ಸಲ ನೋಡಿದರೆ ಏನು ? ಹೇಗಿದ್ದರೂ ನಾಳೆಯಿಂದ ನನ್ನ ಮನೆ ಅದು, ಎಂದುಕೊಂಡು ಹಿಂತಿರುಗಿ ಬಂದು ಅದರ ಕಿಟಕಿಯಲ್ಲಿ ಇಣಕಿ ನೋಡಿದೆ. ನೋಡಿದ್ದು ಒಳ್ಳೆದೇ ಆಯಿತು.”

“ ಏನಾಯಿತು ಒಳ್ಳೆದು ? ”

“ ಇಣಕಿ ನೋಡಿದೆ- ಒಳಗಡೆ ಒಬ್ಬ ಮುದುಕ, ಒಬ್ಬ ಮುದುಕಿ, ಇಬ್ಬರೇ ಇದ್ದಿದ್ದು. ಮುದುಕ “ ಇನ್ನು ನಾಳೆ ಈ ಮನೇನ ಬಿಟ್ಟುಬಿಡ ಬೇಕು.... ಊ.... ಆಗಲಿ. ಇನ್ನು ಎಲ್ಲಿಗೆ ಹೋಗೋದೋ.... ನೋಡೋಣ” ಅಂತಿದ್ದ. ಅದಕ್ಕೆ ಮುದುಕಿ “ ಇದೆಲ್ಲಾ ಆ ಶಕುನಿ ಇದ್ದಾನಲ್ಲಾ, ಸಾಹೇಬರ ಜೊತೆಯಲ್ಲೇ ಬರುತ್ತಾನಲ್ಲಾ ಅವನ ಕೆಲಸ. ಅವರ ಕಡೆಯವ ರಾರನ್ನೋ ಸೇರಿಸಬೇಕಂತೆ. ನಾನೇ ಹೋಗಿ ಅವ್ಯಾವರ ಹತ್ತಿರ ಹೇಳಿ ಕಾಲು ಕಟ್ಟಿಕೊಳ್ಳುತ್ತೀನಿ” ಅಂದಳು. ಅದಕ್ಕೆ ಅವನು “ ಯಾರು ತಾನೆ. ಏನು ತಾನೆ ಮಾಡುತ್ತಾರೆ ? ಇದು ಹಸೂನ ಕಟುಕರ ಬಾಯಿಗೆ ಕೊಡೋ ಹಾಗೆ. ಹಾಲಿದ್ದಾಗ ಚೆನ್ನಾಗಿ ಕರೆಸಿಕೊಂಡು ಬಿಡೋದು. ಮುದಿ ಯಾಯ್ತು ಅಂದರೆ ಕಟುಕರೋನಿಗೆ ಮಾರಿ ಬಿಡೋದು. ಕಟುಕರು

ಅದನ್ನು ತೆಗೆದುಕೊಂಡು ಹೋಗುತ್ತಿರುವಾಗ ಹಸುವೇನಾದರೂ ತಂಚಿ
ವಾಡಿದರೆ, ಮುಷ್ಕರ ಹಿಡಿದರೆ ಅದರ ಬೆನ್ನು ಮೇಲೆ ಒದೆ, ಗೊತ್ತೇ ಇದೆ
ಯಲ್ಲಾ ಅಂತ ಹೇಳಿದ್ದ ಸ್ವಾಮಿ ” ಎಂದು ಹೇಳಿ ನಿಲ್ಲಿಸಿದ.

ಅವನು ಆಗ ಹೇಳಿದ್ದೂ ಅರ್ಥವಾಗತೊಡಗಿತು. ಆ ಚಿತ್ರ ಕಣ್ಣೆದು
ರಿಗೆ ಕಟ್ಟಿದಂತಾಯಿತು. ನಾನು ಮಾತನಾಡದೆ ಇರಲು ಅವನು ಅಲ್ಲಿಂದ
ಸುಮ್ಮನೆ ಹೊರಟುಬಿಟ್ಟ. ಹಿಂತಿರುಗಿ ನೋಡಲೂ ಇಲ್ಲ, ಹಾಗೇ ಹೋಗು
ತ್ತಿದ್ದ ಆ ಮಾಗಡಿ ರಂಗ.

“ ನಾವು ಒಬ್ಬರಿಗೆ ಉಪಕಾರವನ್ನು ಮಾಡುವುದಕ್ಕೆ ಹೋಗಿ ಇನ್ನು
ಯಾರಿಗೆ ಅನ್ಯಾಯ ಮಾಡುತ್ತಿದ್ದೇವೆ ಎನ್ನುವುದನ್ನು ಅವಗಾಹನೆಗೇ ತರು
ವುದಿಲ್ಲವಲ್ಲ. ಇದಕ್ಕೂ ಸ್ವಾರ್ಥಕ್ಕೂ ಎಷ್ಟು ಇದೆ ಹಾಗಾದರೆ ಅಂತರ !

“ ಇಲ್ಲ ಅವನು ನುಡಿದಿದ್ದು ಸತ್ಯ. ಆ ಹುಡುಗ ವಯಸ್ಸಿನಲ್ಲಿ
ಚಿಕ್ಕವನಾದರೂ, ಜಾತಿಯಲ್ಲಿ ಮೇಲ್ತರಗತಿಯವನಲ್ಲದಿದ್ದರೂ ನಮ
ಗಿಂತಲೂ ಎಷ್ಟೋ ಮೇಲು. ಅವನು ದಾಂ ತಪ್ಪಿ ಹೋಗುವವನಲ್ಲ.
ದೇವರು ಅವನನ್ನು ಕಾವಾಡುತ್ತಾನೆ. ನಾವಿನ್ನೂ ಲೋಕವನ್ನು ನೋಡ
ಬೇಕು. ಸಂಸ್ಕಾರ ಬೇಕು ” ಎಂದುಕೊಂಡು ಹಾಗೆ ಆ ಮಾಗಡಿ ರಂಗನ
ವಿಷಯಗಳನ್ನೆಲ್ಲಾ ಮೆಲಕು ಹಾಕುತ್ತಾ ಆರಾಮಕುರ್ಚಿಯನ್ನು ಆಶ್ರಯಿ
ಸಿದ.

ನಮಗೂ ಆಶ್ರಯ ಬೇಕು ! ಇನ್ನು ಅವರಿಗೂ ? ಇದ್ದಾನೆ !

— — —

ಕೊನೆಯ ಆಸೆ

ಈ ದಿನವೂ ಎಷ್ಟು ತಡೆದರೂ ಮನಸ್ಸು ನಿಲ್ಲದು; ಕೇಳಲಿಲ್ಲ. ಆ ಹುಚ್ಚು, ಆಸೆ, ಅದರ ಅಮಲು, ನಿನ್ನೆಯ ಅಮಲು. ನಿನ್ನೆಯೇ ನಾನು ಕುದುರೆಯ ಪಂದ್ಯಕ್ಕೆ ಹೋಗಿದ್ದೆ. ಅದು ಹೇಗೆ ಹೋದೆ ! ಅದು ಹೇಗೆ ಅಷ್ಟು ದುಡ್ಡನ್ನು ಗೆದ್ದೆ ! ನನ್ನ ಬೇವವಾನದಲ್ಲಿ ಎಂದೂ ಯಾವ ಜೂಜಿಗೂ ಮನಸ್ಸನ್ನು ಎಳೆದಿದ್ದವನಲ್ಲ. ಯಾವ ಕುದುರೆಯು ಹೇಗೆ, ಯಾವುದರ ಲಕ್ಷಣ ಹೇಗಿರುವುದು, ಯಾವ ಯಾವವು ಯಾವ ಯಾವ ಸಲ ಪಂದ್ಯದಲ್ಲಿ ಗೆದ್ದಿದ್ದವು — ಇವು ಯಾವವೊಂದನ್ನೂ ನಾನರಿತವನಲ್ಲ. ಅದೊಂದು ಹುಚ್ಚು. ಆವೇಶವೇ ? ಅಲ್ಲ. ಅದು ಹೇಳಿದನಲ್ಲಾ ಅದೊಂದು ಅಮಲು. ಇನ್ನು ಅಷ್ಟು ದುಡ್ಡು ಸಂಪಾದಿಸಿದ್ದು ? ಅದು ನಸೀಬು.

ನಿನ್ನೆಯ ಹುಚ್ಚೇ ಈ ದಿನವೂ ನನ್ನನ್ನು ಅಲ್ಲಿಗೆ ಎಳೆದೊಯ್ದು. ಹೋದವನು ನಿನ್ನೆ ಸಂಪಾದಿಸಿದ್ದ ರೂಪಾಯಿಗಳೊಂದಿಗೆ ಇನ್ನೂ ಇಷ್ಟುತ್ಮ ರೂಪಾಯಿಗಳನ್ನು ಹೆಚ್ಚಾಗಿ ತೆಗೆದುಕೊಂಡು ಹೋದೆ. ಕಳೆದುಕೊಂಡು ಬಂದೆ. ಆದರೆ ನಾನು ಕಳೆದುಕೊಂಡ ದುಡ್ಡಿಗೆ ಅಷ್ಟು ವ್ಯಸನಪಡುವುದಿಲ್ಲ. ಕಳೆದುಕೊಂಡ ನಾಲ್ಕರಷ್ಟು ಸಂಪಾದಿಸಿಕೊಂಡು ಬಂದೆ. ಹಣವಲ್ಲ, ಹಣಕ್ಕಿಂತ ಅಧಿಕವಾದವು, ಅನುಭವ. ಅಲ್ಲಿ ಅನೇಕ ವಿಷಯಗಳು ತಿಳಿದು ಬಂದವು. ಮನಸ್ಸು ಎಷ್ಟೋ ಸಂಸ್ಕೃತವಾಯಿತೆಂದು ಹೇಳಲೇ. ಅಲ್ಲಿನ ನನ್ನ ಅನುಭವವೊಂದನ್ನು ಇಲ್ಲಿ ವರ್ಣಿಸುತ್ತೇನೆ. ಇದು ಜೂಜಿಗೆ ಸಂಬಂಧ ಪಟ್ಟದ್ದು. ನಿಮಗೆ ಬೇಸರವಾಗಬಹುದು. ಅದಕ್ಕೋಸ್ಕರ ಅದಷ್ಟು ಅದನ್ನು ಕೆಲಮಾತುಗಳಲ್ಲಿಯೇ ಮುಗಿಸಿಬಿಡುತ್ತೇನೆ. ತಮ್ಮಗಳಲ್ಲಿ ಅನೇಕರಿಗೆ ಜೂಜಿನ ಅನುಭವವಿಲ್ಲ. ಅದು ಒಳ್ಳೆಯದೇ. ಆದರೂ ಅಲ್ಲಿ ತಿಳಿದುಕೊಳ್ಳಬೇಕಾದವು ಅನೇಕ ವಿಷಯಗಳಿವೆ. ಹೀಗೆಂದೊಡನೆಯೇ ನಾನು ನಿಮ್ಮನ್ನು ಅಲ್ಲಿಗೆ ಹೋಗಿ ನೋಡಿ, ಎಂದು ಹೇಳಿದನೆಂದು ತಿಳಿದು ಕೊಳ್ಳಕೂಡದು.

ನಮ್ಮಲ್ಲಿ ಕುದುರೆಯ ಜೂಜಿಗೆ ಹೋಗುವವರಲ್ಲಿ ಎರಡು ತರಗತಿಗಳಿವೆ. ಮೊದಲ ತರಗತಿಗೆ ಮುಕ್ಕಾಲು ಮೂರು ಪಾಲು ಅಂಗ್ಲೀಯರು ಮತ್ತು ಪಾರಶೀಯರೇ ಹೆಚ್ಚು ಮಂದಿ ಹೋಗುವವರು. ಬರೀ ಪ್ರವೇಶಕ್ಕೆ ಹತ್ತು ರೂಪಾಯಿಗಳನ್ನು ಕೊಡಬೇಕಾಗುವುದು. ಇನ್ನು ಜೂಜಿನ ಟಿಕೇಟುಗಳ ದರ ಕೇಳಬೇಕೇ. ಅವೂ ಅದಕ್ಕೆ ತಕ್ಕ ಹಾಗೆಯೇ ಇರುವುವು.

ಎರಡನೆಯ ತರಗತಿ—ಅದೇ ನಮ್ಮ ಹಿಂದುಗಳೆಲ್ಲರೂ ಕಲೆಯುವ ತರಗತಿ. ಪ್ರವೇಶದ ದರ ಎರಡು ರೂಪಾಯಿಗಳು ಮಟ್ಟಿಗೆ. ಒಂದು ತಿಳಿದು ಕೊಳ್ಳಿ, ಕುದುರೆಯ ಪಂದ್ಯಕ್ಕೆ ಬರುವವರು ಬರೀ ಕುದುರೆಗಳು ಓಡುವುದನ್ನು ನೋಡುವುದಕ್ಕೆ ಅಲ್ಲ ಬರುವುದು. ಹಾಗೆ ಬರುವವರು ನೂರಕ್ಕೆ ಒಬ್ಬರಿರುತ್ತಾರೆಯೋ ಅದೂ ಇಲ್ಲವೋ. ಅವರೂ ಅಲ್ಲ ಜೂಜಿಗೆ ಇಳಿಯದೇ ಹಾಗೆ ಹಿಂತಿರುಗುತ್ತಾರೆಯೆಂದು ಮಟ್ಟಿಗೆ ನಾನು ಹೇಳಲಾರೆ. ಬರುವವರೆಲ್ಲರೂ ಜೂಜು ಆಡುವುದಕ್ಕೆ. ಅಲ್ಲಿಗೆ ಎಂತೆಂಥವರು ಬರುವವರೆಂದು ಹೇಳಲೇ. ನಾನು ಅಲ್ಲಿಗೆ ಹೋದಾಗ ಯಾರು ಯಾರಲ್ಲ ಯಾವ ಯಾವ ಅಭಿಪ್ರಾಯಗಳಿದ್ದವೋ ಅವುಗಳೆಲ್ಲವೂ ಮಾಯವಾದವು. ದೊಡ್ಡ ದೊಡ್ಡ ಅಧಿಕಾರಿಗಳು ! ಘನವಿದ್ವಾಂಸರು ! ಅವರ ಹೆಸರುಗಳೆಲ್ಲವನ್ನೂ ಇಲ್ಲಿ ನಾನು ಹೇಳುತ್ತಾ ಹೋದರೆ ನೀವೆಂದಿಗೂ ನನ್ನನ್ನು ಸಂಬಂಧಿಸಿಲ್ಲ. ಹೋಗಲಿ ಬಿಡಿ. ಇನ್ನು ಹೆಂಗಸರು ! ನಿಮಗೆ ಆಶ್ಚರ್ಯವಾಗಬಹುದು. ಮೆಣಸಿನ ಪುಡಿ ಮಾಡಿಕೊಡುವ ಮಡಿ ಹೆಂಗಸರು ! ಇನ್ನು ಏನು ಹೇಳಬೇಕು.

ಅಲ್ಲಿಗೆ ಬಂದವರು ಒಬ್ಬರನ್ನೊಬ್ಬರು ಮಾತನಾಡಿಸುತ್ತಾ ನಿಂತು ಕೊಳ್ಳುವುದಿಲ್ಲ. ಪ್ರತಿಯೊಬ್ಬರೂ ತಾವು ಬಂದಿರುವುದು ಇತರರಿಗೆ ತಿಳಿಯದಂತಿರಲೆಂದು ಹಾಗಿರುವರೋ ನಾನು ಹೇಳಲಾರೆ. ಬೆಕ್ಕು ಕಣ್ಣು ಮುಚ್ಚಿಕೊಂಡು ಹಾಲನ್ನು ಕುಡಿಯುವಂತೆ ಅಲ್ಲವೆ ಅದು. ಅಥವಾ ಎಲ್ಲಿ ಯಾರನ್ನು ಮಾತನಾಡಿಸಿದರೆ ಯಾರು ಯಾವ ಹೊತ್ತಿನಲ್ಲಿ ನಾಲವನ್ನು ಕೇಳಿಬಿಡುವರೆಂದೋ ! ಅಂತೂ ಪ್ರತಿಯೊಬ್ಬರೂ ತಮ್ಮ ತಮ್ಮ ಕೆಲಸಗಳಲ್ಲಿ ಆಸಕ್ತರಾಗಿರುತ್ತಾರೆ. ಇನ್ನು ಕಳ್ಳತನಕ್ಕೋಸ್ಕರ ಅಲ್ಲಿಗೆ ಬರುವವರೂ ಅಷ್ಟೆ. ಜೂಜಿನ ತಾನವು ಕಳ್ಳರ ಸುಳ್ಳರ ತವರುಮನೆಯೂ ಅಲ್ಲವೇ!

ನಾನು ಹೋಗುವ ಹೊತ್ತಿಗೆ ಆಗಲೇ ಪಂದ್ಯವು ಸುರುವಾಗಿದ್ದಿತು. ಒಂದು ಸಲ ಕುದುರೆಗಳು ಓಡಿಯೂ ಬಿಟ್ಟಿದ್ದವು. ನಾನು ಹೋದೊಡನೆಯೇ ಯಾವ ಯಾವ ಕುದುರೆಗಳು ಯಾವ ಯಾವ ಸಲ ಓಡುವವೆಂಬ ಪಟ್ಟಿಯನ್ನು ತೆಗೆದುಕೊಂಡು ಟಿಕಿಟುಗಳನ್ನು ಕೊಳ್ಳುತ್ತಾ ಬಂದೆ. ಒಂದೊಂದು ಸಲಕ್ಕೆ ಕೊನೆಯ ಪಕ್ಷ ಎರಡು ಅಥವಾ ಮೂರು ಟಿಕಿಟುಗಳನ್ನು ಕೊಳ್ಳುತ್ತಿದ್ದೆ. ಒಂದು ಸಲವಲ್ಲ; ನಾಲ್ಕು ಸಲವಾಯಿತು. ನನ್ನ ದುರದೃಷ್ಟಿ! ಎಲ್ಲವೂ ಹೋಯಿತು. ಅದು ಐದನೆಯ ಓಟ. ಈ ಸಲ ಯಾವ ನಂಬರಿಗೆ ಹಾಕಲಿ ಎಂದು ಯೋಚಿಸುತ್ತಾ ನಿಂತೆ. ಜೂಜಿನ ಕಟ್ಟಿಯಲ್ಲಿ ನಾನು ಹಿರಿಯ ನಾನು ಕಿರಿಯ ಎಂಬ ಭೇದಭಾವವೇ ಇರುವುದಿಲ್ಲ. ಅಲ್ಲಿ ಲಕ್ಷಾಧೀಶ್ವರರೂ ಒಂದೇ. ಬೀದಿಯಲ್ಲಿ ಅಲೆಯುವ ಬಿಚಾರಿಗಳೂ ಒಂದೇ. ಆ ಘರಂಗಿ ಸಿವಾಯಿಗಳಿದ್ದಾರೆ ನೋಡಿ, ಹೊರಗಡೆ ಅವರನ್ನು ಹಿಡಿಯುವುದಕ್ಕೆ ಆಗುವುದಿಲ್ಲ. ಅಲ್ಲೋ ಅವರು ನಾಯಿ ಕುನ್ನಿಗಳು. ನೀವು ಯಾವ ನಂಬರಿಗೆ ಹಾಕಿದ್ದೀರಿ, ಎಂದು ಎಷ್ಟು ವಿನಯದಿಂದ ಬಂದು ಕೇಳುತ್ತಿರುತ್ತಾರೆಯೆನ್ನುವಿರಿ.

ಆದರೆ ನಾನೋ ಯಾವುದಕ್ಕೆ ಈ ಸಲ ಹಾಕಲಿ ಎಂದು ಒಂದೆಡೆ ಯೋಚಿಸುತ್ತಾ ನಿಂತಿದ್ದೆ. ಹಾಗೆ ನಿಂತಿರುವಾಗ ಹಿಂದೆ ಯಾರೋ ನನ್ನ ಭುಜವನ್ನು ಮುಟ್ಟಿದಂತಾಯಿತು. ಆ ಸ್ಪರ್ಶವೋ ಎಷ್ಟು ಮೃದುವಾದುದು! ಆದರೆ ಅದು ನನಗೆ ವಿದ್ಯುತ್‌ಶಕ್ತಿಯೊಡನೆ ಹೊಡೆದಂತಾಯಿತು. ಹಿಂತಿರುಗಿ ನೋಡಿದೆ. ಒಳ್ಳೆಯ ಮನೆತನದ ಹೆಂಗಸು! ಆ ಕ್ಷಣದಲ್ಲಿ ನಿಶ್ಚಯವಾಗಿಯೂ ನನ್ನ ಕಣ್ಣುಗಳನ್ನು ನಾನೇ ನಂಬದೆ ಹೋದೆ. ದೊಡ್ಡ ಮನುಷ್ಯರ ಹೆಂಗಸರು ಅಲ್ಲಿಗೆ ಬರುವುದೆಂದರೆ ಒಂದು ವಿಧ. ಇನ್ನು ಇತರ ತರಹದ ಹೆಂಗಸರಂತೂ ಬರುವುದು ಇದ್ದೇ ಇದೆ. ಈಕೆ! ಅವರ ಉಡುಪಿನಲ್ಲಿ, ಮುಖದ ಲಕ್ಷಣದಲ್ಲಿ ಸಾಧಾರಣದ ನಮ್ಮ ತರಗತಿಗೆ ಸೇರಿದವರು. ಮಧ್ಯಮ ತರಗತಿಯವರು. ಆದರಲ್ಲಿಯೂ ಬ್ರಾಹ್ಮಣರಂತೆ ಇದ್ದಾರೆ. 'ಜೂಜಿನ ಕಟ್ಟಿಯಲ್ಲಿ ಏನೇನು ತಾನೆ ನಡೆಯುವುದಿಲ್ಲ' ಎಂದು ಕೊಂಡೆ.

ಅವರು ಮೃದುವಾಗಿ-“ ನನಗೆ ಈ ನಂಬರುಗಳಿಗೆ ಎರಡು ಟೆಕೀಟುಗಳನ್ನು ಕೊಂಡು ಕೊಡುವಿರಾ ? ” ಎಂದರು.

ನಾನು “ ಆಗಲಿ ” ಎಂದು ಹೇಳಿ ನನ್ನದರ ಜೊತೆಗೆ ಅವರಿಗೂ ತಂದು ಕೊಟ್ಟೆ.

ಅವಳ ಮಾತಿನಲ್ಲಿ ಯಾವ ಬಿಂಕ ಬಿನ್ನಾಣಗಳೂ ಕಾಣಲಿಲ್ಲ. ಅವರು ಯಾರಿರಬಹುದು ?

ನನ್ನದೂ ಹೋಯಿತು. ಅವರದೂ ಹೋಯಿತು.

ಅವರಿಗೆ ಹೇಳಿದೆ. ಅವರು ಅದಕ್ಕೇನೂ ಚಿಂತಿಸಲಿಲ್ಲ. ಪುನಃ ದುಡ್ಡನ್ನೂ ನಂಬರುಗಳನ್ನೂ ಕೊಟ್ಟು “ ಈ ಸಲವೂ ಇವುಗಳಿಗೆ ತರುವಿರಾ ! ” ಎಂದು ಕೇಳಿಕೊಂಡರು.

“ ನಾನು ಯಾಕೆ, ನೀವೇ ಹೋಗಿ ಕೊಂಡುಕೊಳ್ಳಬಾರದೇನು ? ” ಎಂದೆ.

ಅವರು “ ಆ ಜನಸಂದಣಿಯಲ್ಲಿ ನಾನು ನುಗ್ಗಿ ಹೋಗಲಾರೆ. ನನಗೆ ಅಭ್ಯಾಸವಿಲ್ಲ. ” ಎಂದರು.

ಹಾಗಾದರೆ ಯಾತಕ್ಕೆ ಇಲ್ಲಿಗೆ ಬಂದಿರೆಂದು ಕೇಳಬೇಕೆಂದಿದ್ದೆ. ಆದರೆ ಅವರ ಮುಖವನ್ನು ನೋಡಿದೆ. ಕೇಳಲು ಏಕೋ ಮನಸ್ಸು ಬರಲಿಲ್ಲ ಇವರು ಇದೇ ಇಲ್ಲಿಗೆ ಮೊದಲು ಸಲ ಬಂದಿರಬಹುದೇನೋ ಎಂದು ಕೊಂಡೆ. ಮರುಮಾತನಾಡದೇ ಹೋಗಿ ಟೆಕೀಟುಗಳನ್ನು ಕೊಂಡು ಕೊಂಡು ಬಂದೆ.

ಈ ಸಲವೂ ಇಚ್ಛುರದೂ ಹೋಯಿತು.

ಪುನಃ ಅವರು ದುಡ್ಡನ್ನೂ ಕುದುರೆಗಳ ನಂಬರನ್ನೂ ತೆಗೆದು ಕೊಟ್ಟರು. ಅವರು ಇಷ್ಟು ಸ್ಫೂರ್ಯದಿಂದ ದುಡ್ಡನ್ನು ತೆಗೆದುಕೊಂಡು ತ್ತಿರುವುದನ್ನು ಕಂಡು ನನಗೆ ಆಶ್ಚರ್ಯವಾಯಿತು. ನನ್ನ ಮನಸ್ಸಿನಲ್ಲಿದ್ದ ಕುತೂಹಲವನ್ನು ಅವರೇ ಗ್ರಹಿಸಿ “ ನಾನು ಯಾಕೆ ಇಲ್ಲಿ ಬಂದು ಹೀಗೆ ಖರ್ಚು ಮಾಡುತ್ತಿದ್ದೇನೆಂದು ತಮಗೆ ಆಶ್ಚರ್ಯವಾಗುತ್ತಿರಬಹುದು ? ” ಎಂದು ಕೇಳಿದರು. ಆದರೆ ಅವರು ಕೇಳಿದ ರೀತಿಯಲ್ಲಿ ನಾನು ಏನನೂ ಹೇಳಲಾರದೆ ಹೋದೆ.

“ ಏನೂ ಇಲ್ಲ ” ಎಂದು ಬಿಟ್ಟು.

ಈ ಸಲವೂ ನಮ್ಮಿಬ್ಬರದೂ ಹೋಯಿತು.

ಇದೇ ಕೊನೆಯ ಓಟ. ನನ್ನಲ್ಲಿ ಐದು ರೂಪಾಯಿಗಳು ಮಟ್ಟಿಗೆ ಉಳಿದಿದ್ದವು. ಎರಡು ಟೆಕೀಟುಗಳಿಗೆ ಆಗುತ್ತದೆ. ಅವರು ಈ ಸಲವೂ “ ನೋಡಿ ಇದೇ ಕೊನೆಯದು. ಇದಕ್ಕೂ ನೋಡಿಬಿಡೋಣವೆಂದು ಆಸೆಯಿದೆ. ಆದರೆ ನನ್ನಲ್ಲಿ ಉಳಿದಿರುವುದು ಇನ್ನು ಒಂದೇ ರೂಪಾಯಿ. ನೀವು ಇನ್ನೊಂದು ರೂಪಾಯನ್ನು ಸಾಲ ಕೊಟ್ಟರೆ ಅದರಲ್ಲಿ ಬಂದೇ ಬರುತ್ತೆ. ಬಂದಿದ್ದರಲ್ಲಿ ಇಬ್ಬರೂ ಹಂಚಿಕೊಳ್ಳೋಣ ” ಎಂದು ಬಹಳ ವಿನಯದಿಂದ ಕೇಳಿದರು.

“ ಏನು ! ಇಲ್ಲಿಯ ವರೆಗೂ ನಿಮಗೇನೂ ಬಂದೇ ಇಲ್ಲವೇ ? ಮೊದಲಿನಿಂದಲೂ ಆಡುತ್ತಿಲ್ಲವೇ ನೀವು ? ” ಎಂದೆ.

“ ಮೊದಲಿನಿಂದಲೂ ಆಡುತ್ತಲೇ ಇದ್ದೇನೆ, ಆದರೆ ಅದೃಷ್ಟವಿಲ್ಲ.”

“ ಮೊದಲಿನಿಂದಲೂ ತಪ್ಪು ನಂಬರುಗಳಿಗೇ ಹಾಕುತ್ತಿದ್ದೀರಾ ? ”

“ ಇಗೋ ಈ ಈ ನಂಬರು ಕುದುರೆಗಳಿಗೆ ಹಾಕಿದೆ ” ಎಂದು ಪಟ್ಟಿಯನ್ನು ಕೈಗೆ ಕೊಟ್ಟರು.

“ ಹಾಗಿದ್ದರೆ ನಿಮಗೆ ಏನೂ ಇಲ್ಲವೆಂದಿದ್ದರೂ ಮೂವತ್ತು ರೂಪಾಯಿಗಳ ವರೆಗಾದರೂ ಮೊದಲೇ ಬಂದಿರಬೇಕಲ್ಲಾ ” ಎಂದೆ.

ಅವರು ತಲೆಯೆತ್ತಿ ನನ್ನ ಮುಖವನ್ನೇ ನೋಡಿದರು.

ಇದೇ ಅವರು ಮೊದಲಸಲ ನನ್ನ ಮುಖವನ್ನು ನೋಡಿದುದು; ನಾನೂ ಅವರನ್ನು ಸರಿಯಾಗಿ ನೋಡಿದುದು. ಅವರ ಮುಖದಲ್ಲೆ ‘ ನೀವು ಹೇಳುತ್ತಿರುವುದು ನಿಶ್ಚಯವೇ ? ’ ಎಂದು ಕೇಳುತ್ತಿರುವ ಭಾವವಿದ್ದಿತು.

ನಾನು ಅವರನ್ನೇ ನೋಡುತ್ತಿದ್ದೆ.

ಅವರು “ ಇದುವರೆಗೆ ಟೆಕೀಟುಗಳನ್ನು ಕೊಂಡುಕೊಡಲು ಹೋಗುತ್ತಿದ್ದವರ ಪೈಕಿ ಹಿಂತಿರುಗಿ ಬಂದು ಅದು ಏನಾಯಿತೆಂದು ಹೇಳುತ್ತಿದ್ದವರು ನೀವೊಬ್ಬರೇ ” ಎಂದರು.

“ ಹಾಗಾದರೆ! ನೀವು ಯಾರಿಗೆ ಕೊಡುತ್ತಿದ್ದಿರೋ ಅವರನ್ನು ಸರಿಯಾಗಿ ವಿಚಾರಿಸುತ್ತಿರಲಿಲ್ಲವೇ ? ”

“ ಅವರು ಯಾವಾಗ ಹಿಂತಿರುಗುತ್ತಿರಲಿಲ್ಲವೋ ಆಗ ಅದು ಹೋಯಿ ತೇನೋ, ಅದಕ್ಕೇ ಅವರು ಬರಲಿಲ್ಲ ಎಂದುಕೊಳ್ಳುತ್ತಿದ್ದೆ. ”

ನಾನು ‘ ಚೆನ್ನಾಯಿತು ’ ಎಂದುಕೊಂಡೆ.

ಹಾಗೆ ಆಗಲೆಂದು ಅವರು ಹೇಳಿದ ಕುದುರೆಯ ನಂಬರಿಗೆ ಒಂದು ಟೆಕಿಲೆಟು, ನಾನು ಎರಡು ಟೆಕಿಲೆಟುಗಳನ್ನು ಕೊಂಡುಕೊಂಡು ಬಂದ.

ಈ ಸಲ ನಮ್ಮ ಅಧ್ಯಾತ್ಮ—ಆಲ್ಲ ಆಕೆಯ ಅಧ್ಯಾತ್ಮ, ನನ್ನ ನಂಬರಿನ ಕುದುರೆಗಳೆರಡೂ ಹಿಂದೆ ಬಿದ್ದವು. ಅವರದು ಮೊದಲನೆಯದು. ಆ ನಂಬರಿಗೆ ಹದಿನೆಂಟೂವರೆ ರೂಪಾಯಿಗಳು ಬಂದವು. ನಾನು ಆ ಗೆದ್ದ ರೂಪಾಯಿಗಳನ್ನು ತೆಗೆದುಕೊಂಡು ಹೋಗಿ ಅವರ ಕೈಗೆ ಕೊಟ್ಟೆ. ಅವರಿ ಗಾಗ ಉಂಟಾದ ಸಂತೋಷವನ್ನು ಹೇಳತೀರದು. “ ಇದೇ ಮೊದಲು ನಾನು ಗೆದ್ದ ಹಣವನ್ನು ತೆಗೆದುಕೊಳ್ಳುತ್ತಿರುವುದು ” ಎಂದು ತೆಗೆದು ಕೊಂಡು ಅದರಲ್ಲಿ ಅರ್ಧವನ್ನು “ ನಿಮ್ಮ ಭಾಗವಿದು ” ಎಂದು ತೆಗೆದು ಕೊಡಲು ಬಂದರು.

ನಾನು, ಅವರು ಇದೇ ಮೊದಲಸಲ ಎಂದಾಗ ‘ ನನಗೂ ಇದೇ ಮೊದಲಸಲ ’ ಎಂದು ಇದ್ದಕ್ಕಿದ್ದ ಹಾಗೇ ಅಂದುಬಿಟ್ಟೆ.

“ ಯಾಕೆ, ನಿನ್ನೆಯ ದಿನ ನೀವು ಬಲು ಗೆಲುವುಬವನ್ನು ಹಾಕಿ ಕೊಂಡಿದ್ದಿರಿ. ಗೆಲ್ಲುತ್ತಿದ್ದಿಲ್ಲವೇ ? ” ಎಂದರು.

“ ಹಾಗಾದರೆ ನಿನ್ನೆಯೂ ನೀವು ಬಂದಿದ್ದಿರಾ ? ” ಎಂದೆ.

ಅವರು ಉತ್ತರವನ್ನು ಕೊಡಲಿಲ್ಲ. ದುಡ್ಡನ್ನು ಎಣಿಸಿ ನನ್ನ ಕೈಗೆ ಕೊಡಲು ಹೋದರು.

ನಾನು “ ಬೇಡಿ, ನೀವು ನಂಬರನ್ನು ಹೇಳಿದವರು, ಅರ್ಧ ದುಡ್ಡು ನಿಮ್ಮದು. ಎಲ್ಲವನ್ನೂ ನೀವೇ ತೆಗೆದುಕೊಳ್ಳಬೇಕು ” ಎಂದು ಹೇಳಿದೆ.

“ ಅದು ಹೇಗೆ ? ” ಎಂದು ಅವರು ಎಷ್ಟು ನನ್ನನ್ನು ಬಲವಂತಪಡಿ ಸಿದರೂ ನಾನು ತೆಗೆದುಕೊಳ್ಳಲಿಲ್ಲ. ನಾನು ಸಾಲವಾಗಿ ಕೊಟ್ಟಿದ್ದ ಒಂದು ರೂಪಾಯಿಯನ್ನಾದರೂ ಹಿಂದಕ್ಕೆ ತೆಗೆದುಕೊಳ್ಳಬೇಕೆಂದು ಕೇಳಿಕೊಂ

ಡರು. ನಾನು ಅದನ್ನೂ ಮುಟ್ಟಲಿಲ್ಲ. ಕೊನೆಗೆ ಅವರು ನಿರಾಶರಾಗಿ ವಿನಯವನ್ನು ತೋರಿಸುವ ದೃಷ್ಟಿಯಿಂದ ನೋಡಿ “ ಹಾಗಾದರೆ ನಾನು ಬರುತ್ತೇನೆ ” ಎಂದು ಹೇಳಿ ಹೊರಟುಬಿಟ್ಟರು.

ಅವರು ಹೊರಟಾಗ ‘ ನೀವು ಯಾರು ’ ಎಂದು ನಾನವರನ್ನು ಕೇಳಿ ತಿಳಿದುಕೊಳ್ಳಬೇಕೆಂದೆನಿಸಿತು.

ಒಡನೆಯೇ ‘ ಛೆ, ಅದು ಸರಿಯಲ್ಲ ’ ಎಂದು ತೋರಿತು. ಇದೇ ಅವರು ಮೊದಲಸಲ ಅಲ್ಲಿಗೆ ಬಂದಿದ್ದರು ಎಂದು ನಾನು ಎಣಿಸಿದ್ದರೆ ನಾನು ನಿನ್ನೆ ಬಂದಿರುವುದನ್ನು ಗುರುತಿಸಿ ಹೇಳಿದರು....ಆದರೆ....ಯಾವಾಗಲೂ ಜೊಜೊಗೆ ಬರುತ್ತಿರುವವರಾದರೆ ದುಡ್ಡನ್ನು ಇತರರಿಗೆ ಕೊಟ್ಟು ಮೋಸ ಹೋಗುತ್ತಿದ್ದರೇ....ಅಂತೂ ಅವರ ವಿಷಯವು ನನಗೆ ದೊಡ್ಡ ಸಮಸ್ಯೆಯಾಗಿಯೇ ತೋರುತ್ತಿತ್ತು.

ಅವರ ವಿಷಯದಲ್ಲಿ ಸಂಶಯವೇ ?

ಆದರೆ ನನ್ನನ್ನು ಜಿಲ್ಲಾಚಿಟ್ಟವರು ಯಾರ ಕಡೆಯೂ ತಲೆಯೆತ್ತಿ ನೋಡದೆ ಅಲ್ಲೆಂದ ಹೊರಟು ಹೋಗುತ್ತಿದ್ದರು. ನಾನೂ ಅವರ ಹಿಂದೆಯೇ ಹೋರಟಿ. ಹೊರಟರೆ ಅಕ್ಕಪಕ್ಕದಲ್ಲೆ ಅವರನ್ನು ಗುರುತಿಸಿ ಇತರರು ವಾತನಾಡುತ್ತಿದ್ದುದು ಕೇಳಿಬಂದಿತು. ಅವರನ್ನು ಕೇಳುತ್ತಾ ಹೆಜ್ಜೆಗಳನ್ನು ನಿಡಾನಮಾಡಿದೆ.

ಒಬ್ಬರು—“ ನೋಡು, ಅವಳು ಒಂದು ದಿನವೂ ತಪ್ಪುವುದಿಲ್ಲ. ಒಂದು ಪಂದ್ಯವನ್ನೂ ಬಿಡುವುದಿಲ್ಲ. ದುಡ್ಡನ್ನು ಹಾಗೆ ತಡೆಯಿಲ್ಲದೆ ಕಳೆಯುತ್ತಿದ್ದಾಳೆ. ಅವಳಿಗೆ ದುಡ್ಡು ಎಲ್ಲೆಂದ ಬರುತ್ತದೆಯೋ ! ಎಷ್ಟು ಜನ ಸ್ನೇಹಿತರಿದ್ದಾರೆಯೋ ! ” ಎಂದರು.

ಇನ್ನೊಬ್ಬರು—“ ಆ ದುಡ್ಡು ಇನ್ನು ಯಾರದೂ ಅಲ್ಲ; ಅವಳದೇ ಕಾಣ್ತೆ. ಅವಳ ಗಂಡಂದು. ಅವನೊಬ್ಬ ನಾಮರ್ದ. ಮಕ್ಕಳನ್ನು ಎತ್ತಿ ಕೊಂಡು ಮನೆಲಿ ಇರುತ್ತಾನೆ. ಇವಳು ಹೊರಗೆ ಸಿಪ್ಪುಮಾಡಿಕೊಂಡು ದುಡ್ಡು ಚೆಲ್ಲುತ್ತಾಳೆ. ”

ಇನ್ನೊಂದು ಕಡೆ ಒಬ್ಬರು--“ ಪಾಪ, ಯಾವ ಹೊತ್ತಿಗೆ ಹೇಗೋ, ಯಾರ ವಿಚಾರ ಹೇಗಿರುವುದೋ ” ಎಂದೂ ವೇದಾಂತ ನುಡಿಯುತ್ತಿದ್ದರು.

ಇನ್ನೂ ಮುಂದಕ್ಕೆ ಹೋದೆ. ಅಂತೂ ಎಲ್ಲಿ ಹೋದರೂ ಅವಳ ವಿಚಾರವೇ !

ಅಲ್ಲಿ ಒಬ್ಬರು—“ ಅವಳ ಧೈರ್ಯ ನೋಡೋ ಗಂಡಭೀರಿ! ಒಬ್ಬಳೇ ಬರುತ್ತಾಳೆ, ತನ್ನ ಕೆಲಸ ಮಾಡಿಕೊಳ್ಳುತ್ತಾಳೆ, ಹೊರಟುಹೋಗುತ್ತಾಳೆ. ಇಲ್ಲಿ ಗಂಡಸರನ್ನು ನೋಡು, ಅವಳಿಗೆ ಗುಲಾಮರಾಗಿ ಹೇಗೆ ಕೆಲಸ ಮಾಡುತ್ತಿರುತ್ತಾರೆಯಂತೀ, ಅದೇ ನನಗೆ ಆಶ್ಚರ್ಯ ” ಎಂದರು.

ಇನ್ನೂ ಮುಂದಕ್ಕೆ ಹೋದೆ. ಅಲ್ಲಿ ಒಬ್ಬರು ತನ್ನ ಪಕ್ಕದಲ್ಲಿದ್ದ ಇನ್ನೊಬ್ಬರಿಗೆ ಆಕೆಯನ್ನು ತೋರಿಸುತ್ತಾ “ ಆಕೆ ಯಾರು ನಿನಗೆ ಗೊತ್ತೇ.... ಅವರ ಮಗಳು. ಇದರ ಅಫೀಸಿನಲ್ಲಿ ಇರಲಿಲ್ಲವೇ, ಮೊನ್ನೆ ರಿಟ್ರಿಂಚ್‌ಮೆಂಟಿನಲ್ಲಿ ತೆಗೆದು ಹಾಕಿಬಿಟ್ಟರು ನೋಡು, ಅವರ ಹೆಂಡತಿ.”

ಈತ—“ ಅವರು ಯಾಕೆ ಬಂದರೋ ಇಲ್ಲೆಗೆ. ಎಂಥ ಒಳ್ಳೆಯ ಮನೆತನದವರು ! ಎಷ್ಟು ಮಾನಸ್ತರು ! ”

ಆತ—“ ಅದಕ್ಕೇ ಅಷ್ಟು ಆಕೆ ಬಂದಿದ್ದು. ನಾಲದಕ್ಕೆ ಇಬ್ಬರು ಮಕ್ಕಳು ಇದ್ದಾರೆ. ಜೊತೆಗೆ ಇವರಿಬ್ಬರು. ಜರಗಬೇಕಲ್ಲ ರಥ; ಒಟ್ಟು ನಾಲ್ಕು ಜನದ ಸಂಸಾರ. ”

ಈತ—“ ಏನು ಈ ವೃತ್ತಿ ! ಈ ಹೀನವೃತ್ತಿನೇ ? ”

ಆತ—“ ಬಿಡತು ಬಿಡತು ಅನ್ನು, ಪಾಪ, ಗಂಡಾ ಆಕೆ ಎಲ್ಲಾ ಎಷ್ಟೆಷ್ಟೋ ಪ್ರಯತ್ನ ಪಟ್ಟರು. ಏನೇನೋ ಮಾಡಿದರು. ಏನೂ ಪ್ರಯೋಜನಕ್ಕೆ ಬರಲಿಲ್ಲ. ಅವರ ಪ್ರಾವಿಡೆಂಟು ಘಡಿನಲ್ಲಿ ಬಂದಿದ್ದ ಹಣ, ಅದರಲ್ಲಿ ಎಲ್ಲಾದರೂ ಅವರ ಅಧ್ಯಷ್ಟ ನೋಡೋಣ ಎಂದು ಬಂದರು. ಗಂಡ ಹೊರಗಡೆ ತಲೆಯಿಡಲಾರ. ಅವಮಾನ. ಈಕೆ ನೋಡು, ಯಾರನ್ನೂ ಲೆಕ್ಕಿಸದೆ ಸಮಾಜಕ್ಕೂ ಹೆದರದೆ ಸಂಸಾರದ ಸಲುವಾಗಿ ಅಧ್ಯಷ್ಟ ಪರೀಕ್ಷೆಗೆ ಬಂದಿದ್ದಾಳೆ. ಏನಾಗುತ್ತಿದೆಯೋ. ”

ಇವರ ಮಾತುಗಳನ್ನು ನಿಧಾನವಾಗಿ ಆಲಿಸುತ್ತಾ ನಿಂತೆ. ಅಷ್ಟರಲ್ಲಿ ಆಕೆಯಾಗಲೇ ಹೊರಟುಹೋಗಿದ್ದಳು. ನಾನೂ ಅಲ್ಲಿಂದ ಹೊರಟೆ. ಆಕೆಯು ಕಾಣಿಸಲಿಲ್ಲ.

ಸಂಜೆ ಹಿಡಿದ ನೋನೆಯುಳಿ; ಜಿನುಗುತ್ತಲೇ ಇದೆ ನಮ್ಮ ಮನೆಗೆ ಬಸವನಗುಡಿಗೆ ನಾಲ್ಕು ಮೈಲಿಗಳಾಗುತ್ತದೆ. ಹೊಟ್ಟೆಯಲ್ಲಿ ಬೇರೆ ಹಸಿಯುತ್ತಿತ್ತು. ಯಾವುದಾದರೂ ಒಂದು ಗಾಡಿಯನ್ನು ಮಾಡಿಕೊಂಡು ಹೊರಟುಹೋಗೋಣವೆಂದು ಜೀವಿನಲ್ಲಿ ಏನಾದರೂ ದುಡ್ಡು ಇದೆಯೋ ನೋಡಲು ಜೀಬುಗಳೆಲ್ಲವನ್ನೂ ಹುಡುಕಿದೆ. ಇತ್ತು. ಎಷ್ಟು ಎನ್ನುವಿರಿ, ಮೂರುಕಾಸಿನ ಬಿಲ್ಲೆ.

ಮಳೆಗಾಗಿ ನಿಲುವಂಗಿಯನ್ನು ಹಾಕಿಕೊಂಡು ಅಲ್ಲೆಂದೆ ಒಟ್ಟಿನೇ ಹೊರಟೆ. ದಾರಿಯ ಉದ್ದಕ್ಕೂ ಆಕೆಯ ವಿಷಯವೇ. ಮನವು ಬೇರೆಡೆಗೆ ಸುಳಿಯದು.

ಏನು, ಒಜ್ಜಿಬ್ಬರು ಒಂದೊಂದು ವಿಧವಾಗಿ ಹೇಳುತ್ತಿದ್ದಾರೆ. ಯಾವುದು ನಿಜ; ಯಾವುದು ಸುಳ್ಳು. ಜನರ ಆಡಿಕೆಗೆ ಎಲ್ಲೆಯಿದೆಯೇ; ತಡೆಯುಂಟೇ. ನಮ್ಮ ಈ ಪರಿಸ್ಥಿತಿಯಲ್ಲಿ, ಈ ಸಮಾಜದಲ್ಲಿ ಹೊಗಳಿದು ಹೊರಗೆ ಹೀಗೆ ಬಂದರೆ ಯಾರು ತಾನೆ ಏನನ್ನು ತಾನೆ ಆಡಿಕೊಳ್ಳುವುದಿಲ್ಲ.

ನಾನು ಆಕೆಯನ್ನು ನೋಡಿದ್ದರಲ್ಲಿ ಯಾವುದನ್ನೂ ನಿಶ್ಚಯಿಸಿ ಹೇಳುವಂತಿರಲಿಲ್ಲ. ಆದರೂ ಒಂದು ವಿಧದ ಸ್ಪೈರ್ಯ, ಹೆಚ್ಚುವ ಎದ್ದು ಕಾಣುತ್ತಿತ್ತು. ಅದು ಯಾವುದಕ್ಕೆ ತಾನೆ ಅನ್ವಯಿಸುವುದಿಲ್ಲ..... ವಿನಯ ಮೂರ್ತಿಯೇನೋ ಹೌದು; 'ಅತಿವಿನಯಂ ಧೂರ್ತಲಕ್ಷಣಂ' ಎನ್ನುವಂತಲ್ಲ. ಯಾವುದನ್ನೂ ಹೇಗೆ ಎಂದು ಹೇಳುವುದು.

ದಾರಿಯ ಉದ್ದಕ್ಕೂ ಅದನ್ನೇ ಯೋಚಿಸುತ್ತಾ ಹೊರಟೆ.

ಆಕೆಯನ್ನು ಹಿಂದೆ ಎಲ್ಲಾದರೂ ನೋಡಿದ್ದೆನೇ ? ಎಷ್ಟು ಯೋಚಿಸಿದರೂ ಏನೂ ತೋಚಲಿಲ್ಲ. ನೋಡಿದ್ದೆ ಹಾಗೆ ಕಾಣೆ.

ನನಗೆ ಹೊಟ್ಟೆ ಬಹಳ ಹಸಿಯುತ್ತಿತ್ತು. ಏನು ಮಾಡಲಿ. ಮೂರು ಕಾಸಿಗೆ ಒಂದು ಲೋಟ ಕಾಫಿಯು ಕೂಡ ಸಿಕ್ಕುವುದಿಲ್ಲ. ಆ ಸಮಯದಲ್ಲಿ ನನ್ನ ಅರ್ಧಭಾಗ ಬಂದ ದುಡ್ಡನ್ನು ತೆಗೆದುಕೊಳ್ಳಬಹುದಾಗಿದ್ದ ತಲ್ಲಾ; ಕೊನೆಯ ಪಕ್ಷ ನಾನು ಅವರಿಗೆ ಕೊಟ್ಟು ಆ ರೂಪಾಯನ್ನಾದರೂ

ತೆಗೆದುಕೊಂಡಿದ್ದರೆ ಚೆನ್ನಾಗಿತ್ತಲ್ಲ ಎಂದು ತೋರಿತು. ಒಡನೆಯೇ ನಾನು ಅವರ ವಿಷಯದಲ್ಲಿ ಕೇಳಿದ ಆ ಕೊನೆಯ ಸಂಭಾಷಣೆಯು ಮನಸ್ಸಿಗೆ ಬಂದುಬಿಟ್ಟಿತು.

ಆ ಮೂರು ಕಾಸುಗಳಿಗೂ ಬಟಾಣಿಯನ್ನು ತೆಗೆದುಕೊಂಡು ಜೀಬಿನಲ್ಲಿ ಹಾಕಿಕೊಂಡು ಹೊರಟೆ.

ಅದು ಗರಿಗರಿಯಾಗಿದ್ದರೆ ತಿನ್ನಲು ಚೆನ್ನಾಗಿರುತ್ತೆ. ಈಗಲೋ ಆ ಮಳೆಗೆ ಸೇದುಕೊಂಡಿತ್ತು. ಅದನ್ನೇ ಒಂದೊಂದು ಕಾಳುಗಳನ್ನಾಗಿ ಬಾಯಿಗೆ ಹಾಕಿಕೊಂಡು ಅಗಿಯುತ್ತಾ ಹೊರಟೆ.

ನಿನ್ನೆ ಅಲ್ಲಿಂದ ಹಿಂತಿರುಗಿದಾಗ ಇದ್ದ ಆ ಸಂತಸವೆಲ್ಲೆ ! ಇಂದು ಈಗ ಹಿಂತಿರುಗುತ್ತಿರುವಾಗ ಇರುವ ಈ ದುಗುಡವೆಲ್ಲೆ ! ನನಗೆ ದುಡ್ಡು ಹೋಗಿದ್ದುದಕ್ಕೆ ಸ್ವಲ್ಪವೂ ಚಿಂತಿಸುವುದಿಲ್ಲ. ಹೋಯಿತು, ಪುನಃ ಸಂಪಾದಿಸಬಲ್ಲೆ. ಶಕ್ತಿಯಿದೆ, ಸರಿಯಾಗಿ ನಡಿಯುತ್ತಿದೆ. ಆದರೆ ಅವರ ಬಾಳು ! ಅದೇ ಯೋಚನೆ.

ಒಂದು ಮೈಲಿ ಬಂದಿರಬಹುದು. ಆ ಒಂದು ಮೈಲಿ ನಡೆಯಲು ಒಂದು ಗಂಟೆಯನ್ನೇ ತೆಗೆದುಕೊಂಡಿದ್ದೆನೇನೋ ! ದಾರಿಯೂ ನನ್ನಲ್ಲಿ ಯಾವ ದುಗುಡವೂ ಆವರಿಸಿತ್ತೋ ಅದೇ ಜೋಲುಮೋರೆಯನ್ನೇ ಹಾಕಿಕೊಂಡಿತ್ತು. ಜನರ ಸುಳುವೇ ಇಲ್ಲ. ಎಲ್ಲೋ ಒಬ್ಬೊಬ್ಬರು ಅಲ್ಲಲ್ಲಿ ಕಾಣಿಸಿಕೊಂಡು ಮಂಕುಮಂಕಾಗಿ ವಾಯವಾಗುತ್ತಿದ್ದರು.

ಒಂದು ಜಟಕಾಗಾಡಿಯು ನನ್ನ ಮೇಲೆ ಬಂದು ಬಿಡುವ ಹಾಗೆ ಬಂದು ಮುಂದಕ್ಕೆ ಹಾಯ್ದು ಹೋಯಿತು. ಅದರಿಂದ ಎಗರುವ ರಚ್ಚಿಗೆ ಹೆದರಿ ಪಕ್ಕಕ್ಕೆ ಹೋದೆ. ಆ ಗಾಡಿಯು ಮುಂದಕ್ಕೆ ಹೋಗಿ ಇದ್ದಕ್ಕಿದ್ದ ಹಾಗೆಯೇ ನಿಂತಿತು.

ನೋಡಿದೆ. ಆ ಗಾಡಿಯಲ್ಲಿ ಆಕೆ ! ಜೊತೆಗೆ ಇನ್ನೊಬ್ಬ ತರುಣ ! ತಿಳಿಯಾಗುತ್ತಿದ್ದ ಮನಸ್ಸು ಪುನಃ ಕಲಕಿಹೋಯಿತು.

ಏನು ! ಅವನು ನನ್ನನ್ನು ಕರೆದನೇನು !

ಆತ ನನ್ನನ್ನು ಕರೆದು “ ತಮ್ಮ ಪರಿಚಯ ನನಗಿಲ್ಲ. ಆದರೂ ತಮ್ಮಿಂದ ನಮಗೆ ಬಹಳ ಉಪಕಾರವಾಯಿತಂತೆ. ಏಲ್ಲಾ ಹೇಳಿದರು. ಒಬ್ಬರೇ ಹೋಗುತ್ತಿದ್ದೀರಿ. ದಯವಿಟ್ಟು ಬರಬೇಕು. ತಮ್ಮ ಮನೆಗೆ ಬಿಟ್ಟು ನಾವು ಮುಂದಕ್ಕೆ ಹೋಗುತ್ತೇವೆ ” ಎಂದರು.

ಆತನೊಂದಿಗೆ ಸ್ನೇಹ ಯಾರಿಗೆ ಬೇಕು. “ ಏನೂ ಬೇಡಿ, ಅಂಥಾ ದ್ವೇನೂ ಇಲ್ಲ ” ಎಂದು ಆಕೆಯನ್ನು ಕುರಿತು ಜುಗುಪ್ಸೆಯಿಂದ “ ನಾನೇ ತಮ್ಮನ್ನು ಮನೆಗೆ ಕರೆದುಕೊಂಡು ಹೋಗಿಬಿಟ್ಟು ಬರಬೇಕೆಂದಿದ್ದೆ. ತಾವು ಆಗಲೇ ಹೊರಟುಬಿಟ್ಟಿದ್ದೀರಿ ” ಎಂದೆ.

ಆಕೆ “ ಇಲ್ಲ, ಮನೆಯಲ್ಲಿ ಮಕ್ಕಳನ್ನು ಬಿಟ್ಟು ಬಂದಿದ್ದೆ. ಅದಕ್ಕೇ ಅಲ್ಲಿಂದ ಆದಷ್ಟು ಜಾಗ್ರತೆ ಹೊರಟೆ. ದಾರಿಯಲ್ಲಿ ಮಳೆಗೆ ಸಿಕ್ಕಿಬಿಟ್ಟೆ. ಇವರು ನೋಡಿ, ನಾನು ಬರುವುದು ಹೊತ್ತಾದುದನ್ನು ಕಂಡು ಮಕ್ಕಳನ್ನು ಮಲಗಿಸಿ ನನ್ನನ್ನು ಹುಡುಕಿಕೊಂಡು ತಾವೇ ಹೊರಟು ಬಂದಿದ್ದಾರೆ ” ಎಂದರು.

ಏನು ಆ ಕೊನೆಯ ಸಂಭಾಷಣೆ ! ಅದು ನಿಶ್ಚಯವೇ ! ಅವರಿಬ್ಬರನ್ನೂ ಆ ಎಲೆಕ್ಟ್ರಿಕ್ ಬೆಳಕಿನಲ್ಲಿ ಚೆನ್ನಾಗಿ ದೃಷ್ಟಿಸಿ ನೋಡಿದೆ. ಕೊನೆಗೆ ನಾನು “ ಒಳ್ಳೆದಮ್ಮ, ನಮ್ಮ ಮನೆ ಇದೇ ಸಂದಿಯಲ್ಲಿ ಇದೆ. ತಾವೇನೂ ಅಷ್ಟು ತೊಂದರೆ ತೆಗೆದುಕೊಳ್ಳಬೇಕಾಗಿಲ್ಲ ” ಎಂದು ಸುಳ್ಳನ್ನು ನುಡಿದು ಪಕ್ಕದ ಸಂದಿಗೆ ತಿರುಗಿದೆ.

ಅವರ ಗಾಡಿಯು ಮುಂದಕ್ಕೆ ಹೊರಟು ಹೋಯಿತು.

* * * * *

ಹೌದು. ದೇವರ ದಯೆಯಿಂದ ಆತ ನನ್ನನ್ನು ಗುರುತಿಸಲಿಲ್ಲ. ಈಗ ನಾನವರಿಬ್ಬರನ್ನೂ ಚೆನ್ನಾಗಿ ಬಲ್ಲೆ. ಹಿಂದೆ ಆಕೆಯನ್ನು ನೋಡಿ ರಲಿಲ್ಲ. ಅಷ್ಟೆ. ಅವರು ನಮ್ಮ ದೂರದ ಸಂಬಂಧಿಕರು.

* * * * *

ಹೇಗಿದ್ದವರು.....ಹೇಗೆ ಆಡರು. ಆತನ ತಂದೆ...ಎಷ್ಟು ದೊಡ್ಡ ಮನುಷ್ಯನು. ಅವರ ಮನೆ, ತುಂಬಿದ ಮನೆ. ಅದು ಒಂದು ಛತ್ರ. ಅದರೂ ಅವರಿಗೆ ಅವನೊಬ್ಬನೇ ಮಗ... ಆದರೂ....ಕೊನೆಗೆ....ಕೊನೆ ಗೇನಾಯಿತು....ಅವರ ಜೀವನವೂ ಒಂದು ಜೂಜಾಯಿತೇ!...ಕೊನೆಯು ಅಸೆ ಕೊನೆಗೆ ಜೂಜಿನಲ್ಲಿಯೇ ನಿಂತಿತೇ!

ಮನೆ ಮೇಷ್ಟರು

ಮೂರ್ತಿ ಎಂದಿನಂತೆ ಆ ದಿನವೂ ಅವರ ಮನೆಗೆ ಪಾಠಕ್ಕೆ ಹೋದ ಎಂದಿನಂತೆ ಎಂದು ನಾನು ಹೇಳಿದ್ದರಲ್ಲಿ ಒಂದು ಉದ್ದೇಶವಿದೆ. ಅವನು ಅವರ ಮನೆಗೆ ಪಾಠಕ್ಕೆ ಹೋಗುವುದರಲ್ಲಿ ನಿಯಮವೊಂದನ್ನು ಸರಿಯಾಗಿ ಇಟ್ಟುಕೊಂಡಿರಲಿಲ್ಲ. ಹೋದ ದಿವಸ ಹೋದ; ಇಲ್ಲದ ದಿವಸ ಇಲ್ಲವೇ ಇಲ್ಲ. ಹೋಗುವುದೂ ಅವನಿಗೆ ತೋರಿದ ಹೊತ್ತಿನಲ್ಲೆ; ಅವಕಾಶವಾದಾಗ. ಪಾಠ ಹೇಳುವುದರಲ್ಲಿಯೂ ಅಷ್ಟೆ. ಒಂದು ದಿನ ಅರ್ಧ ಘಂಟೆಗೇ ಪಾಠವನ್ನು ಹೇಳಿ ಮುಗಿಸಿ ಬಿಟ್ಟಿರುತ್ತಿದ್ದನು. ಇನ್ನೊಂದು ದಿವಸವಾದರೋ ಮೂರು ಘಂಟೆಗಳಾದರೂ ಪಾಠ ಹೇಳಿಕೊಟ್ಟಿದ್ದು ಮುಗಿಯುತ್ತಿರಲಿಲ್ಲ. ಇನ್ನು ಯಾರ ಮನೆಯಾದರೂ ಆಗಿದ್ದರೆ ಅವನ ಆ ವರ್ತನೆಯ ಸಲುವಾಗಿ ಎಂದೋ ಅವನಿಗೆ ದಕಲುಪಟ್ಟೆಯನ್ನು ಕೊಟ್ಟುಬಿಡುತ್ತಿದ್ದರು. ಆದರೆ ಇಲ್ಲಿ ಅವರು ಅವನಿಗೆ ಬಹಳ ಉಪಕಾರವನ್ನು ಮಾಡಿದ್ದಾರೆಂದು ಮನಃಪೂರ್ವಕವಾಗಿ ಹೇಳಲೇಬೇಕು.

ಅವನು ಹಾಗೆ ಸಕಾಲಕ್ಕೆ ಹೋಗಿ ಹೇಳಿಕೊಟ್ಟು ಹೋಗದೆ ಇರುವುದಕ್ಕೆ ಕಾರಣ ಅವನ ಉದ್ದೇಶಪೂರ್ವಕವಾದದ್ದಲ್ಲ; ಅವನ ತಾಸತ್ರಯ ಅವನಿಗೆ ಕಾಲನಿಯಮವನ್ನನುಸರಿಸಲು ಆಸ್ಪದ ಕೊಟ್ಟಿರಲಿಲ್ಲವೆಂದು ಅವರು ಬಲ್ಲರು. ಆದುದರಿಂದ ಅವರು ಅವನ ಗೊಡವೆಗೇ ಹೋಗುತ್ತಿರಲಿಲ್ಲ. ಇತರ ಮನೆಗಳಲ್ಲಿಯೂ ಹೀಗೆಯೇ ಇರುತ್ತಾರೆಂದು ಯಾರು ಹೇಳಲಾದೀತು! ಮೂರ್ತಿಗೆ ಇಂತಹ ಮನೆಯ ಪಾಠವು ಸಿಕ್ಕಿದ್ದು ಅವನ ಅದೃಷ್ಟವೆಂದೇ ಹೇಳಬೇಕು. ಹೌದು ಅದೃಷ್ಟವೇ! ಅವನ ದುರದೃಷ್ಟಪರಂಪರೆಯಲ್ಲಿ ಇದು ಒಂದು ಅದೃಷ್ಟ! ಅದರಲ್ಲಿಯೂ ಅವನ ಕಷ್ಟಪರಂಪರೆಗಳೆಲ್ಲವೂ ಒಂದೆಡೆಗೇ ಕೂಡಿಬಂದಿದ್ದ

ಕಾಲದಲ್ಲಿ ಈ ಸಹಾಯ ದೊರೆತಿದ್ದು, ನೀರಿನಲ್ಲಿ ಮುಳುಗುತ್ತಿದ್ದವನ ಬಳಿಗೆ ಕತ್ತಾಳೆಯ ಮರವೊಂದು ತಾನಾಗಿ ತಾನು ತೇಲಿಕೊಂಡು ಬಂದಂತಾಗಿತ್ತು.

ಅವರ ಮನೆಯಲ್ಲಿದ್ದ ಹುಡುಗನನ್ನು ಇಂಗ್ಲೀಷು ಮೊದಲನೆಯ ತರಗತಿಗೆ ಹಾಕಿದಂದಿನಿಂದ, ಈ ಐದಾರು ವರ್ಷಗಳಿಂದಲೂ ಅವನೇ ಆ ಹುಡುಗನಿಗೆ ಪಾಠ ಹೇಳುತ್ತಾ ಬಂದ. ಅವರು ಕೊಡುತ್ತಿದ್ದ ಅತಿ ಸ್ವಲ್ಪವಾದರೂ ಆ ಹೊತ್ತಿನಲ್ಲಿ ಅದು ಅವನಿಗೆ ಅಮೂಲ್ಯವಾಗಿತ್ತು. ಮೊದಲಿನಿಂದಲೂ ಬಾಳೆಯ ಹಣ್ಣಿನ ಗುಡಾಣದಲ್ಲಿ ಬೆಳೆದಿದ್ದವನು. ಒಮ್ಮೆಯೇ ಬಿಸಿಲು, ಮಳೆ, ಕಾರ್ಮಳೆ, ಸಿಡಿಲುಗಳ ತಾಪಕ್ಕೆ ಸಿಕ್ಕಿಬಿಟ್ಟಿದ್ದ. ಮಳೆಯು ಆರಂಭವಾಗುವ ಮೊದಲೇ ವಿಸರೀತ ಗಾಳಿಯಿದ್ದು ಅವನ ಉಡುಗೆತೊಡುಗೆಗಳೆಲ್ಲವನ್ನೂ ಹೊಡೆದುಕೊಂಡು ಹೋಗಿಬಿಟ್ಟಿದ್ದವು.

ಮೂರ್ತಿ ಚೊಚ್ಚಲ ಮಗ. ಒಬ್ಬನೇ ಮಗನಾಗಿದ್ದ ಅವನ ತಾಯಿಗೆ. ಆಕೆ ಅವನನ್ನು ಅತಿ ಮಮತೆಯಿಂದ ನಾಕಿದ್ದಳು. ಆದರೆ ಅವನಿಗೆ ಉಡುಗೆ ತೊಡುಗೆ ತೊಡಿಸಿ, ಹಣೆಗೆ ತಿಲಕವಿಟ್ಟು, ಕೈಗೆ ಸ್ಲೇಟು ಕೊಟ್ಟು, ಶಾಲೆಗೆ ಕಳುಹಿಸಿ ಅವನು ಹಿಂತಿರುಗಿ ಬರುವವರೆಗೂ ಅವನ ಬರವನ್ನೇ ಎದುರು ನೋಡುತ್ತಿದ್ದು, ಬಂದ ಮೇಲೆ 'ಅಂಗಿ ಬಟ್ಟೆ ಹಾಗಿರಲಿ, ಬಾ ಕೈತುತ್ತು ಹಾಕುತ್ತೇನೆ ಎಷ್ಟು ಹಸಿದಿರುವೆ' ಎಂದು ಮುದ್ದಿಸಿ, ಊಟ ಮಾಡಿಸಿ, ನಲಿಸಿ ನಲಿದಾಡುವ ಸಮಯಕ್ಕೆ ತಿರುಕೊಂಡು ಬಿಟ್ಟಿದ್ದಳು. ತಾಯಿಯ ಕಾರ್ಯಭಾರವನ್ನು ತಂದೆಯೇ ವಹಿಸಿಕೊಂಡು, ಪುನಃ ಮದುವೆಯಾಗ ಬೇಕೆನ್ನುವ ಯೋಚನೆಗೂ ಸುಳಿವುಗೊಡದೆ ಮಗನನ್ನು ಮಮತೆಯಿಂದ ನಾಕತೊಡಗಿದ. ಆದರೆ ಮೂರ್ತಿ ಇಂಗ್ಲೀಷು ಕಲಿತು ಮಾಧ್ಯಮಿಕ ಶಾಲೆಗೆ ಸೇರುವ ಹೊತ್ತಿಗೆ ಅವನ ತಂದೆಗೆ ವರ್ಗವಾಗಿ ಹೋಯಿತು. ಸರಕಾರ ಹುದ್ದೆ! ಆಗ ಅವನಿಗೆ ತನ್ನ ಸ್ನೇಹಿತನೋರ್ವನ ಮನೆಯಲ್ಲಿ ಏರ್ಪಾಡು ಮಾಡಿ ಕೆಲಸದ ಮೇಲೆ ತೆರಳಿದ. ಮನವು ಮಟ್ಟಿಗೆ ಮಗನ ಮೇಲೆ ನಿಂತು ಹೋಗಿತ್ತು. ಮಗ ಜೈಸೂಲಿಗೆ ಬರುವ ಹೊತ್ತಿಗೆ ಸ್ನೇಹಿತರ ಮನೆಯಲ್ಲಿಯೂ ಅವನಿಗೆ ಸೌಕರ್ಯಗಳು ಸಾಲವೆಂದು ಸ್ನೇಹಿತನಿಂದ ನಿಷ್ಕಾರವು ಬಂದರೂ ಚಿಂತೆಯಿಲ್ಲವೆಂದು ಮಗನನ್ನು ಹಾಸ್ವಲಿನಲ್ಲಿ ಇಟ್ಟು

ಓದಿಸತೊಡಗಿದ. ಅವನಿಗೆ ಬೇಕಾದ್ದನ್ನೆಲ್ಲಾ ತಂದುಕೊಡುತ್ತಿದ್ದ. ಅವನು ಕೇಳಿದಷ್ಟೂ ಹಣವನ್ನು ಕಳುಹಿಸಿಕೊಡುತ್ತಿದ್ದ.

ಆದರೆ ಮೂರ್ತಿ ದುರದೃಷ್ಟಶಾಲಿ. ಇತ್ತ ತಾನಿದ್ದ ತನ್ನ ತಂದೆಯ ಸ್ನೇಹಿತರ ಮನೆಯೂ ಇಲ್ಲವಾಯಿತು. ಅತ್ತ ಹಾಸ್ಯಲೂ ತಪ್ಪಿ ಹೋಯಿತು. ಹಾಸ್ಯಲಿಗೆ ಬಂದು ಒಂದೆರಡು ವರ್ಷಗಳಾಗುವುದರೊಳಗಾಗಿಯೇ ಅವನ ತಂದೆ ತೀರಿಕೊಂಡು ಬಿಟ್ಟ. ಅವನ ತಂದೆಯನ್ನು ಹೊಡೆದುಹಾಕಿ ಬಿಟ್ಟರು. ಮೂರ್ತಿ ತಬ್ಬಲಿಯಾಗಿ ಬಿಟ್ಟ. ಅನಾಥನಾದ.

ಹೊಡೆದು ಹಾಕಿ ಬಿಟ್ಟರು ಎಂದೆ. ಹೌದು. ಮೂರ್ತಿಯ ತಂದೆ ಯನ್ನು ಕೊಲೆ ಮಾಡಿದರು. ಏಕಾಏಕಿ ಅವನು ಬಲೆಗೆ ಜಿಲುಕುತ್ತಿದ್ದವನಲ್ಲ. ಕಾಲವು ಸಮೀಪಿಸಿದಾಗ ತರ್ಕಕ್ಕೆ ವಿಚಾರಕ್ಕೆ ಸಮಯವಿರುವುದಿಲ್ಲ. ನಡೆಯಬೇಕಾದ್ದು ನಡೆದು ಹೋಗಿ ಬಿಡುತ್ತೆ. ಮೂರ್ತಿಯ ತಂದೆ ಮೂರ್ತಿಯ ತಾಯಿಯು ತೀರಿಕೊಂಡಂದಿನಿಂದ ಮೂರ್ತಿಯಲ್ಲಿಯೇ ಮನವನ್ನು ನಿಲ್ಲಿಸಿ, ಕಾಲವನ್ನು ತಳ್ಳುತ್ತಿದ್ದ. ವಿಧುರನಿಗೆ ಬೇರೆ ಯಾವ ಯೋಚನೆಗೂ ಅವಕಾಶವಿಲ್ಲದಂತೆ ಆಗಬೇಕಾದರೆ ನಾಕಷ್ಟು ಕೆಲಸ, ಸಂಯಾದ ಸ್ನೇಹಿತರು ಮತ್ತು ಘನ ಉದ್ದೇಶಗಳ ಚಾಲತಿ ಇವುಗಳಿರಬೇಕು. ಇವುಗಳಲ್ಲಿ ಯಾವದು ಕಡಿಮೆಯಾಯಿತೆಂದರೂ ಮನವು ಮೊದಲಿನಂತೆ ಇರುವುದಿಲ್ಲ.

ಮೂರ್ತಿಯ ತಂದೆಗೆ ಮೂರ್ತಿ ಹೈಸ್ಕೂಲಿಗೆ ಬರುವ ವರೆಗೂ ಮೂರ್ತಿಯ ಸಲುವಾಗಿ ಹಗಲಿರುಳೂ ದುಡಿಯುವುದೇ ಆಗಿತ್ತು. ಮೂರ್ತಿ ದೊಡ್ಡವನಾದ. ತನ್ನ ಕಷ್ಟಸುಖಗಳನ್ನು ತಾನೇ ನೋಡಿಕೊಳ್ಳುವಷ್ಟು ರವನಾದ. ಅವನಿಗೆ ದುಡ್ಡೊಂದು ಕಳುಹಿಸಿಕೊಡುತ್ತಿದ್ದರೆ ನಾಕು. ಇತ್ತ ಮೂರ್ತಿಯ ತಂದೆಗೂ ಪಡಿವಿಯು ಹೆಚ್ಚಾಯಿತು. ಮನೆಯಲ್ಲಿ ಬೇಕಾದ ಹಾಗಿದೆ; ಆದರೆ ಮನೆ ಎನ್ನುವುದೇ ಇಲ್ಲದಂತಾಗಿದೆ, ಅವನಿಗೆ. ರೂಪು ಇದೆ. ಯೌವನವಿದೆ. ಅವನು ಕುದುರೆಯ ಮೇಲೆ ಕುಳಿತು ಹಳ್ಳಿಗಳ ಕಡೆ ಸುತ್ತಿಕೊಂಡು ಬರಲು ಹೊರಟನೆಂದರೆ ಅವನ ಆ ರೀವಿಯಾವ ಯೋಧನನ್ನಾದರೂ ಅಣಕಿಸುವಂತಿತ್ತು. ಆಜಾನುಬಾಹು. ಅಷ್ಟು

ವರುಷಗಳೂ ಸಂಯಮಿಯಾಗಿದ್ದ ಆ ರೂಪಕ್ಕೆ ಮರುಳು ಹೋಗದೆ ಇರ ತಕ್ಕವರಾರು ? ಅವನು ಆಗಾಗ ಪಕ್ಕದ ಊರಿನ ಜಮೀನುದಾರರ ಮನೆಗೆ ಹೋಗಿ ಬರುವುದಿತ್ತು. ಅಲ್ಲಿ ಅವರಿಗಿದ್ದ ಒರ್ವಳೇ ಮಗಳ ಒಲವಿಗೆ ಪಾತ್ರನಾದ. ಅವಳಿಗಿನ್ನೂ ಸತ್ಪಾತ್ರನಾರೂ ದೊರೆತಿರಲಿಲ್ಲವಾದ್ದರಿಂದ ಇನ್ನೂ ಮದುವೆಯನ್ನು ಮಾಡದೆ ಇದ್ದರು. ಬೆಳೆದು ಕುಳಿತಿದ್ದಳು. ಅವನು ಅವಳಿಗೆ ಸತ್ಪಾತ್ರನಾದ. ಆದರೆ ಅವರು ವೀರಶೈವರು. ಅವನು ಮಾಧ್ವಭ್ರಾಹ್ಮಣ. ಅಜಗಜಾಂತರ.

ಪ್ರೇಮಕ್ಕೆ ಕಡೆಯೇ? ಅವರಿರ್ವರು ಬೆರತು ಹೋದರು. ಆಕೆಯು ಗರ್ಭಿಣಿಯಾದಳು. ಅದು ಮನೆಯವರ ದೃಷ್ಟಿಗೆ ಬಿತ್ತು. ಅವನನ್ನು ಒಂದೇ ಹೊಸತಕ್ಕೆ ತೀರಿಸಿ ಬಿಟ್ಟರು. ಒಟ್ಟಿನಲ್ಲಿ ಮೂರ್ತಿ ಅನಾಥನಾಗಿ ಬಿಟ್ಟ. ದಿಕ್ಕೇ ಇಲ್ಲದವನಾದ.

ಪ್ರೇಮದ ವಿಷಯವನ್ನೆತ್ತಿದ್ದಾಯಿತು. ಅವರಿರ್ವರಲ್ಲಿ ನಡೆದ ಸಂಗತಿಯನ್ನೂ ಆ ಸಂದರ್ಭವನ್ನೂ ಸೂಕ್ಷ್ಮವಾಗಿ ಸೂಚಿಸಿಬಿಡುವುದೊಳ್ಳೆ ಯದು. ಮೂರ್ತಿಯ ತಂದೆಗೆ ಆ ಊರಿಗೆ ವರ್ಗವಾದ ಮೇಲೆ ಬೇಸರವು ಹೆಚ್ಚಿತು. ಸರಿಯಾದ ಸ್ನೇಹಿತರಿಲ್ಲ. ಅವನಿಗೆ ಸರಿದೂಗುವ ಜನರೆಲ್ಲ ಆ ಕೊಂಪೆಗಳಲ್ಲಿ ದೊರಕಬೇಕು ? ಅಲ್ಲಿ ಆ ಜಮೀನುದಾರರ ಮಗಳೋರ್ವಳೇ ಆ ಸರಹದ್ದಿನಲ್ಲಿ ಲ್ಲಾ ವಿದ್ಯಾವಂತಳು. ಅವನು ಬೇಸರವಾದಾಗ ಅವರ ಮನೆಗೆ ಹೋಗುವನು. ಆಕೆಯೊಡನೆ ಅದೂ ಇದೂ ಮಾತನಾಡುತ್ತಾ ಕಾಲವನ್ನು ತೂಗುತ್ತಿದ್ದನು. ಕೆಲ ದಿನಗಳಲ್ಲಿಯೇ ಅವರಿರ್ವರೂ ಅತಿ ಸ್ನೇಹಿತರಾದರು. ತಮ್ಮ ತಮ್ಮ ಸಂಸಾರದ ಸುಖದುಃಖಗಳನ್ನೆಲ್ಲಾ ತಮ್ಮಲ್ಲಿ ಹೇಳಿಕೊಳ್ಳಲು ಮೊದಲು ಮಾಡಿದರು. ಆಕೆ ಮೂರ್ತಿ ತಂದೆಯ ಕತೆಯನ್ನು ಕೇಳಿ “ ತಾವು ಎಷ್ಟು ದಿನ ಹೀಗಿರಲಾಗುವುದು, ಮದುವೆಯನ್ನು ಮಾಡಿಕೊಳ್ಳಲೇ ಬೇಕು ” ಎಂಬ ಸಲಹೆಯನ್ನು ಸಲಿಸಲೇ ಕೊಡಲಾರಂಭಿಸಿದರು. ಒತ್ತಾಯಪಡಿಸತೊಡಗಿದರು. ಮೂರ್ತಿ ತಂದೆಯ ಕಿವಿ ಸ್ವಲ್ಪ ಜೋಲಿತು. ಆದರೆ ಅವನಿಗೆ ಮುಂದಿನ ಆಲೋಚನೆ ಹೊಳೆಯದು. ಮನದಲ್ಲಿಯೇ ಶಮನ ಮಾಡಿಕೊಳ್ಳುವನು. ಆದರೂ

ಬೀಜವು ಬೀರನ್ನು ಬಿಡಲಾರಂಭಿಸಿತು. ಚಿಗುರು ಎದ್ದಿತು. ಚಿವುಟು ವವರಾರಿಲ್ಲ. ಆಕೆ ಏನಿದ್ದರೂ ನೀರೆರೆಯುವಳು; ಅವನ ಸಲುವಾಗಿ.

ಒಂದು ದಿನ ಸಂಜೆ, ಬಿಸಿಲಮಾಳಿಗೆಯ ಮೇಲೆ ಈವರ್ಗೇ ಮಾತ ನಾಡುತ್ತಾ ಕುಳಿತಿದ್ದರು. ಜಮೀನುದಾರರು ಕೆಳಗಡೆ ರೈತರಲ್ಲಿ ಎದ್ದಿದ್ದ ಯಾವದೋ ಒಂದು ವ್ಯಾಜ್ಯವನ್ನು ಪರಿಹರಿಸುವುದರಲ್ಲಿ ನಿರತರಾಗಿದ್ದರು. ಇನ್ನಾರೂ ಇವರಿವರ್ಗೇ ಮಾತನಾಡುತ್ತಿರುವ ಸಮಯದಲ್ಲಿ ತಲೆ ಹಾಕು ತ್ತಿರಲಿಲ್ಲ. ಇವರ ಮಾತಿಗೆ ಕೊನೆ ಮೊದಲಿಲ್ಲವಾಯಿತು. ಮಾತಿನಲ್ಲಿ ಮಾತು ಬೆಳೆದು ಮದುವೆಯ ವಿಷಯದಲ್ಲಿ ಚೆನ್ನಾಗಿ ಕದಡಿ ಆಡಿದ್ದಿತು. ಆತನಿಗೆ ಆಗ ಸ್ತೃತಿ ತಪ್ಪಿರಬೇಕು. ಆಕೆಯನ್ನು ಗಾಢವಾಗಿ ಆಲಿಂಗಿಸಿ ಕೊಂಡು ಬಿಟ್ಟನು. ಆಕೆಗೆ ಒಮ್ಮೆಯೇ ಆಶ್ಚರ್ಯ, ಭಯ. ಮೈಯಲ್ಲಿ ನಡುಕ ಎದ್ದಿತು. ಆದರೆ ಏನು ಮಾಡಿಯಾಳು ? ಕೊನೆಗೆ ಆದುದೇನು ? ಮದುವೆ ಮಾಡಿಕೊಳ್ಳೋ ಬ್ರಾಹ್ಮಣ ಎಂದರೆ ನೀನೇ ಮಡದಿಯಾಗು ಎಂದು ಯಾವನೋ ಅಂದನಂತೆ. ಇಲ್ಲಿ ಆಕೆ ಮಡದಿಯೇ ಆದಳು ಈವರ ಮನವೂ ಬೆರೆತಿದ್ದಿತು. ಆ ವಿಷಮ ಸಮಯವು ಈವರ ತನು ಗಳನ್ನೂ ಒಟ್ಟುಗೂಡಿಸಿತು. ಒಟ್ಟುಗೂಡಿದ ಮೇಲೆ ಮುಂದಿನ ಆಲೋಚನೆ ಯಲ್ಲಿ ನಿರತರಾದರು. ಆದರೆ ಕಾರ್ಯ ಸಾಧನೆಯಾಗುವುದರೊಳಗಾಗಿಯೇ ಅದು ಬೀರೆ ವಿಧದಲ್ಲಿ ಸಾಧಿಸಿತು, ಪರಿಣಮಿಸಿತು.

ನಿಜ ಸಂಗತಿಯನ್ನು ಮುಚ್ಚಿಟ್ಟು ಆಕೆಗೆ ಬೀರೆಡೆಯಲ್ಲಿ ಮದುವೆಗೆ ಏರ್ಪಾಡುಗಳನ್ನು ಮಾಡತೊಡಗಿದರು. ಅವಳನ್ನೂ ಅರಿಯದ ಹುಡು ಗಿಯೇ ? ಅವಿವೇಕವು ನಡೆದುಹೋಯಿತೆಂದು ಅವಮಾನಿತಳಾಗಿ ಅವರ ಒಳಸಂಚುಗಳಿಗೆ ಒಗ್ಗಿ ಜೀವನವನ್ನು ಸಾಗಿಸಬೇಕೆ ? ಅವರನ್ನು ಧಿಕ್ಕರಿಸಿದಳು. ಆತನನ್ನು ನಾನು ಪತಿಯಾಗಿ ಸ್ವೀಕರಿಸಿದ್ದೆ. ಆತನು ಹತನಾದ ಮೇಲೆ ನಾನು ವಿಧವೆ. ವಿಧವೆಯಾಗಿಯೇ ಇದ್ದು ಆತನಿಂದುಂಟಾದ ಗರ್ಭವನ್ನು ಶೋಷಿಸುವೆನು. ಪುತ್ರನಾದರೆ ಹೆಮ್ಮೆಯಿಂದ ಅವನನ್ನು ಸಲಹುವೆನು. ನನ್ನ ಹೃದಯದ ಆರಾಧನಾಮೂರ್ತಿಯಾಗಿ ಪರಿಣಮಿಸಿದ್ದೆ ಅವರ ಪ್ರಸಾದದ ಆಶ್ರಯದಲ್ಲಿ ಜೀವನವನ್ನು ಸವೆಸುವೆನು. ನನಗಾಗಿ ಅವರು ಹತರಾದರು. ಆ ಋಣವನ್ನು ನಾನೆಂದು ತೀರಿಸುವೆನೋ ನೋಡು

ವೆನು ಎಂದು ಹಟತೊಟ್ಟಳು. ಆ ಊರನ್ನು ತ್ಯಜಿಸಿ ಬೆಂಗಳೂರಿಗೆ ಬಂದು ತಮ್ಮ ಚಿಕ್ಕಪ್ಪನೊಂದಿಗೆ ಇರಲಾರಂಭಿಸಿದಳು. ಪುತ್ರರತ್ನವೇ ಆಯಿತು. ಆಕೆಯ ತಂದೆ ಓರ್ವಳೇ ಮಗಳಾದ ಅವಳನ್ನು ತ್ಯಜಿಸಿ ಎಂತು ಸುಖಿಯಾಗಿದ್ದಾನು? ಆದರೆ ಎಷ್ಟು ಬಲವಂತಪಡಿಸಿದರೂ ಆಕೆ ಹಿಂತಿರುಗಲು ಸಮ್ಮತಿಸಲಿಲ್ಲ. ಆದುದರಿಂದ ಅವನೇ ಬೆಂಗಳೂರಲ್ಲಿ ಒಂದು ಸಣ್ಣ ಬಂಗಲೆಯನ್ನು ಕೊಂಡುಕೊಟ್ಟು ಅಲ್ಲಿ ಅವಳಿಗೆ ಸಕಲ ಸಲಕರಣೆಗಳನ್ನೂ ಸಜ್ಜುಗೊಳಿಸಿ ಆಗಿಂದಾಗ್ಗೆ ಬಂದು ವಿಚಾರಿಸಿಕೊಳ್ಳುತ್ತಾ ತನ್ನ ಮಗಳು ಮತ್ತು ಮೊಮ್ಮಗನಿಗೆ ಯಾವ ವಿಧದಲ್ಲಿಯೂ ತೊಂದರೆ ತಾಪತ್ರಯಗಳಿಲ್ಲದಂತೆ ನೋಡಿಕೊಂಡು ಬರತೊಡಗಿದ. ಹಾಗೆಯೇ ನಡೆಯುತ್ತಾ ಬಂತು. ಒಟ್ಟಿನಲ್ಲಿ ಹಿಂದೆ ಹೇಳಿದಂತೆ ಮೂರ್ತಿಯೋರ್ವನೇ ಅನಾಥನಾದುದು. ದಿಕ್ಕೇ ಇಲ್ಲದವನಂತಾದುದು.

ಮೂರ್ತಿ ಎಂದಿನಂತೆ ಆ ದಿನವೂ ಅವರ ಮನೆಗೆ ಪಾಠಕ್ಕೆ ಹೋದ. ಹೋದಾಗ ಅವನ ಶಿಷ್ಯನ ತಾಯಿ ಮನೆಯ ಬಾಗಿಲಲ್ಲಿ ನಿಂತಿದ್ದಳು. ಅವನು ಅಲ್ಲಿಗೆ ಹೋದೊಡನೆಯೇ ಅವನನ್ನು ನೋಡಿ ಕೊಠಡಿಯ ಬಾಗಿಲನ್ನು ತೆರೆದು ತನ್ನ ಮಗನನ್ನು ಕರೆಯಲು ಒಳಕ್ಕೆ ಹೋದಳು. ಮೂರ್ತಿನೇರವಾಗಿ ಕೊಠಡಿಗೆ ಹೋಗಿ ಶಿಷ್ಯನು ಬಂದೊಡನೆಯೇ ಪಾಠಕ್ಕೆ ಮೊದಲು ಮಾಡಿದ. ಶಿಷ್ಯನು ಮೂರ್ತಿಯನ್ನು ಕುರಿತು “ ಏನು ಸಾರ್, ಇಷ್ಟು ಹೊತ್ತು ಆಗಿ ಹೋಯಿತು, ಊಟ ಮಾಡಿಕೊಂಡು ಬಂದಿರೋ ಇಲ್ಲವೋ?” ಎಂದು ಕೇಳಿದ. “ ಇಲ್ಲವ್ವ, ಕೆಲಸ ಬಹಳ ಇತ್ತು. ಎಲ್ಲೂ ಹೋಗುವದಾಗಲಿಲ್ಲ, ಸೀದಾ ಇಲ್ಲಿಗೇ ಹೊರಟು ಬಂದೆ” ಎಂದು ಮೂರ್ತಿ ಉತ್ತರ ಕೊಡಲು “ ಏನು ಸಾರ್, ಸುಮ್ಮನೆ ಹೀಗೆ ಕಷ್ಟಪಡುತ್ತೀರಿ, ಎಲ್ಲಿಗೆ ಸಾರ್ ಇದರ ಕೊನೆ?” ಎಂದು ಕೇಳಿದ್ದಕ್ಕೆ ಮೂರ್ತಿ ನಿಟ್ಟುಸಿರನ್ನು ಬಿಟ್ಟು “ ನಾನು ಕೊನೆಯಾದಾಗ ಅದೂ ಕೊನೆಯಾಗುತ್ತೆ. ಹೋಗಲಿ, ಇನ್ನು ಪಾಠ ಮೊದಲುಮಾಡು. ಎಲ್ಲಿ-ಸದ್ಯ ತೆಗೆದುಕೋ” ಎಂದು ಪಾಠ ಮೊದಲುಮಾಡಿದ.

ಪಾಠವು ಸಾಗುತ್ತಿತ್ತು. ಆಗಿಂದಾಗ್ಗೆ ಶಿಷ್ಯನ ತಾಯಿ ಬಾಗಿಲ ಬಳಿ ಸುಳಿದ ಹಾಗೆ ತೋರಿತು. ಪಾಠವು ಮೊದಲಾಗಿ ಕಾಲು ಘಂಟೆಗಳ ಕಾಲ

ನಡೆದಿತ್ತು. ಅಷ್ಟರಲ್ಲಿ ಶಿಷ್ಯನ ತಾಯಿ ಬಾಗಿಲ ಬಳಿಯೇ ಬಂದು ನಿಂತಳು. ಮೂರ್ತಿ ಶಿಷ್ಯನಿಗೆ “ ನಿಮ್ಮ ತಾಯಿ ಯಾತಕ್ಕೋ ಬಂದಿದ್ದಾರೆ, ಹೋಗಿ ಕೇಳು—” ಎಂದು ಹೇಳಿದಳು. ಆಗ ಶಿಷ್ಯ “ ಓ ನಾರ್, ನಿಮ್ಮನ್ನು ನಮ್ಮ ತಾಯಿಯವರು ಬಂದು ವಿಷಯವನ್ನು ಕೇಳು ಎಂದಿದ್ದರು. ಮರತೇ ಬಿಟ್ಟಿದ್ದೆ. ನಾರ್, ತಾವು ನಿನ್ನೆ ತಂದು ಇಲ್ಲ ಬಿಟ್ಟು ಹೋಗಿದ್ದಿರಲ್ಲಾ ಆ ಘೋಷಣೆ ತಮ್ಮ ತಂದೆಯವರದೇನಾ ನಾರ್ ? ನಮ್ಮ ತಾಯಿ ಕೇಳು ಅಂದಿದ್ದರು ” ಎಂದಳು. ಮೂರ್ತಿ ಹಿಂದಿನ ದಿನ, ತನ್ನ ತಂದೆಯ ಘೋಷಣೆ ವೊಂದು ಯಾರ ಮನೆಯಲ್ಲಿಯೋ ಇದ್ದದ್ದನ್ನು ಕಂಡು ಅದನ್ನು ಅವರಿಂದ ತೆಗೆದುಕೊಂಡು ಅದರ ಎನ್‌ಲಾರ್ಜ್ ಬಂದನ್ನು ಮಾಡಿಸಿ ತೆಗೆದುಕೊಂಡು ಬಂದಿರಲು ಆ ದಿನ ಮಳೆ ಬರುವಂತೆ ಇರಲು ಶಿಷ್ಯನ ಮನೆಯಲ್ಲಿಯೇ ಅದನ್ನು ಬಿಟ್ಟು ಮನೆಗೆ ತೆರಳಿದ್ದ.

ಮೂರ್ತಿ— ಹೌದಪ್ಪ, ಯಾತಕ್ಕೆ ? ಎಂದು ಕೇಳಿದಳು.

ಶಿಷ್ಯ ತಾಯಿಯ ಕಡೆಗೆ ನೋಡಿದಳು. ಯಾರೂ ಉತ್ತರ ಕೊಡಲಿಲ್ಲ. ಮೂರ್ತಿ ತಲೆಯನ್ನು ತಗ್ಗಿಸಿಕೊಂಡಿದ್ದವನು ತಲೆಯೆತ್ತಿ ಶಿಷ್ಯನ ತಾಯಿಯನ್ನು ನೋಡಿದಳು. ಆಕೆ ಮೂರ್ತಿಯನ್ನೂ ದೃಷ್ಟಿಸಿ “ ನಮಗೆ ಇಲ್ಲಿಯ ವರೆಗೂ ತಿಳಿದೇ ಇರಲಿಲ್ಲ ” ಎಂದಳು. ಆಕೆಯ ನುಡಿಯಲ್ಲಿ ಆಳವಾದ ಹೃದಯಭೇದಕವಾದ ತಾನವಿದ್ದಿತು. ಮೂರ್ತಿಯೂ ಆಕೆಯೊಂದಿಗೆ ಎಂದೂ ಮಾತನಾಡಿರಲಿಲ್ಲ. ಆಕೆಯನ್ನು ಕಣ್ಣಾರೆ ನೋಡಿರಲಿಲ್ಲ. ತಾನು ತಂದೆತಾಯಿಯಿಲ್ಲದ ತಬ್ಬಲಿ ಎಂಬುದು ಆಕೆಗೆ ತಿಳಿದಿದ್ದಿತು. ಆದುದರಿಂದಲೇ ಈಗ ಈ ಭಾವಚಿತ್ರವನ್ನು ಕಂಡು ಕನಿಕರಗೊಂಡಿರಬೇಕು, ಅದರಿಂದಲೇ ವಿಚಾರಿಸಲು ಬಂದಿರಬೇಕು ಎಂದುಕೊಂಡು “ ಹೌದು, ನನ್ನ ಸಂಗತಿಯನ್ನೆಲ್ಲವನ್ನೂ ನಾನು ತಮಗೆ ತಿಳಿಸಿಲ್ಲ. ನಾನು ತಮ್ಮ ಮನೆಯಲ್ಲಿ ವಾಸಕ್ಕೆ ಮೊದಲು ಮಾಡುವ ಆರೇಳು ವರ್ಷಗಳ ಹಿಂದೆಯೇ ನಮ್ಮ ತಂದೆಯವರು ತೀರಿಕೊಂಡಿದ್ದರು ” ಎಂದು ಹೇಳಿದಳು. ಅದನ್ನು ಕೇಳಿ ಆಕೆ ನಿಟ್ಟುಸಿರನ್ನು ಬಿಟ್ಟು ಬಾಗಿಲನ್ನು ಒರಗಿಕೊಂಡಿದ್ದನ್ನು ನೋಡಿದಳು. “ ಸ್ತ್ರೀಯರ ಹೃದಯ ! ” ಎಂದು ತಾನೂ ನಿಟ್ಟುಸಿರನ್ನು ಬಿಟ್ಟು ಮುಂದೆ ವಾಸ ಮಾಡಲು ಪುಸ್ತಕವನ್ನು ತೆಗೆದುಕೊಂಡಳು.

ಆದರೆ ಪಾಠ ಸಾಗಲಿಲ್ಲ. ಶಿಷ್ಯ “ ಏನು ಸಾರ್, ಹಾಗಾದರೆ ನಿಮ್ಮ ತಂದೆಯವರು ತೀರಿ ಹೋದಾಗ ನೀವು ಚಿಕ್ಕವರಾಗಿದ್ದೀರಾ? ಅವರನ್ನು ನೋಡಿದ್ದೀರಾ? ಹೇಳಿ ಸಾರ್, ನೀವು ನೋಡಿದ್ದೀರಾ ಅವರನ್ನು? ” ಎಂದು ಕೇಳಿದ. ಮರುಕ್ಷಣದಲ್ಲಿಯೇ ಆಕೆಯು ಅಲ್ಲ ಆ ನುಡಿಗಳನ್ನು ಆಲಿಸಿ ದುಕ್ಕುಳಿಸಿಕೊಂಡು ಅಳುತ್ತಿರುವಂತೆ ಕಂಡಿತು. ಆಕೆ ತಡೆದ ದನಿಯಲ್ಲಿ “ ಅವನು ಅವನ ತಂದೆಯನ್ನೇ ಕಾಣ, ಅದಕ್ಕೇ ಹಾಗೆ ಕೇಳುತ್ತಿದ್ದಾನೆ ” ಎಂದಳು.

ಮೂರ್ತಿ “ ಅಯ್ಯೋ ಪಾಪ, ಇವನಿಗೆ ತಂದೆ ಇಲ್ಲ ಎಂದಷ್ಟೇ ನನಗೆ ತಿಳಿದಿದ್ದಿತು. ಮೊದಲೇ ತೀರಿಹೋಗಿ ಬಿಟ್ಟಿದ್ದರೇನು? ” ಆಕೆ ಉತ್ತರ ಕೊಡಲಿಲ್ಲ. ತಲೆಯನ್ನು ತಗ್ಗಿಸಿದ್ದಳು. ಕಂಬನಿಯು ತೊಟ್ಟಿಕ್ಕುತ್ತಿತ್ತು. ಮೂರ್ತಿ ಅನ್ಯಾಯವಾಗಿ ನಾನಿವರ ಮನಸ್ಸನ್ನು ನೋಯಿಸುವಂತೆ ಮಾಡಿದೆ ನಲ್ಲ ಎಂದುಕೊಂಡು ಪಶ್ಚಾತ್ತಾಪಪಟ್ಟು ಶಿಷ್ಯನನ್ನು ಕಾರಿತು “ ಆ ಫೋಟೋ ಎಲ್ಲ? ” ಎಂದ. ಶಿಷ್ಯ ಡ್ರಾಯರಿಂದ ಫೋಟೋವನ್ನು ತೆಗೆದು ಮೇಜಿನ ಮೇಲಿಟ್ಟ. ಅದಕ್ಕೆ ಕಟ್ಟಿದ್ದ ಕಾಗದ ತೆಗೆದುಹಾಕಿದ್ದಿತು. ಮೂರ್ತಿ ತನ್ನ ತಂದೆಯ ಮೂರ್ತಿಯನ್ನದರಲ್ಲಿ ಕಂಡೊಡನೆಯೇ ಕಂಬನಿ ತುಂಬಿದ. ಅವನರಿಯದಂತೆಯೇ ಕಂಬನಿ ತುಂಬಿತು. ಅದನ್ನು ಬೇರೆ ಕಾಗದದಲ್ಲಿ ಕಟ್ಟಿಡಲು ಹೋದ. ಶಿಷ್ಯನ ತಾಯಿ ಶಿಷ್ಯನಿಗೆ ಸೂಚಿಸಿ ಅದನ್ನು ತೆಗೆದುಕೊಳ್ಳುವಂತೆ ಹೇಳಿದಳು.

ಶಿಷ್ಯ “ ಸಾರ್, ನಮ್ಮ ತಾಯಿ ಫೋಟೋನ ಕೇಳುತಾರೆ ” ಅಂದ. ಇವನಿಗೆ ಮನಸ್ಸಿಲ್ಲದಿದ್ದರೂ ತೆಗೆದದನ್ನು ಅವನ ಕೈಯಲ್ಲಿ ಕೊಟ್ಟ. ಅವ ನಿಂದ ಆಕೆ ತೆಗೆದುಕೊಂಡು ಅದನ್ನೇ ನೋಡುತ್ತಾ ನಿಂತುಕೊಂಡಳು. ಒಂದು ಸಲ ಮೂರ್ತಿಯನ್ನು ನೋಡಿದಳು. ಮಗನನ್ನು ನೋಡಿದಳು. ಫೋಟೋದಲ್ಲಿರುವ ಮೂರ್ತಿಯನ್ನು ನೋಡಿದಳು. ಕೊನೆಗೆ ನಿಟ್ಟು ಸಿರನ್ನು ಬಿಟ್ಟು, ಮೂರ್ತಿಯನ್ನು ಉದ್ದೇಶಿಸಿ “ ನೀವು ನಿಮ್ಮ ತಂದೆ ಯನ್ನು ಕಣ್ಣಾರೆ ಕಂಡಿದ್ದೀರಿ. ಇವನಿಗೆ ಆ ಅದೃಷ್ಟವೂ ಇಲ್ಲ ” ಎಂದಳು.

ಆ ಮಾತನ್ನು ಕೇಳಿದಾಗ ಮೂರ್ತಿಗೆ ಏನೋ ಭಾಸವಾಯಿತು. ಆಕೆಯನ್ನು ದಿಟ್ಟಿಸಿ ನೋಡಿದ. ಆಕೆ ತಲೆಬಾಗಿರಿದಳು. ಪುನಃ ತಲೆಯೆತ್ತಿ ಮೂರ್ತಿಯ ಕಡೆ ನೋಡಿದಳು. ಮೂರ್ತಿಯ ದೃಷ್ಟಿ ಆಕೆಯ ದೃಷ್ಟಿ ಕಲೆಯಿತು. ಮೂರ್ತಿ ನೆಟ್ಟ ದೃಷ್ಟಿಯಿಂದ ಆಕೆಯನ್ನೇ ನೋಡುತ್ತಿದ್ದಾನೆ. ಆಕೆಯ ದೇಹ ಅದರಿತು. ತೊದಲು ನುಡಿಯಲ್ಲಿ “ ಇವನ ತಂದೆ ಇವರೆಂದು ಇವನಿನ್ನೂ ಅರಿಯ ” ಎಂದಳು.

“ ಏನು ? ... ” ಎಂದ ಮೂರ್ತಿ.

ಆಕೆ ಮಾತನಾಡಲಿಲ್ಲ.

ಮೂರ್ತಿ ಆಕೆಯನ್ನೇ ದೃಷ್ಟಿಸಿ ನೋಡಹತ್ತಿದ. ವಿರಶೈವ ಹೆಣ್ಣು ಮಗಳು. ಹಣೆಯಲ್ಲಿ ವಿಭೂತಿ ಧರಿಸಿದ್ದಾಳೆ. ತಲೆಯ ಮೇಲೆ ಸೆರಗಿದೆ. ಮುಖದ ಕಳೆ, ಆ ದೇಹ, ಮೈಕಟ್ಟು ಆಕೆ ಬ್ರಹ್ಮಚರ್ಯವ್ರತದಲ್ಲಿಯೇ ನಿರತಳಾಗಿದ್ದಂತೆ ಕಾಣುತ್ತಿದೆ. ಅಷ್ಟು ದಿನಗಳಿಂದ ಮೂರ್ತಿ ಅವರ ಮನೆಯಲ್ಲಿ ಪಾಠವನ್ನು ಹೇಳುತ್ತಿದ್ದರೂ ಅವರ ವಿಷಯಗಳೊಂದನ್ನೂ ಅರಿತಿರಲಿಲ್ಲ. ಆ ಮನೆಯಲ್ಲಿ ಬೇರೆ ಯಾರೂ ಗಂಡಸರಿರಲಿಲ್ಲ. ಒಬ್ಬ ಮುದುಕರು ಇವನೊಡನೆ ಮಾತನಾಡಿ ಗೊತ್ತು ಮಾಡಿದವರು. ಅವರು “ತನ್ನ ಮೊಮ್ಮಗನಿಗೆ ” ಎಂದು ಹೇಳಿದ್ದರು. ಮೂರ್ತಿಗೆ ಸಂಬಳ ತಂದು ಕೊಡುತ್ತಿದ್ದವನೂ ಅವನ ಶಿಷ್ಯ. ಹೆಚ್ಚೇಕೆ, ಮೂರ್ತಿ ಆಕೆಯನ್ನು ಸರಿಯಾಗಿ ನೋಡಿದುದು ಈ ದಿನವೇ.

ಆಕೆ ಬರುತ್ತಿದ್ದ ದುಗುಡವನ್ನು ತಡೆಯುತ್ತಾ “ ತಾವು ಮುಂದೆ ಇವನನ್ನು ನೋಡಿಕೊಳ್ಳಬೇಕು. ತಮ್ಮ ತಮ್ಮ ಇವನು. ”

“ ಎನಂದಿರಿ ? ” ಎಂದ ಮೂರ್ತಿ.

“ ತಮ್ಮ ಹಿಂದಿನ ಕಷ್ಟಗಳಿಗೆ, ಮುಖ್ಯವಾಗಿ ತಮ್ಮ ಪಿತೃವಿಯೋಗಕ್ಕೆ ಕಾರಣ, ನಾನೇ, ನಾನಲ್ಲ ಈ ಹಾಳು ದೇಹ ... ಹೋಗಲಿ..... ತಾವು ಮುಂದೆ ಇಲ್ಲೇ ನೆಲಸಿ.....” ಎಂದು ಆಡುತ್ತಿರುವಲ್ಲಿ ಮೂರ್ತಿ ಆಕೆಯನ್ನು ತಡೆದು “ ನೀವು ! ಆ... ನೀವು !... ನಾನು ಈ ಮನೆಗೆ ಕಾಲಿಟ್ಟದ್ದು ತಪ್ಪಾಯಿತು... ಕೊಲೆವಾತಕರ... ಅಯ್ಯೋ... ..” ಎಂದು ಎದ್ದು ಓಡನೆಯೇ ಆ ಮನೆಯಿಂದ ಹೊರಟುಬಿಟ್ಟ.

ನೇರವಾಗಿ ತನ್ನ ಕೊಠಡಿಗೆ ಹೋದ. ಅಲ್ಲೂ ಇರಲು ಆಗಲಿಲ್ಲ. ಎದ್ದು ವಾರ್ಕಿಗೆ ಹೋದ. ಅಲ್ಲಿ ತನ್ನ ಹಿಂದಿನ ದಿನಗಳೆಲ್ಲಾ ಜ್ಞಾಪಕಕ್ಕೆ ಬಂದವು. ತನ್ನ ತಂದೆಯ ಪ್ರೀತಿ, ಅವರು ಅವನ ಸಲುವಾಗಿ ಪಡುತ್ತಿದ್ದ ಕಷ್ಟ, ಎಲ್ಲವೂ ಒಂದೊಂದಾಗಿ ಅವನ ದೃಕ್‌ಪಟದಲ್ಲಿ ಸುಳಿದು ಸರಿಯಲಾರಂಭಿಸಿದವು. ಕೊನೆಗೆ, ಆಕೆ! ಆಕೆಯೇ ಕೊಲೆ ಪಾತಕಿ! ಮುಂದೆ ಏನೂ ಓಡದು. ಮನಸ್ಸು ಸೊನ್ನೆಯ ಮುದ್ದೆಯಾಯಿತು. ಸುಮ್ಮನೆ ಅಲೆದ. ರಾತ್ರಿ ಬೋಲಿಸಿನವರು ಬೀಟಿಗೆ ಬರುವ ವರೆಗೂ ಅಲೆಯುತ್ತಿದ್ದ. ಆ ಮೇಲೆ ಕೊಠಡಿಯ ಬಳಿಗೆ ಬಂದು ಮೆಲ್ಲಗೆ ಬೀಗವನ್ನು ತೆಗೆದು, ಹಾಸಿಗೆಯನ್ನು ಉರುಳಿಸಿ ಅದರ ಮೇಲೆ ಬಿದ್ದು ಕೊಂಡ. ನಿದ್ರೆ ಬಾರದು.

ಎದ್ದು ದೀಪವನ್ನು ಹಚ್ಚಿ ತನ್ನ ತಂದೆಯ ಘೋಷಿತೊ ತೆಗೆದು ಕೊಂಡು ನೋಡತೊಡಗಿದ. ಅವನ ಪಕ್ಕದಲ್ಲಿ ಆಕೆಯ ಆಕೃತಿ ಕಾಣತೊಡಗಿತು. ಆಕೆಯ ಮುಖದಲ್ಲಿ ಏನು ಕಳೆ, ಏನು ತೇಜಸ್ಸು, ಹಾಗೆಯೇ ನೋಡುತ್ತಿದ್ದ. ತನ್ನ ಶಿಷ್ಯನ ನೆನಪು ಬಂತು. ಮನದಲ್ಲೊಂದು ಉದ್ದೇಗವೆದ್ದಿತು. ಆ ಶಿಷ್ಯ ಏನು ಮಾಡಿದ್ದ, ಅವನ ರೋಷಕ್ಕೆ ಪಾತ್ರನಾಗುವುದಕ್ಕೆ?

ಆ ರಾತ್ರಿ ಕಳೆಯಿತು. ಅವನು ಬೆಳಿಗ್ಗೆ ಏಳುವ ಹೊತ್ತಿಗಾಗಲೇ ಸೂರ್ಯ ಆಗಸದಲ್ಲೇರಿದ್ದ. ಹಾಗೆ ಹಾಸಿಗೆಯ ಮೇಲೆ ಕುಳಿತುಕೊಂಡು ಯೋಚನಾತರಂಗದಲ್ಲಿ ಮುಳುಗಿದ. ನಿನ್ನೆ ನಡೆದುದೆಲ್ಲಾ ಕನಸೇ! ಎಂಬ ಸಂದೇಹವೂ ಬರತೊಡಗಿತು. ಅಷ್ಟರಲ್ಲಿ ಯಾರೋ ಬಾಗಿಲನ್ನು ತಟ್ಟಿದ ಹಾಗಾಯಿತು. ಎದ್ದು ಬಾಗಿಲು ತೆಗೆದ. ಬಾಗಿಲಲ್ಲಿ ಅವನ ಶಿಷ್ಯ.

“ನಾರ್, ಇವತ್ತು ಬೆಳಿಗ್ಗೆ ನಮ್ಮ ತಾತಾವರು ಬಂದರು. ಸಂಜೆಗೆ ಅವರು ಹೊರಟು ಹೋಗಿಬಿಡಬೇಕಂತೆ. ಈಗ ಕರೆದುಕೊಂಡು ಬರ ಹೇಳಿದರು. ನಿಮ್ಮ ಹತ್ತಿರ ಬಹಳ ಮಾತನಾಡುವುದು ಇದೆಯಂತೆ. ಬರು ತೀರಾ ಸಾರ್” ಎಂದು ಮೂರ್ತಿಯನ್ನು ಕೇಳಿದ. ಹೊರಗಡೆ ಅವನ ತಾತನ ಮೋಟರೂ ನಿಂತಿದ್ದಿತು.

ಮೂರ್ತಿ ಮಾತನಾಡದೆ ಮೂಕನಂತೆ ನಿಂತಿರಲು “ಏನು ಸಾರ್, ಯಾವಾಗ ಬರುತ್ತೀರಿ ಸಾರ್” ಎಂದು ಮತ್ತೆ ಕೇಳಿದ. ಅದಕ್ಕೆ ಮೂರ್ತಿ

“ ಆಮೇಲೆ ಬರುತ್ತೀನಿ, ನೀನು ಹೋಗು ” ಎಂದು ಹೇಳಿ ಕಳುಹಿಸಿ ಕೊಡಲು ಹೋದ.

“ ಯಾವಾಗ ಬರುತ್ತೀರಿ ಎಂದು ಹೇಳಲಿ ನಾರಾ ” ಎಂದು ಕೇಳಿ ದುಡಕ್ಕೆ “ ಬೆಳಿಗ್ಗೆನೇ ಬರುತ್ತೀನಿ...ಆಗದಿದ್ದರೆ ಸಂಜೆ ಎಂದಿನಂತೆ ಬರುತ್ತೀನಿ ” ಎಂದು ಹೇಳಿ ಕಳುಹಿಸಿಕೊಟ್ಟ.

ಆದರೆ ಬೆಳಿಗ್ಗೆ ಮೂರ್ತಿ ಅವರ ಮನೆಗೆ ಹೋಗಲಿಲ್ಲ. ಹೋಗಲು ಆಗದಿದ್ದರೂ ಅವನ ಮನಸ್ಸು. ಆದರೆ ನಡುವೆ ನಡುವೆ ಹೋಗಿದ್ದರೆ ಆಗಿತ್ತು, ಅವರು ನನಗೆ ಎಷ್ಟು ಉಪಕಾರ ಮಾಡಿದ್ದಾರೆ ಎಂದೆನಿಸಿತು. ಮರುಕ್ಷಣದಲ್ಲಿಯೇ ತನ್ನ ತಂದೆಯ ಕೊಠಿ ಕಣ್ಣೆದುರಿಗೆ ಕಟ್ಟಿದಂತಾಗುವುದು. ಕೊಠಡಿಯನ್ನು ಜಾಗ್ರತೆಯಾಗಿಯೇ ಬಿಟ್ಟುಬಿಟ್ಟು ತನ್ನ ಕೆಲಸದ ಮೇಲೆ ಹೊರಟ. ಅಲ್ಲಿಗೆ ಶಿಷ್ಯನ ತಾತನಿಂದ ಕಾಗದ ಬಂತು. ಬೆಳಿಗ್ಗೆ ಅವರು ಅವನ ಕೊಠಡಿಗೆ ಹುಡುಕಿಕೊಂಡು ಬಂದಿದ್ದರೆಂದೂ ಸಂಜೆ ಖಂಡಿತ ಮನೆಗೆ ಬರಬೇಕೆಂದೂ ಬರೆದಿತ್ತು.

ಸಂಜೆಯೂ ಅವರ ಮನೆಗೆ ಹೋಗಲೇ ಬೇಡವೇ ಎಂಬ ತರ್ಕ ಮನದಲ್ಲಿದ್ದಿತು. ಮಲ್ಲೇಶ್ವರದ ಕಡೆಗೇನೋ ಕಾಲು ಹಾಕಿತು. ಅವರ ಮನೆಯ ಬಳಿಗೆ ಬಂದಾಗ ಮೋಟಾರು ಕಾರು ಮನೆಯ ಮುಂದೆ ನಿಂತಿದ್ದಿತು. ಹಾಗೇ ನೋಡಿಕೊಂಡು ಮುಂದಕ್ಕೆ ಹೊರಟುಬಿಟ್ಟ. ತಾತಾ ಇನ್‌ಸ್ಟಿಟ್ಯೂಟಿನ ವರೆಗೂ ಹೋದ, ಅಲ್ಲೆಲ್ಲಾ ಅಲೆದ.

ಅಲ್ಲಿ ಅಲೆಯುತ್ತಿರುವಾಗ ಆಕೆ ವಿಷಯದಲ್ಲಿ ಮನವು ಜಿಜ್ಞಾಸೆಗೆ ಆರಂಭಿಸಿತು. ಅಂದಿನಿಂದಲೂ ಅವರ ಮನೆಗೆ ಹೋಗಿ ಬರುತ್ತಿದ್ದಾನೆ. ಆಕೆಯು ಒಂದು ದಿನವೂ ಹೊರಗೆ ಕಾಣಿಸಿಕೊಳ್ಳುತ್ತಿರಲಿಲ್ಲ. ಅವನು ಅವರ ಮನೆಗೆ ಯಾವ ಹೊತ್ತು ಎಂದರೆ ಆ ಹೊತ್ತಿಗೆ ಹೋಗುತ್ತಿದ್ದ. ಅಲ್ಲಿಗೆ ಇತರರು ಆರೂ ಸುಳಿಯುತ್ತಿರಲಿಲ್ಲ. ಆಕೆಯಂತೂ ಹಗಲಿರುಳೂ ಪೂಜೆಯಲ್ಲಿ ನಿರತಳಾಗಿರುತ್ತಿದ್ದಳು. ಆಕೆ ನಿಶ್ಚಯವಾಗಿಯೂ ತಪಸ್ವಿನಿಯಂತೆ ಜೀವನವನ್ನು ತಳ್ಳುತ್ತಿರಬೇಕು. ಇಲ್ಲದಿದ್ದರೆ ಮುಖದ ಮೇಲೆ ಆ ಕಳೆ ಎಲ್ಲೆಂದ ಬರಬೇಕು ?

ಇನ್ನು ತನ್ನ ತಂದೆಯ ಕೊಲೆ! ಕಾರಣಭೂತರು ಯಾರು? ತಪ್ಪು ಯಾರದು ?

ವಾದವಿವಾದಗಳು ಹೊರಟವು.

ತಾನು ಆಗ ವರ್ತಿಸಿದ್ದು ತನಗೇ ಸರಿಯೇ? ಎಂಬ ಪ್ರಶ್ನೆಯೂ ಹುಟ್ಟಿಕೊಂಡಿತು.

ನಿಧಾನವಾಗಿ ಅವರ ಮನೆಯ ಕಡೆಗೆ ಕಾಲು ಎಳೆಯುತ್ತಿತ್ತು. ತಾನ ರಿಯದಂತೆಯೇ ತಾನು ಅವರ ಮನೆಯ ಬಳಿ ಬಂದು ನಿಂತಿರುವುದು ಭಾಸ ವಾಯಿತು. ಅಲ್ಲಿಗೆ ಅವನು ಬರುವ ಹೊತ್ತಿಗೆ ಅಲ್ಲಿಂದ ವೋಟರು ಹೊರ ಟಿತು. ತಾತನವರು ಅವನಿಗೋಸ್ಕರ ಕಾದಿದ್ದು ತೆರಳಿರಬೇಕು. ಅವರು ಏನು ಇತ್ಯರ್ಥ ಮಾಡಬೇಕೆಂದಿದ್ದರೋ!

ಮೂರ್ತಿ ಎಂದಿನಂತೆ ಅವರ ಮನೆಯನ್ನು ಹೊಕ್ಕು. ಒಳಕ್ಕೆ ಹೆಜ್ಜೆ ಯಿಡುವುದಕ್ಕೂ ಅವನೇ ಕಾರಣನಲ್ಲ, ಬೇರೊಂದು ಶಕ್ತಿ ಅವನನ್ನು ಒಳಕ್ಕೆ ಒಯ್ದಿರಬೇಕು. ಮೂರ್ತಿ ಅವರ ಮನೆಯನ್ನು ಹೊಕ್ಕು. ಆದರೆ ಅವನು ಹಿಂತಿರುಗಿದಾಗ ಮನೆಯ ಮೇಷ್ಟರಂತೆ ಹಿಂತಿರುಗಲಿಲ್ಲ. ಮನೆಯವನಾಗಿ ಹೋಗಿದ್ದ. ಪುನಃ ಅಲ್ಲೇ ಬಂದು ನೆಲೆಸಲು ಹಿಂತಿರುಗಿದ.

ವಲ್ಚಿತ್ತಾವ

೦

“ ನಿಮ್ಮ ರಾಮು ಈಗ ಎಲ್ಲಿದ್ದಾನೆ, ಅವನ ವಿಷಯ ನೀವೇನೂ ಈಚೆಗೆ ಬರೀತಲೇ ಇಲ್ಲ ” ಎಂದು ಅವನನ್ನು ವಿಚಾರಿಸಿ ನನ್ನ ಸ್ನೇಹಿತ ರನೇಕರು ನನಗೆ ಕಾಗದ ಬರೆದಿದ್ದರು. ನಾನು ಅವರಿಗೆ ಉತ್ತರ ಬರೆಯುವುದಕ್ಕೆ ನನಗೇ ಅವನ ವಿಷಯದಲ್ಲಿ ಹೆಚ್ಚಿಗೆ ಗೊತ್ತಿರಲಿಲ್ಲ. ಅವನು ನೆಲವಂಗಲಕ್ಕೆ ವರ್ಗವಾಗಿ ಬಂದ ಅಾಗಾಯಿತು ಅವನಿಂದ ಒಂದು ಕಾಗದವೂ ಬಂದಿರಲಿಲ್ಲ. ನೋಡಿ, ಜನ ದೂರದಲ್ಲಿದ್ದಾಗ ಒಬ್ಬರಿಗೊಬ್ಬರು ಬರೆಯುವುದು ಹೆಚ್ಚು. ತಮ್ಮ ಹೃದಯವನ್ನೆಲ್ಲಾ ಬಿಚ್ಚಿ ಬರೆಯುತ್ತಿರುತ್ತಾರೆ. ಹತ್ತಿರ ಹತ್ತಿರಕ್ಕೆ ಬರುತ್ತ ಬರುತ್ತಾ ಬರೆಯುವುದೇ ತಪ್ಪಿಹೋಗುತ್ತೆ. ಒಂದೇ ಊರಿನಲ್ಲಿದ್ದರೆ ಒಬ್ಬರನ್ನೊಬ್ಬರು ಕಾಣುವುದೇ ದುರ್ಲಭವಾಗಿ ಹೋಗುತ್ತದೆಯೇನೋ! ಇದಕ್ಕೂ ನ್ಯೂಟನ್ನಿನ “ ದಿ ಲಾ ಆಫ್ ಇನ್‌ವರ್ಸ್ ಸ್ಪ್ಲೈಯರ್ಸ್ ” ಅನ್ವಯಿಸಬಹುದು.

ಅವರಿಗೆ ಉತ್ತರ ಏನೆಂದು ಬರೆಯುವುದು ? ರಾಮುವಂತೂ ಸೌಖ್ಯವಾಗಿದ್ದಾನೆ. ಹಾಗೆಂದು ಬರೆದು ಬಿಡಲೇ ? ಹಾಗೆ ಬರೆದರೆ ಅವರಿಗೆ ಏನು ತೃಪ್ತಿಯಾಗುವುದು! ಅವನಿಂದ ಯಾತಕ್ಕೆ ಕಾಗದ ಬರಲಿಲ್ಲ ಎಂದು ಯೋಚಿಸುತ್ತಾ ಕಚೇರಿಗೆ ಹೋದೆ.

ಅಲ್ಲಿಗೆ ಹೋಗಿ ನೋಡಿದರೆ ಅಲ್ಲಿ ನನಗೆ ಎರಡು ಕಾಗದಗಳಿವೆ— ರಾಮುವಿನಿಂದಲ್ಲ. ನನ್ನ ಸ್ನೇಹಿತರು ಕೆಲವರು ನನ್ನ ಕಚೇರಿಯ ವಿಳಾಸಕ್ಕೆ ಬರೆದು ಬಿಡುತ್ತಾರೆ. ಅದರ ಕಾರಣ ಬೇರೆ. ಅದಿರಲಿ. ಆ ಕಾಗದಗಳು ಅವರವು, ಅವುಗಳಲ್ಲಿಯೂ ರಾಮುವಿನ ವಿಷಯವನ್ನೇ ಕೇಳಿದ್ದರು. “ ಇನ್ನು ಕಾಗದವಂತೂ ಬಂದಿಲ್ಲ. ರಜವನ್ನಾದರೂ ತೆಗೆದುಕೊಂಡು ಅಲ್ಲೆಗಾದರೂ ಹೋಗಿ ಬರಲೇ ” ಎಂದೆನಿಸಿತು ಆ ಹೊತ್ತಿನಲ್ಲಿ. ಆದರೆ ಆಗ

ಕಚೇರಿಯ ಕೆಲಸ ಮೊದಲಾಯಿತು, ಹೊರ ಪ್ರಪಂಚವೇ ಮರೆತು ಹೋಯಿತು.

ಸಂಜೆ ಮನೆಗೆ ಬಂದೆ. ಬರುತ್ತಿರುವಾಗ ಅದೇ ಯೋಚನೆ. ಅಲ್ಲದೆ, ಪ್ರತಿವಾರದಲ್ಲಿಯೂ ಈ ದಿನವೇ ನಾನು ಎಲ್ಲರಿಗೂ ಕಾಗದ ಬರೆಯುವ ದಿನ. ವಾರನೆಯ ದಿನ ಕಚೇರಿಯಿರುವುದಿಲ್ಲ. ಕೆಲಸದ ಹಂಬಲ ಅಷ್ಟಿರುವುದಿಲ್ಲ.

ಮನೆಗೆ ಬಂದೆ. ಬಂದಾಗ ಏಳು ಗಂಟೆ. ಹಾಗೇ ತಿರುಗಾಡಿ ಕೊಂಡು ಬಂದಿದ್ದೆ. ಬಂದು ಕೊಠಡಿಯಲ್ಲಿ ಕುಳಿತೆ ಮೇಜಿನ ಮುಂದೆ.

ಸಮ್ಮವರು ಆಗ ಕೊಠಡಿಯಲ್ಲಿ ಕಸೂತಿ ಹಾಕುತ್ತಾ ಕುಳಿತಿದ್ದರು. ನಾನು ಬಂದೊಡನೆಯೇ ಎದ್ದು ಹೊರಡುವುದರಲ್ಲೆ ಇದ್ದರು. ನಾನೇ ಅವರನ್ನು ತಡೆದು “ನಾನು ಹೋದ ಮೇಲೆ ಟಪಾಲಿನಿಂದ ಯಾವುದಾದರೂ ಕಾಗದ ಬಂತೇ ?” ಎಂದು ಕೇಳಿದೆ.

“ಯಾವಾಗಲೂ ಏನು ಕಾಗದ, ಕಾಗದ ಅಂತಿರುತ್ತೀರಿ. ಇನ್ನು ಕಾಗದಗಳನ್ನು ಬೀರೆ ಬರಿತಾ ಕೂಡಬೇಕೇನೋ. ಈಗ ಕಾಫಿ ತರಲೋ, ಊಟವಾಡಿ ಕುಳಿತುಕೊಳ್ಳುತ್ತೀರೋ ?”

“ನೋಡೆ, ರಾಮು ಇಂದ ಈಚೆಗೆ ಕಾಗದಗಳೇ ಬಂದಿಲ್ಲ.”

“ಸರಿ, ಸರಿ.”

“ಅಲ್ಲವೇ, ಅವನ ವಿಷಯವೇ ಇಲ್ಲ. ಬಂದು ಕಾಗದಾನು ಬಂದಿಲ್ಲ.”

“ಏನು ನಿಶ್ಚಯವಾಗಿಯೂ ಬಂದಿಲ್ಲವಾ ?”

“ಎಲ್ಲಿ ಬಂತೇ, ನೀನೇ ಬಂದಿದ್ದೆಲ್ಲಾ ನೋಡುತ್ತಿದ್ದಿ. ಸನ್ನ ಪ್ರೈವೇಟು ಸೆಕ್ರೆಟರಿ. ಇನ್ನು ಎಲ್ಲರೂ ಕೇಳುತ್ತಿದ್ದಾರೆ. ಏನು ಬರೀ ಬೇಕು ?”

“ಯಾರು ನಿಮ್ಮ ರಾಮರಾಯರ ವಿಚಾರವಾ ? ಸೀತಮ್ಮನವರು ಚೆನ್ನಾಗಿದ್ದಾರಾ ?”

*

*

*

“ಏನು ಬಹಳ ಯೋಚಿಸುತ್ತಿದ್ದೀರಿ ?”

*

*

*

“ ಯಾಕೆ, ನಾನು ಕಾಗದ ಬರಸಿಬಿಡಲಾ. ಏನು ಕೊಡುತ್ತೀರಿ ?”

* * *

“ ಯಾಕೆ, ನಾನು ಕಾಗದ ಕೊಡುತ್ತೀನಿ. ಏನು ಕೊಡುತ್ತೀರಿ ಹೇಳಿ ? ”

“ ನಿಶ್ಚಯವಾಗಿಯೂ ಕಾಗದ ಬಂದಿದೆಯಾ ? ಎಲ್ಲಿ ಕೊಡು, ನೀನು ಕೇಳಿದ್ದು ಕೊಡುತ್ತೀನಿ — ಬಹುವಾನನು. ”

“ ಹಾಗಾದರೆ ಕಾಫಿ ತರುತ್ತೀನಿ. ಕಾಫಿ ಕುಡಿದು ಆ ಮೇಲೆ ಕಾಗದ ಓದುವಿರಂತೆ. ”

“ ಸುಳ್ಳು. ಕಾಗದ ಬಂದಿಲ್ಲ. ”

“ ಬಂದಿಲ್ಲವಾ ?.....”

“ ಇಲ್ಲ. ಬಂದಿದೆ. ಎಲ್ಲಿ ಕೊಡು. ”

“ ಬಂದೆ. ಕಾಫಿ ತರುತ್ತೀನಿ. ಕೊಡಬೇಕು ನಾನು ಕೇಳಿದ್ದನ್ನು ಬಹುವಾನಾನನು. ”

“ ಆಗಲಿ ಎಲ್ಲಿ ಮತ್ತೆ. ”

ಕಾಫಿಯು ಬಂತು. ಕಾಫಿಯೊಡನೆ ಕಾಗದವೂ ಬಂತು. ಬರುವುದೇನು. ಅವರ ಮಡಲಿನಲ್ಲಿಯೇ ಇತ್ತು.

ಬಹಳ ದೊಡ್ಡ ಕಾಗದ ಬರೆದಿದ್ದಾನೆ. ಓದ ತೊಡಗಿದೆ.

“ ಕಾಫಿ ಆರಿಹೋಗುತ್ತೆ ಕುಡಿದು ಬಿಟ್ಟು ಓದುವಿರಂತೆ. ಅದಕ್ಕೇ ನಾನು ಕೊಡಬಾರದಾಗಿತ್ತು ಕಾಗದಾನ ಮೊದಲೇ. ”

ನಾನು ಅದನ್ನು ಸಂಪೂರ್ಣ ಓದುವ ವರೆಗೂ ಮನಸ್ಸು ನಿಲ್ಲಿಲಿಲ್ಲ.

“ ಏನು, ಅಷ್ಟು ಮಗ್ಗುಮನಸ್ಕರಾಗಿ ಓದುತ್ತಿದ್ದೀರಿ. ಏನು ಸಮಾಚಾರ, ಇಲ್ಲಿ ಕೊಡಿ ಇಲ್ಲಿ ” ಎಂದು ಅವರನ್ನು ತೆಗೆದುಕೊಂಡು ಓದ ತೊಡಗಿದರು.

ಅವನು ಅದರಲ್ಲಿ ಬರೆದಿರುವ ವಿಷಯ ಬಹಳ ಗಹನವಾದ ವಿಚಾರವೇ. ಎಲ್ಲರಿಗೂ ತಿಳಿಯುವಂತೆ ಅದನ್ನು ಇಲ್ಲಿ ಅದಷ್ಟು ಮಟ್ಟಿಗೆ ವಿಸ್ತಾರವಾಗಿ ನನ್ನ ಮಾತಿನಲ್ಲಿ ನನಗೆ ತೋರಿದ ಹಾಗೆ ಹೇಳುತ್ತೀನಿ.

೨

ಗೋಪಾಲಯ್ಯ ರಾಮುವಿನ ಕಚೇರಿಯಲ್ಲಿ ಒಬ್ಬ ಗುಮಾಸ್ತ. ಅವನು ಕೆಲಸಕ್ಕೆ ಸೇರಿ ಒಂದು ವರ್ಷ ಕೂಡ ಆಗಿರಲಿಲ್ಲ. ನೆಲವಂಗಲದ ಬಳಿಯಲ್ಲಿಯೇ ಒಂದು ಹಳ್ಳಿ ಅವನ ಸ್ಥಳ. ಅವನ ತಂದೆ ತಾಯಿ ಅವನ ಚಿಕ್ಕಂದಿನಲ್ಲಿಯೇ ತೀರಿಕೊಂಡು ಬಿಟ್ಟಿದ್ದರು. ಆದರೂ ಅವನು ಹಾಗೂ ಹೀಗೂ ಮಾಡಿ ಎಸ್. ಎಸ್. ಎಲ್. ಸಿ. ಪರೀಕ್ಷೆಯನ್ನು ಮಾಡಿದ. ಅಷ್ಟರಲ್ಲಿಯೇ ಅವನಿಗೆ ಮದುವೆಯೂ ಆಯಿತು. ಹಳ್ಳಿಗಳ ಕಡೆ ಕೇಳಬೇಕೇ! ಐದು ರೂಪಾಯಿ ಪರೀಕ್ಷೆ ಮಾಡಿದೊಡನೆಯೇ ಯಾರಾದರೂ ಒಂದು, ಹೇಗಾದರೂ ಮಾಡಿ ಹಕ್ಕಿಯನ್ನು ಬಲೆಗೆ ಹಾಕಿಕೊಂಡು ಬಿಡುತ್ತಾರೆ! ಇವನು ಎಸ್ ಎಸ್. ಎಲ್. ಸಿ. ಪರೀಕ್ಷೆ ಮಾಡುವ ಹೊತ್ತಿಗೆ ಹುಡುಗಿಯು ದೊಡ್ಡದಾಯಿತು. ಅವನ ವಾವನ ಮನೆಯವರು ಹದಿನಾರು ದಿವಸಗಳಲ್ಲಿಯೇ ಪ್ರಸ್ತವನ್ನು ಮಾಡಿಕೊಳ್ಳಬೇಕೆಂದು, ಒಸಗೆಯನ್ನು ಕಳುಹಿಸಿದರು. ಹಳ್ಳಿಗಳ ಕಡೆ ನೋಡಿ, ಚಿಕ್ಕಂದಿನಲ್ಲಿಯೇ ಹುಡುಗಿಯರನ್ನು ಅವರ ತಲೆಗೆ ಕಟ್ಟುಹಾಕುವುದಿರಲಿ, ಹುಡುಗಿಯು ನೆರೆದ ಹದಿನಾರು ದಿವಸಗಳಲ್ಲಿಯೇ ನಿಷೇಕಪ್ರಸ್ತವನ್ನು ಜರುಗಿಸಿ ಬಿಡುತ್ತಾರೆ. ಅವರಿಗೆ ವಿವೇಚನೆ ಇರುವುದಿಲ್ಲವೆಂತಲೇ? ಹಿರಿಯರು ತಮ್ಮ ಅನುಭವದಿಂದಾದರೂ ಆ ಪದ್ಧತಿಯನ್ನು ನಿಲ್ಲಿಸಬಾರದೇ? ಕಟ್ಟಳೆ! ಕಟ್ಟಳೆ!

ಗೋಪಾಲಯ್ಯ ಎಪ್ಪಾದರೂ ಓದಿದವನು. ಅವನು ಅವರ ಮಾತಿಗೆ ಕಿವಿಗೊಡಲಿಲ್ಲ ತನಗೆ ಕೆಲಸವಾಗಿ ಒಂದು ಕಡೆ ಸುರಿಯಾಗಿ ಕುಳಿತು ಕೊಳ್ಳುವ ವರೆಗೆ ಆಗದು ಅಂದು ಬಿಟ್ಟ.

ಇನ್ನು ಬೀಗರು ಅವನ ಅಣ್ಣನ ಮೇಲೆ ತಿರುಗಿ ಬಿದ್ದರು. “ನೀವು ತಾನೆ ಮದುವೆಯನ್ನು ಮಾಡಿಸಿದವರು. ಇನ್ನು ಹುಡುಗಿಯನ್ನು ನೀವೇ ಕರೆದುಕೊಂಡು ಹೋಗಿ ಇರಿಸಿಕೊಳ್ಳಿ. ದೊಡ್ಡವಳಾದ ಹುಡುಗಿಯನ್ನು ಮನೆಯಲ್ಲಿ ಇಟ್ಟುಕೊಂಡು ಅಕ್ಕಪಕ್ಕದವರು ಅಲ್ಲಗಳೆಯುವುದನ್ನು ನಾವು ಕೇಳಲಾರೆವು” ಎಂದು ಅವನ ಅಣ್ಣನನ್ನು ಬಾಧಿಸತೊಡಗಿದರು. ಅವನ ಅಣ್ಣನಿಗೂ ಅವನು ಓದಿ ಮುಂದಕ್ಕೆ ಬರಲೆಂದು ಆಸೆಯಿದ್ದಿತು. ಆದರೆ ಅವನೂ ಈ ಸಂದರ್ಭದಲ್ಲಿ ಏನನ್ನೂ ಮಾಡಲಾರದೇ ಹೋದ. ಕೊನೆಗೆ

ರಾಮುವಿನ ಅಫೀಸಿನಲ್ಲಿ ಅವನಿಗೆ ದಮ್ಮಯ್ಯ ಗುಡ್ಡೆಯಿಟ್ಟು, ಒಂದು ಸಣ್ಣ ನೌಕರಿಯನ್ನು ಸಂಪಾದಿಸಿ ತಮ್ಮನಿಗೆ 'ನೋಡು, ಕಾಲಸ್ಥಿತಿ ಬಹಳ ಕೆಡುತ್ತಾ ಇದೆ ಎಷ್ಟು ಓದಿದರೂ ಕೆಲಸಗಳು ಸಿಕ್ಕುವುದೇ ಅಭಾವ. ಈಗೇನೋ ನಮ್ಮ ಅಮಲ್‌ದಾರರು ನಮ್ಮ ಮೇಲೆ ಕರುಣವಿಟ್ಟು ಒಂದು ಕೆಲಸವನ್ನು ಮಾಡಿಕೊಡಬೇಕೆಂದಿದ್ದಾರೆ. ಅವರು ಅಷ್ಟು ದೊಡ್ಡ ಮನಸ್ಸನ್ನು ಮಾಡಿರುವುದೇ ಹೆಚ್ಚು. ಈಗ ಒಪ್ಪದೇ ಹೋದರೆ ಮುಂದೆ ನಮಗೆ ಯಾರು ಆಗುತ್ತಾರೆ? ಈಗೇನು ನೀನು ಒಪ್ಪುತ್ತೀಯೋ ಇಲ್ಲವೋ ಹೇಳು' ಎಂದು ಅವನಿಗೆ ಯೋಚಿಸುವುದಕ್ಕೂ ಅವಕಾಶ ಕೊಡದೆ ಅವನ ಮೇಲೆ ಕುಳಿತುಕೊಂಡು ಕೊನೆಗೆ ಅವನನ್ನು ರಾಮು ಕಚೇರಿಗೆ ಸೇರಿಸಿಬಿಟ್ಟರು.

ಅವನ ಮುಂದಿನ ಆಸೆಗಳೆಲ್ಲಕ್ಕೂ ಅವನು ತಿಲಾಂಜಲಿಯನ್ನೀಯ ಬೇಕಾಯಿತು. ಇದ್ದಿದ್ದರಲ್ಲಿ ಬುದ್ಧಿವಂತ. ಎಲ್ಲೆಲ್ಲಿಯೂ ಒಳ್ಳೆಯ ಹೆಸರನ್ನೇ ತೆಗೆದುಕೊಂಡಿದ್ದ. ಮುಂದೆ ಅದು ಮಾಡಬೇಕು, ಇದು ಮಾಡಬೇಕು, ಎಂದು ಅವನಿಗಿದ್ದ ಹುಮ್ಮಸ್ಸೆಲ್ಲವೂ ನೀರಿನಲ್ಲಿ ಹೋಮು ಮಾಡಿದಂತಾಯಿತು.

ಅವನ ಊರು ನೆಲವಂಗಲದ ಹತ್ತಿರದಲ್ಲೆಯೇ ಇತ್ತು ಎಂದು ಹೇಳಿದನಲ್ಲಾ, ಅವನು ಪ್ರತಿನಿತ್ಯವೂ ಊರಿನಿಂದಲೇ ಕಚೇರಿಗೆ ಬಂದು ಕಚೇರಿ ಮುಗಿಯಲು ಊರಿಗೆ ಹೊರಟು ಹೋಗುತ್ತಿದ್ದನು. ಕಚೇರಿಯಲ್ಲೋ ಅವನು ತನ್ನ ಪಾಡಿಗೆ ತನ್ನ ಕೆಲಸವನ್ನು ನೋಡಿಕೊಂಡು ಹೋಗಿ ಬಿಡುವನು. ಮೊದಲು ಅವನ ಶಾಲೆಗಳಲ್ಲಿ ಅವನು ತೋರಿಸುತ್ತಿದ್ದ ಹುಮ್ಮಸ್ಸು, ಓಡಾಟ ಎಲ್ಲಾ ಎಲ್ಲಿಗೆ ಹೋಗಿ ಬಿಟ್ಟಿತೋ. ಅವನ ಮುಖವನ್ನು ಅಲ್ಲಿ ಯಾರಾದರೂ ನೋಡಿದ್ದೇ ಅದರೆ ಅದರ ಮೇಲೆ ನಿತ್ಯ ವೈರಾಗ್ಯದ ಕಳೆಯು ಚೆನ್ನಾಗಿ ಆವರಿಸಿಕೊಂಡಿರುವಂತೆ ಕಾಣುತ್ತಿದ್ದಿತಂತೆ.

ಒಂದು ದಿನ ರಾಮು ಗೋಪಾಲಯ್ಯನಿಗೆ ಯಾವುದೋ ಒಂದು ಕೆಲಸವನ್ನು ಹೇಳಿದ್ದನಂತೆ. ಗೋಪಾಲಯ್ಯ ಅವನು ಹೇಳಿದ್ದಂತೆಯೇ ಮಾಡಿದರೆ ಆ ಕೆಲಸವು ಸಫಲವಾಗುತ್ತಿರಲಿಲ್ಲ. ಗೋಪಾಲಯ್ಯ ಅಲ್ಲಿ ತನ್ನ ಬುದ್ಧಿವಂತಿಕೆ ಉಪಯೋಗಿಸಿದ. ಅವನಿಗೆ ಒಂದು ವಿಷಯ ತಿಳಿಯದು.

ರಣರಂಗದಲ್ಲಿ ಸಿಪಾಯಿಗಳು ಅವರ ಸೇನಾಧಿಪತಿ ಏನು ಅಪ್ಪಣೆ ಕೊಟ್ಟರೆ ಅದರಂತೆ ತಾವು ಕಣ್ಣು ಮುಚ್ಚಿ ಕೊಂಡು ಹೇಗೆ ನುಗ್ಗುತ್ತೀರೋ ಹಾಗೆ ಸರ್ಕಾರಿ ನೌಕರಿಯಲ್ಲಿ ಮೇಲಿನ ಅಧಿಕಾರಿಯು ಏನು ಹೇಳಿದರೆ ಆ ಹೊತ್ತಿನಲ್ಲಿ ತಾನು ಹಿಂದುಮುಂದು ನೋಡದೆ ಅದರಂತೆ ಮಾಡಿಬಿಡಬೇಕು. ಆ ಮೇಲೆ ಮುಂದಿನ ವಿಷಯ ಎನ್ನುವುದನ್ನು ಆರಿಯ.

ರಾಮೂಗೆ ಅವನ ಮೇಲೆ ಬಹಳ ಸಿಟ್ಟು ಬಂತು. ಆ ಹೊತ್ತಿನಲ್ಲಿ ತನ್ನ ಮಿತಿಮೀರಿ ಮಾತನಾಡಿಬಿಟ್ಟ. ಗೋಪಾಲಯ್ಯ ಯಾವುದೊಂದೂ ಹೇಳದೆ ಆ ಕೊಠಡಿಯಿಂದ ಹೊರಗೆ ಬಂದು ಬಿಟ್ಟ.

ಆ ದಿನ ಕಳೆದುಹೋಯಿತು. ಮಾರನೆಯ ದಿನ ರಾಮೂಗೆ ಅನ್ನಿ ಸಿತು, ತಾನು ಅಷ್ಟು ಆಡಿದ್ದು ತಪ್ಪು ಎಂದು. ಗೋಪಾಲಯ್ಯ ಅಂದಿನಿಂದ ರಜಕ್ಕೆ ಬರೆದುಕೊಂಡಿದ್ದವನು ರಜವನ್ನು ವಜ ಮಾಡಿಸಿಕೊಂಡು ಬಿಟ್ಟ. ಅವನ ಮನಸ್ಸಿನ ಮೇಲೆ ಸೇವಾವೃತ್ತಿಯ ಕೂರ್ಮೋನೆಯ ಪೆಟ್ಟು ಚೆನ್ನಾಗಿ ತಾಗಿದ್ದಿತು.

ರಾಮು ಹೇಗಾದರೂ ಮಾಡಿ ಗೋಪಾಲಯ್ಯನಿಗೆ ಎರಡು ಸಮಾಧಾನದ ಮಾತುಗಳನ್ನು ಹೇಳಬೇಕೆಂದು ಕಚೇರಿಯಲ್ಲಿ ನಾಲ್ಕೈದು ಸಲ ಅವನಿಗೆ ಹೇಳಿ ಕಳುಹಿಸಿದ. ಆದರೆ ಗೋಪಾಲಯ್ಯ ಇವನ ಕೊಠಡಿಗೆ ಒರುವನು, ಇವನು ಆ ಸುದ್ದಿಯನ್ನು ಎತ್ತಿದರೆ ಮೆಲ್ಲಗೆ ಅಲ್ಲಿಂದ ಹೊರಟು ಬಂದು ಬಿಡುವನು. ಒಂದು ಸಲವೂ ರಾಮು ಇಚ್ಛೆ ಪೂರೈಸಲಿಲ್ಲ.

ಅದಾದ ಹತ್ತು ಹದಿನೈದು ದಿವಸಗಳ ಮೇಲೆ ಗೋಪಾಲಯ್ಯ ಒಟ್ಟಿಗೆ ಒಂದು ವಾರ ರಜಕ್ಕೆ ಬರೆದುಕೊಂಡ. ರಾಮು “ಯಾತಕ್ಕೆ? ಏನು?” ಎಂದು ಎಲ್ಲಿ ಏನಾದರೂ ಕೇಳಿದರೆ ಇನ್ನು ಪುನಃ ನೊಂದುಕೊಂಡು ಬಿಡುತ್ತಾನೆಯೋ ಎಂದು ಯಾವುದನ್ನೂ ವಿಚಾರಿಸದೆ ರಜವನ್ನು ಮೆಟ್ಟಿಗೆ ಮಂಜೂರು ಮಾಡಿಬಿಟ್ಟ.

ಗೋಪಾಲಯ್ಯ ರಜದ ಮೇಲೆ ಹೋಗಿ ಮೂರು ನಾಲ್ಕು ದಿನಗಳಾಗಿದ್ದವು. ‘ಯಾತಕ್ಕೆ ಅವನು ರಜವನ್ನು ತೆಗೆದುಕೊಂಡ?’ ಎನ್ನುವುದು ರಾಮೂಗೆ ಗೊತ್ತಾಗಿರಲಿಲ್ಲ. ‘ಯಾತಕ್ಕೆ ಇರಬಹುದು? ಎಲ್ಲಿಯಾದರೂ ಕಾಹಿಲೆ ಬಿದ್ದು ಬಿಟ್ಟಿದ್ದಾನೆಯೋ’ ಎಂದು ಯೋಚಿಸುತ್ತಾ ಅವರ ಊರ

ಕಡೆ ಆ ದಿನ ಸಂಜೆ ಗಾಳಿ ಸಂಚಾರಾರ್ಥವಾಗಿ ಬಂದಿದ್ದವನು, ಹಾಗೇ ಗೋಪಾಲಯ್ಯನನ್ನು ವಿಚಾರಿಸಿಕೊಂಡೇ ಹೋಗೋಣವೆಂದು ರಾಮು ಅವರ ಮನೆಯ ಕಡೆಗೆ ತಿರುಗಿದ. ಅವರ ಮನೆಯಲ್ಲಿ ಓಲಗದ ಸದ್ದು ಕೇಳಿಸಿತು. ' ಸರಿ ಏನೋ ಹೆಚ್ಚು ಗಟ್ಟಳೆ ಇರಬೇಕು. ಅವನು ಕಾಹಿಲೆ ಗಿರಹಲೆ ಏನೂ ಬಿದ್ದಿಲ್ಲವಲ್ಲ' ಎಂದುಕೊಂಡು ಅಲ್ಲಿಂದ ಹೊರಡಬೇಕೆಂದು ತಿರುಗಿದ. ಆದರೆ ಅದು ಅಲ್ಲಿಗೆ ಆಗುತ್ತದೆಯೇ ! ಹಳ್ಳಿಗೆ ಅಮಲದಾರರು ಬಂದ ಮೇಲೆ ಹಾಗೆ ಹಿಂತಿರುಗಿ ಹೋಗಲು ಹಳ್ಳಿಯವರು ಬಿಡುವರೇ ! ಅವನು ಊರೊಳಕ್ಕೆ ಬಂದೊಡನೆಯೇ ಅಮಲದಾರರು ಬಂದಿದ್ದಾರೆ ಎನ್ನುವ ಸುದ್ದಿ ಅರೆನಿಮಿಷದಲ್ಲಿ ಊರಲ್ಲೆಲ್ಲಾ ಹರಡಿಬಿಟ್ಟಿದ್ದಿತು. ಆ ಊರಿನ ಶಾನುಭೋಗರಾದ ಗೋಪಾಲಯ್ಯನ ಅಣ್ಣ, ಆ ಊರಿನ ಪಟೇಲ, ಎಲ್ಲರೂ ಅವನನ್ನು ಎದುರುಗೊಳ್ಳಲು ಬಂದರು. ಅವನ ಬಳಿಗೆ ಬಂದು " ಇಷ್ಟು ದೂರ ಸವಾರಿ ದಯಮಾಡಿಸಿರೋಣವಾಯಿತಲ್ಲಾ ? " ಎಂದು ಕೇಳಿದರು.

" ಹೀಗೆ ಸಾಯಂಕಾಲ ಬಂದಿದ್ದೆ. ಇಲ್ಲಗೆ ಬಂದವನು ಗೋಪಾಲಯ್ಯನನ್ನು ವಿಚಾರಿಸಿಕೊಂಡು ಹೋಗಿ ಬಿಡೋಣವೆಂದು ಬಂದೆ. ಇದ್ದಾನೆಯೋ ಮನೆಯಲ್ಲಿ ? "

" ಇದ್ದಾನೆ ನಾರ್, ದಯಮಾಡಿಸಬೇಕು, ಬಡವರ ಮನೆ. "

" ಏನು ಮಾಡುತ್ತಿದ್ದಾನೆ ? "

ಯಾರೂ ಉತ್ತರ ಕೊಡಲಿಲ್ಲ. ಕೆಲವರು ಹುಸಿ ನಗೆ ನಕ್ಕಿರಬಹುದು. ಆದರೂ ಅಮಲದಾರರು ! ಧೈರ್ಯ ಇಲ್ಲ.

ಎಲ್ಲರೂ ಗೋಪಾಲಯ್ಯನ ಮನೆಗೆ ಬಂದರು. ಗೋಪಾಲಯ್ಯನ ಅಣ್ಣ " ಒಳಕ್ಕೆ ದಯಮಾಡಿಸಬೇಕು " ಎಂದು ವಿನಯದಿಂದ ವಿಜ್ಞಾಪಿಸಿ ಕೊಂಡರು. ಒಳಗಡೆ ಮುತ್ತೈದೆಯರು, ಬ್ರಾಹ್ಮಣರು ಎಲ್ಲರೂ ಕಲೆತಿದ್ದರು. ಹಸೆಯ ಜಗುಲಿಯ ಬಳಿ ಪುರೋಹಿತರು. ರಾಮು ಇದನ್ನೆಲ್ಲಾ ನೋಡಿ " ಇಲ್ಲಪ್ಪ, ಇನ್ನು ಒಳಕ್ಕೆ ಬಂದರೆ ಹೊತ್ತಾಗುತ್ತೆ. ಗೋಪಾಲಯ್ಯನನ್ನು ಕರೆಯಿರಿ. ಮಾತನಾಡಿಕೊಂಡು ಹೊರಟುಹೋಗುತ್ತೇನೆ " ಎಂದ.

ಗೋಪಾಲಯ್ಯನ ಅಣ್ಣ " ಬಡವರ ಮೇಲೆ ದಯವಿಟ್ಟು ಒಳಕ್ಕೆ ದಯಮಾಡಿಸಿ ತಾಂಬೂಲವನ್ನು ಸ್ವೀಕರಿಸಿ ಮುಂದಕ್ಕೆ ತೆರಳಬಹುದು

ನಾರ್. ಅಷ್ಟು ಕೇಳಿಕೊಳ್ಳುತ್ತೇವೆ. ಗೋಪಾಲಯ್ಯನೂ ಈಗ ಹೊರಗೆ ಬರುವ ಹಾಗೆ ಇಲ್ಲ” ಎಂದರು.

ರಾಮು ಹಸೆಯ ಜಗುಲಿಯ ಕಡೆಗೆ ನೋಡಿದ. ಹಸೆಯ ಮನೆಯ ಮೇಲೆ ಗೋಪಾಲಯ್ಯ ಮತ್ತು ಅವನ ಹೆಂಡತಿ !

“ ಗೋಪಾಲಯ್ಯನಿಗೆ ಈಗ ಮದುವೆಯೇನು ? ಅವನೆಲ್ಲ ನಮಗೆ ಹೇಳುತ್ತಾನೆ ! ”

“ ಮದುವೆ ಅಲ್ಲ ನಾರ್. ಮದುವೆ ಆಗಿ ಆಗಲೇ ಒಂದು ವರ್ಷದ ಮೇಲಾಯಿತು. ಈಗ.....”

“ ಓಹೋ ಸರಿ. ಅದಕ್ಕೇ ಅವನು ರಜಕ್ಕೆ ಬರೆದುಕೊಂಡಿದ್ದು. ಎಲ್ಲಾ ನಡೆಯಲಿ. ಈಗ ನಾವು ಅವನಿಗೆ ತೊಂದರೆ ಕೊಡಕೂಡದು.”

“ ತೊಂದರೆ ಏನೂ ಇಲ್ಲ ನಾರ್. ನೀವು ಹಾಗೆ ಹೋಗಿ ಬಿಟ್ಟರೆ ಅವನು ಮನಸ್ಸಿನಲ್ಲಿ ಬಹಳ ನೊಂದುಕೊಂಡು ಬಿಡುತ್ತಾನೆ. ಒಳಕ್ಕೆ ಬಂದು ಹೋಗಬೇಕು.”

ರಾಮು ಯೋಚಿಸಿದ. ಹಿಂದೆ ಹೀಗೆಲ್ಲಾ ನಡೆದಿದೆ; ಇನ್ನು ಈ ದಿನ ನಾನು ಹೀಗೆ ಹಿಂತಿರುಗಿ ಬಿಟ್ಟರೆ ಇನ್ನೇನು ತಿಳಿದುಕೊಂಡು ಬಿಡುತ್ತಾನೆಯೋ ಎಂದುಕೊಂಡು ಒಳಕ್ಕೆ ಬಂದ.

ಇಷ್ಟರಲ್ಲಾಗಲೆ ಗೋಪಾಲಯ್ಯನಿಗೆ ಅಮಲ್ದಾರರು ಬಂದಿರುವುದನ್ನಾಗಲೇ ಯಾರೋ ಹೇಳಿದ್ದಿರಬೇಕು. ಅವನಿಗೆ “ ಏನು ಹಾಳು, ಕಾಶೀಗೆ ಹೋದರೂ ಶನೇಶ್ವರ ಬಿಡದು ಎನ್ನುವ ಹಾಗೆ ಇಲ್ಲಗೂ ಬಂದ ” ಎಂದು ತೋರುತ್ತಿದ್ದಿತೇನೋ !

ಗೋಪಾಲಯ್ಯ ಅಲ್ಲಿಂದಲೇ ರಾಮನಿಗೆ ಕೈಮುಗಿಯಲು ಹೋದ. ರಾಮು “ ಆಗಲಿ, ಆಮೇಲೆ ” ಎಂದು ಅಲ್ಲಿಂದ ಸಂಜ್ಞೆ ಮಾಡಿದ. ಪುರೋಹಿತರು ಈ ಸಂದರ್ಭವನ್ನು ನೋಡಿಕೊಂಡು ಜಾಗ್ರತೆಯಾಗಿಯೇ ಕಾರ್ಯಗಳನ್ನು ಮುಗಿಸಿದರು.

ಗೋಪಾಲಯ್ಯ—ಹಸೆಯ ಮೇಲಿಂದ ಎದ್ದು ಬಂದವನು ಉಪಚಾರಕ್ಕೋಸ್ಕರ—“ ದಯವಿಟ್ಟು ಊಟವನ್ನು ತಿರಿಸಿಕೊಂಡು ಹೋಗಬೇಕು ” ಎಂದು ಕೇಳಿಕೊಂಡ. ರಾಮನಿಗೆ ಅಲ್ಲಿ ಊಟಕ್ಕೆ ನಿಲ್ಲಲು

ವನಸ್ತೆಲ್ಲ. ಆದರೆ “ ಗೋಪಾಲಯ್ಯ ಏನು ತಿಳಿದುಕೊಂಡು ಬಿಡುತ್ತಾನೆಯೋ ವಾಸ ” ಎನ್ನುವುದಾಗಿ “ ಆಗಲಿ ” ಎಂದು ಒಪ್ಪಿಕೊಂಡ.

ಗೋಪಾಲಯ್ಯನಿಗೆ ಇನ್ನೂ ಕಷ್ಟಕ್ಕೇ ಬಂತು. ಸಾಧಾರಣವಾಗಿ ಹಳ್ಳಿಗಳಲ್ಲಿ ಮದುವೆ ಮೊದಲಾದ ದಿನಗಳಲ್ಲ ಬೆಳಿಗ್ಗೆ ಮಾಡಿದ್ದ ಪದಾರ್ಥಗಳನ್ನೇ ರಾತ್ರಿಗೂ ಉಪಯೋಗಿಸಿ ಬಿಡುತ್ತಾರೆ. ಬಿಸಿ ಅಡಿಗೆ ಮಾಡುವುದೆಂದರೆ ಅನ್ನ ಸಾರು ಇವೆರಡು ಮಾತ್ರ. ಈಗ ಅನ್ನ, ಸಾರು, ಭಕ್ಷ್ಯಗಳು, ಎಲ್ಲವನ್ನೂ ಒಂದೊಂದಾಗಿ ಮಾಡತೊಡಗಿದರು. ಪ್ರಸ್ತದ ಮೂರು ದಿನಗಳಿಗೂ ಆಗಲೆಂದು ಕೂಡಿಟ್ಟುಕೊಂಡಿದ್ದ ತುಪ್ಪವೆಲ್ಲವನ್ನೂ ಆ ದಿನಖ ಅಡಿಗೆಗೇ ಖರ್ಚು ಮಾಡಲಾರಂಭಿಸಿದರು. ಮೂರು ದಿನಗಳಿಗೆ ಮಾಡಬೇಕೆಂದಿದ್ದ ಭಕ್ಷ್ಯಗಳೆಲ್ಲವನ್ನೂ ಒಂದೇ ದಿನಕ್ಕೆ ಆ ರಾತ್ರಿಯೇ ಮಾಡಲು ಹೊರಟರು.

ಪುರೋಹಿತರು “ ಗೋಪಾಲಯ್ಯ, ಇನ್ನು ಮುಹೂರ್ತ ಮಿಂಚುತ್ತಾ ಬಂತು. ಇನ್ನು ಏಳಬೇಕು, ಇನ್ನು ಒಳಗಿನ ಕೆಲಸ ಬಹಳ ಇದೆ. ಮುತ್ತೈದೆಯರೆಲ್ಲಿ? ಆರತಿ, ಅಕ್ಷತೆ ಎಲ್ಲಾ ಆಗಬೇಕು ಒಳಗೆ ” ಎಂದು ತರದೂದು ಮಾಡತೊಡಗಿದರು. ಅವನ ನಾದನಿಯರು—ಇನ್ನೂ ಸಣ್ಣ ಹುಡುಗಿಯರು—“ ಬಾ, ಭಾವ, ಅಕ್ಕ ಕರೀತಿದ್ದಾಳೆ. ಏನು ಮಾಡುತ್ತಿದ್ದಿ ಇಲ್ಲಿ ” ಎಂದು ಅವನ ಪಂಚೆಯನ್ನು ಹಿಡಿದು ಎಳೆಯುತ್ತಾ ಗಲಾಟೆ ಮಾಡತೊಡಗಿದರು. ಬೆಕ್ಕಿಗೆ ಚೆಲ್ಲಾಟ; ಇಲಿಗೆ ಪ್ರಾಣಸಂಕಟ!

ರಾಮು ಈ ಹೊತ್ತಿನಲ್ಲಿ ಗೋಪಾಲಯ್ಯನ ಸಂಗಡ ಬಹಳ ಸಲಿಗೆಯಾಗಿ ಮಾತನಾಡಬೇಕೆಂದೆಣಿಸಿ “ಹೋಗಯ್ಯ. ಇಲ್ಲೂ ಹೇಳಿಸಿಕೊಳ್ಳಬೇಕೆ? ಪ್ರಾಯದ ಹುಡುಗ ಹೇಗೆ ನಗುತ್ತ ನಲಿಯುತ್ತಾ ಕಾಯುತ್ತಿರಬೇಕು ಎನ್ನುತ್ತಿ ” ಎಂದನಂತೆ.

ಆದರೂ ಗೋಪಾಲಯ್ಯ ಹಾಗೆ ನಿಂತಿರುವುದನ್ನು ಕಂಡು “ನಾನೇ ಹೋಗಿ ನಿಮ್ಮವರಿಗೆ ಹೇಳಲೇನು, ಬಂದು ಕೈ ಹಿಡಿದುಕೊಂಡು ಕರೆದುಕೊಂಡು ಹೋಗಿ ಅಂತ ” ಎಂದ ರಾಮು. ಅದಕ್ಕೆ ಗೋಪಾಲಯ್ಯ “ತಮ್ಮ ಊಟ ಎಲ್ಲಾ ಮುಗಿಯಲಿ ಸಾರ್, ಆಮೇಲೆ ” ಎನ್ನಲು

“ಅಯ್ಯೋ, ನನ್ನ ಊಟ ಕಟ್ಟಿಕೊಂಡು ನಿನಗೇನು, ನೀನು ಹೀಗೆಲ್ಲಾ ಮಾಡೋ ಹಾಗಿದ್ದರೆ ನಾನಿಲ್ಲಿ ನಿಲ್ಲುತ್ತಲೇ ಇರಲಿಲ್ಲ. ಎಲ್ಲಾ ಸರಿಯಾಗಿ ನಡೆಯುತ್ತೆ. ನೀನು ಹೊರಡು” ಎಂದು ಹೇಳಿ ಕಳುಹಿಸಿ ಕೊಟ್ಟು.

ಪ್ರಸ್ತದ ಮನೆಯಲ್ಲಿ ಮುಕ್ಕಾಲು ಪಾಲು ರಾತ್ರಿ ಗಂಡು ಹೆಣ್ಣನ್ನು ಪ್ರಸ್ತದ ಕೋಣೆಗೆ ಬಿಟ್ಟು ಮೇಲೆ ಎಲ್ಲರಿಗೂ ಊಟವಾಗಬೇಕಾದರೆ. ಇಲ್ಲಿ ಅದೂ ಅಲ್ಲದೆ ಹೊಸದಾಗಿ ಭಕ್ಷ್ಯಗಳು ಬೇರೆ ಆಗಬೇಕಾಗಿದೆ. ಗೋಪಾಲ ಯ್ಯನಿಗೆ ಮನಸ್ಸು ಒಳಗೆ ಇರಗೊಡಿಸದು. ಹೊರಗಡೆಗೆ ರಾಮುವನ್ನು ಸರಿಯಾಗಿ ನೋಡಿಕೊಳ್ಳುತ್ತಿದ್ದಾರೆ ಯೋ ಇಲ್ಲವೋ ಎಂಬ ಶಂಕೆ. ಕೊನೆಗೆ ಮನಸ್ಸು ನಿಲ್ಲಲಾರದೆ, ಸಹಧರ್ಮಿಯನ್ನೂ ಅಲ್ಲೆಯೇ ಬಿಟ್ಟು ಸೇವಾ ಧುರಂಧರನಾಗಿ ಹೊರಗೆ ಬಂದು ಬಿಟ್ಟು. ರಾಮು ಆದಷ್ಟು ಮಟ್ಟಿಗೆ ಅಲ್ಲಿ ಎಲ್ಲರೊಡನೆ ಸರಸವಾಗಿರಬೇಕೆಂದು ಪಟೀಲ ಶಾಸುಭೋಗರೆಲ್ಲರನ್ನೂ ಸೇರಿಸಿಕೊಂಡು ಹೊರಗಡೆ ಹರಟಿ ಹೊಡೆಯುತ್ತಿದ್ದ. ಗೋಪಾಲಯ್ಯ ಒಳಗೆ ಹೋಗಿ ಅಡಿಗೆ ಜಾಗ್ರತೆ ಆಗಲು ತರದೊಂದು ಮಾಡ ತೊಡಗಿದ.

ಅಡಿಗೆಯೆಲ್ಲವೂ ಸಿದ್ಧವಾಯಿತು. ಊಟಕ್ಕೆ ಎಲ್ಲರೂ ಎದ್ದಾಗ ರಾಮು ಗೋಪಾಲಯ್ಯ ಇನ್ನೂ ಹೊರಗೆ ಇರುವುದನ್ನು ಕಂಡು ಅವನನ್ನು ಹಾಸ್ಯ ಮಾಡತೊಡಗಿದ. ಅವನೋ “ಇಲ್ಲ ಸಾರ್, ಇಲ್ಲ ಸಾರ್” ಎನ್ನುತ್ತಾ ಕಟ್ಟಕದಲದೆ ರಾಮು ಊಟಕ್ಕೆ ಕುಳಿತಿದ್ದ ಸ್ಥಳದಲ್ಲೆಯೇ ನಿಂತು ಬಿಟ್ಟಿದ್ದ. ಒಂದೊಂದಾಗಿ ಭಕ್ಷ್ಯಗಳು ಬಂದವು. “ಎನ್ನಿ ಇದು, ನಾನು ಬಂದೆ ಅಂತ ಇವೆಲ್ಲಾನೋ? ಬಹಳ ತೊಂದರೆ ಕೊಟ್ಟೆನಿ ನಿಮಗೆಲ್ಲಾ ಹಾಗಾದ್ರೆ” ಎಂದ ರಾಮು. ಅದಕ್ಕೂ ಗೋಪಾಲಯ್ಯನ ಉತ್ತರ ಬರೀ “ಇಲ್ಲ ಸಾರ್.”

ರಾಮುಗೆ ರಾತ್ರಿಹೊತ್ತು ಹೊತ್ತಾಗಿ ಊಟ ಮಾಡಿ ಅಭ್ಯಾಸವಿಲ್ಲ. ಈ ದಿನ ಅದೂ ಅಲ್ಲದೆ ಇದು ಭಾರಿ ಊಟ. ಅರ್ಧ ಊಟದಲ್ಲಿ ಅವನಿಗೆ ಏನೋ ವಾಂತಿ ಬರುವ ಹಾಗಾಯಿತು. ತಲೆ ತಿರುಗಿಕೊಂಡು ಬಂತು. ಹಾಗೆ, ಅಲ್ಲಿಂದ ಎದ್ದು ಬಿಟ್ಟು.

ಎಲ್ಲರಿಗೂ ಗಾಬರಿಯಾಗತೊಡಗಿತು. ಗೋಪಾಲಯ್ಯನಿಗೋ, ಬೇಕಾಗಿ ಹೀಗೆ ಮಾಡಿ ಬಿಟ್ಟು ಎಂದು ಎಲ್ಲಿ ಪ್ರಾಣಕ್ಕೇ ತಂದು ಬಿಡು

ತ್ತಾರೋ ಎಂಬ ದಿಗಿಲು ಆವರಿಸಿಕೊಂಡುಬಿಟ್ಟಿತು. ರಾಮು ಊಟ ಮುಗಿದ ಮೇಲೆ “ ಬಂದಿಬ್ಬರು ಜೊತೆಗೆ ಬಂದು ಬಿಡಿ, ನಡೆದುಕೊಂಡೇ ಹೋಗಿಬಿಡೋಣ ” ಎಂದು ಹೇಳಿದ್ದ. ಜೊತೆಗೆ ಹೋಗಲು ಪಂಜು ಎಲ್ಲವೂ ಸಿದ್ಧವಾಗಿತ್ತು. ಈಗ ಹೀಗೆ ಆಗಲು “ ಎನು ಸಾರ್, ಗಾಡಿ ಕಟ್ಟುಬಿಡುತ್ತೇನೆ. ಹೋಗೋಣ. ಇಲ್ಲದೇ ಇದ್ದರೆ ಡಾಕ್ಟರನ್ನು ಅಲ್ಲೆಂದ ಇಲ್ಲೆಗೆ ಕರೆದುಕೊಂಡು ಬಂದು ಬಿಡೋಣವೇ ? ” ಎಂದು ಕೇಳಿದರು. ಅನ್ಯಾಯವಾಗಿ ಇವರಿಗೆ ಇಷ್ಟು ತೊಂದರೆ ಕೊಡುತ್ತಿರುವೆ ಸಲ್ಲಪ್ಪಾ ಎಂದುಕೊಂಡು “ ಏನೂ ಬೇಡ್ತಿ, ಇದೇನು ಹೋಗುತ್ತೆ. ಸ್ವಲ್ಪ ಉರುಳಿಕೊಂಡಿದ್ದೆ ಆಯಿತು. ರಾತ್ರಿ ಇಲ್ಲೇ ಮಲಗಿಕೊಂಡು ಬಿಡುತ್ತೇನೆ ” ಎಂದ.

ಗೋಪಾಲಯ್ಯನ ಮನೆಯವರಿಗೆ ಇದ್ದಿದ್ದೂ ಕಷ್ಟಕ್ಕೆ ಬಂತು. ಹಳ್ಳಿಗಳಲ್ಲಿ ಗೊತ್ತೇ ಇದೆಯಲ್ಲ, ಹಾಸಿಗೆ ಹೊದ್ದಿಗೆ ಹೇಗೆ ಇರುವುದು ಎನ್ನುವುದು. ಈಗ ರಾಮು ಮಲಗಿಕೊಳ್ಳಲು ಸರಿಯಾದ ಜಾಗವನ್ನು ಬೇರೆ ಹುಡುಕಬೇಕು. ಕೊನೆಗೆ ಗೋಪಾಲಯ್ಯನ ಅಣ್ಣ “ ಮಲಗುವ ಮನೆಯಲ್ಲಿ ಆ ಮಂಚದ ಮೇಲೆ ಮಲಗಿಕೊಂಡು ಬಿಡಲಿ, ಹೊಸ ಹಾಸಿಗೆಯ ಮೇಲೆ ಬೇರೆ ಒಂದು ಮಗ್ಗಲು ಹಾಸಿಗೆ ಹಾಸಿದರೆ ಆಯಿತು ” ಎಂದು ಅಪ್ಪಣೆ ಕೊಟ್ಟುಬಿಟ್ಟ.

ವಾಸ ! ಹೆಣ್ಣು ಗೋಪಾಲಯ್ಯನ ನಿರೀಕ್ಷೆಯಲ್ಲಿ ಒಂದೆಡೆ ಕಾದು ಕೊಂಡು ಕುಳಿತಿದ್ದಳು. ಆಕೆಯನ್ನು ಹೊರಗೆ ಕರೆತಂದರು. ಅಲ್ಲ ಅಲಂಕರಿಸಿದ್ದ ಅಂದಾಜಿ ಸಾವಾನುಗಳೆಲ್ಲವನ್ನೂ ಒಳಕ್ಕೆ ಸಾಗಿಸಿದ್ದಾಯಿತು. ಪ್ರಸ್ತದ ಮದುಮಕ್ಕಳು ಮಲಗಬೇಕೆಂದಿದ್ದ ಮಂಚದ ಮೇಲೆ ರಾಮು ವನ್ನು ಮಲಗಿಸಬೇಕಾಯಿತು.

ಮೊದಲು ದಿವಸವೇ ಮದುಮಕ್ಕಳು ಬೇರೆ ಮಲಗಕೂಡದು ಎಂದು ಪುರೋಹಿತರು ಆಕ್ಷೇಪಿಸತೊಡಗಿದರು. ಹೆಂಗಸರೂ ಮದುಕಿಯರೂ ರಾಮುವನ್ನು ಶಪಿಸತೊಡಗಿದರು. ಆದರೇನು ! ಹಳ್ಳಿಗಳಲ್ಲಿ ಎಷ್ಟು ದೊಡ್ಡ ಮನೆಗಳಾದರೂ ಇರುವುದೊಂದೇ ಕೊಠಡಿ. ಕೊನೆಗೆ ದೇವರ ಮನೆಯಲ್ಲಿ ಅವರಿಬ್ಬರು ಆ ರಾತ್ರಿಯೆಲ್ಲಾ ಕಾಲಕಳೆಯಬೇಕಾಯಿತು.

ಇನ್ನು ಮುಂದೆ ನಡೆದಿದ್ದನ್ನು ರಾಮುವಿನ ಕಾಗದದಿಂದಲೇ ನೀವು ತಿಳಿದುಕೊಳ್ಳುವಿರಂತೆ; ಉಳಿದ ಭಾಗವನ್ನು ಇಲ್ಲಿ ಎತ್ತಿಕೊಟ್ಟಿರುತ್ತೇನೆ.

“ ನೋಡು ಗೋಪಾಲ್, ನಾವು ಅಧಿಕಾರದಲ್ಲಿರುವಾಗ ಹೇಗೆಂದರೆ ಹಾಗೆ ಆಡಿ ಬಿಡುತ್ತೇವೆ. ಹೇಗೆ ಆಡಿದರೂ ನಡೆಯುತ್ತೆ. ನಾವು ಹಾಗೆ ಆಡುವಾಗ ಅದು ಸರಿಯೆಂದೇ ತೋರುತ್ತಿರುತ್ತೆ. ನಮ್ಮನ್ನೇ ನಾವು ವಿಮರ್ಶಿಸುತ್ತಾ ಹೋದಾಗ ತಾನೆ ಅದರ ಬಾಳು ಗೊತ್ತಾಗುವುದು. ಅದನ್ನು ಸರಿಪಡಿಸಿಕೊಳ್ಳಲು ಹೋದರೆ ಒಂದರ ಜೊತೆಗೆ ಇನ್ನೊಂದು ಬೆಳೆದುಕೊಂಡೇ ಹೋಗುತ್ತೆ.

“ ಇಲ್ಲಿ ಗೋಪಾಲಯ್ಯನ ವಿಚಾರದಲ್ಲಿ ನಾನು ಎಣಿಸಿ ಮಾಡಲು ಹೊರಟದ್ದೇ ಒಂದು; ಅದು ಪರಿಣಮಿಸಿದ್ದೇ ಒಂದು. ಅವನು ರಜವಿಂದ ಹಿಂತಿರುಗಿ ಬರಲಿ, ಸ್ವಲ್ಪ ಪ್ರಮೋಷನ್ ಕೊಡಿಸಿ ಇನ್ನು ಸರಿಯಾಗಿ ನೋಡಿಕೊಳ್ಳೋಣವೆಂದಿದ್ದರೆ ಅವನು ಈಗ ಕೆಲಸಕ್ಕೆ ರಾಜೀನಾಮೆ ಬರೆದು ಕೊಟ್ಟಿದ್ದಾನೆ. ಆ ದಿನ ರಾತ್ರಿ ಅವನ ಹೆಂಡತಿ ಅವನನ್ನು ಈ ಸೇವಾವೃತ್ತಿಯ ಸಲುವಾಗಿ ಎಷ್ಟು ಹೀಯಾಳಿಸಿದಳೋ! ಹೀಯಾಳಿಸದೇ ಇರುತ್ತಾಳೆಯೇ? ಇನ್ನು ಯಾರು ಏನೇನು ಅಂದರೋ! ಅವನ ಮನಸ್ಸು ಎಷ್ಟು ನೊಂದಿತೋ?

“ ಒಬ್ಬರು ದೊಡ್ಡವರು, ಒಬ್ಬರು ಚಿಕ್ಕವರು ಎಂಬುದು ಏನು? ನನಗೆ ಇದ್ದ ನೌಕರ್ಯಗಳೇ ಆ ಗೋಪಾಲಯ್ಯನಿಗೂ ಇದ್ದಿದ್ದರೆ ಅವನು ಏನಾಗಿರುತ್ತಿದ್ದನೋ. ನಾನು ಹೇಳುತ್ತೀನಿ ಕೇಳು, ಈ ಪ್ರಪಂಚದಲ್ಲಿ ಎಲ್ಲವೂ ‘ ಛಾನ್ಸ್ ’ ಮೇಲೆ ನಿಂತಿದೆ. ಅದನ್ನೇ ಕೆಲವರು ಅದೃಷ್ಟ ಅಂತಾರೆ. ಇನ್ನು ಕೆಲವರು ಹಣೆಯಬರಹ ಅಂತಾರೆ. ಮತ್ತೆ ಕೆಲವರು ಅವರವರ ನಸೀಬು ಎಂದು ಬಿಡುತ್ತಾರೆ. ಯಾರಾರು ಹೇಗಾದರೂ ಅನ್ನಲಿ, ಅವೆಲ್ಲವೂ ಒಂದೇ. ಗೋಪಾಲಯ್ಯ ನಾನು ಹುಟ್ಟಿದಾಗ ಹುಟ್ಟಿ, ನಾನು ಐದಾರು ವರ್ಷಗಳ ಮೇಲೆ ಹುಟ್ಟಿದ್ದರೆ, ಆಗ ನಾನೇ ಅವನಿಗಿಂತಲು ನಿಕೃಷ್ಟನಾಗಿರು ತಿದ್ದೆನೇನೋ? ಸುಲಭವಾಗಿ ಎಲ್ಲವನ್ನೂ ಅವರವರ ಕರ್ಮ ಎಂದು

ಬಿಡಬಹುದು. ಗೋಪಾಲ್, ನಾನು ಹೇಳುತ್ತೀನಿ ಕೇಳು. ಹಾಗೆ ಎಲ್ಲರೂ ಅನ್ನುತ್ತಾ ಹೋದರೆ ಪ್ರಪಂಚದಲ್ಲಿ ದಯೆ ಎನ್ನುವುದು ಎಲ್ಲಿ ನಿಲ್ಲುತ್ತೆ !

“ ಈಗಲೂ, ನಾವು ಇವುಗಳೆಲ್ಲವನ್ನೂ ಮೊದಲೇ ಯೋಚಿಸುವೆವೇ? ಆ ಮೇಲೆನೋ ಪಶ್ಚಾತ್ತಾಪ ಪಡುತ್ತೇವೆ. ಎಷ್ಟು ಪಟ್ಟರೆ ತಾನೆ ಏನು? ಮಾಡಿದ್ದೇನೋ ಆಗಿ ಹೋಯಿತು.....”

ಪ ರಿ ಸ ಮಾ ಪ್ತಿ .

ನನ್ನ ಕೈಯಿಂದ ಕಾಗದವನ್ನು ತೆಗೆದುಕೊಂಡು ನಮ್ಮವರು ಅದನ್ನು ಅದ್ಯಂತವಾಗಿ ಓದಿದರು. ನಾನು ಸುವ್ಯನೇ ಯೋಚಿಸುತ್ತಾ ಹಾಗೆ ಕುಳಿ ತಿದ್ದೆ. ಅವರು ಅದನ್ನು ಓದಿ ಮುಗಿಸಿದ ಮೇಲೆ ನನ್ನ ಮುಂದೆ ಮೇಜಿನ ಮೇಲೆ ಅದನ್ನು ಇಟ್ಟರು.

ನಾನು ಕಾಗದವನ್ನು ಪುನಃ ನೋಡಿ ಅದನ್ನು ಕೈಗೆ ತೆಗೆದು ಕೊಂಡು—

“ ನೀನು ಇದನ್ನು ಕೊಟ್ಟಿದ್ದಕ್ಕೆ ನಿನಗೆ ಬಹುಮಾನ ಬಾಕಿ ಇದೇ ಯಲ್ಲವೇ ? ” ಎಂದೆ.

“ ಇಲ್ಲ ಅದು ಸಂದಿತು ” ಎಂದರು.

“ ಹೇಗೆ ” ಎಂದೆ.

ಅಲ್ಲಿಯ ವರೆಗೂ ತಲೆಯನ್ನು ತಗ್ಗಿಸಿಕೊಂಡಿದ್ದವರು ತಲೆಯನ್ನು ಮೇಲಕ್ಕೆತ್ತಿ ನನ್ನ ಕಡೆ ದೃಷ್ಟಿಸಿ ನೋಡಿದರು.

ಅವರ ಆ ಬೊಗಸೆಯ ಕಂಗಳ ತುಂಬಾ ಕಣ್ಣೀರು ! ತಕ್ಕ ಬಹು ಮಾನ !

ಅವರು ಮೆಲ್ಲಗೆ “ ನೀವೂ ಪಶ್ಚಾತ್ತಾಪ ಪಡುವಿರೇನು ? ಯಾರ ಸಲುವಾಗಿ ? ” ಎಂದು ಕೇಳಿದರು.

ಉತ್ತರ ಕೊಡಲಾರದೆ ಹೋದೆ.

“ ಎಲ್ಲರ ಸಲುವಾಗಿಯೆ ? ”

ಅವರು ಆರಿ ಹೋಗಿದ್ದ ಕಾಫಿಯನ್ನು ಕೈಗೆ ತೆಗೆದುಕೊಂಡರು. ನನಗೆ !

ಪ್ರತೀಕಾರ

ರಂಗಿಗೆ ಆಗ ತಾನೆ ನಿದ್ರೆ ಹತ್ತಿತ್ತು. ರಾತ್ರಿಯೆಲ್ಲಾ ಯೋಚಿಸಿ ಯೋಚಿಸಿ ಸಾಕಾಗಿತ್ತು. ಅಂದಿಗೆ ಊಟ ಮಾಡಿ ಎರಡು ದಿನಗಳಾಗಿದ್ದವು. ಆದರೆ ಹಸಿವು ತೃಷೆಯೊಂದೂ ತೋರಿರಲಿಲ್ಲ. ಪ್ರತೀಕಾರ! ಪ್ರತೀಕಾರ ದಲ್ಲಿಯೇ ಮನಸ್ಸು ನೆಲಸಿತ್ತು. ಯಾವ ವಿಧದಲ್ಲಿ ಸೇಡು ತೀರಿಸಿಕೊಳ್ಳಲಿ, ಯಾವ ರೀತಿ ಆ ದ್ರೋಹಿಗೆ, ವಂಚಕನಿಗೆ ಬುದ್ಧಿಗಲಿಸಲಿ ಎಂದು ಆ ಇರುಳೆಲ್ಲಾ ಯೋಚಿಸುತ್ತಿದ್ದಳು. ಬಗೆ ಹರಿದಿರಲಿಲ್ಲ. ಬೆಳಗಿನ ಜಾವದ ಸುಮಾರಿಗೆ ನಿದ್ರೆ ಹತ್ತಿತ್ತು. ಆಗ ಮಾಘಮಾಸ, ಮಾಘದ ಚಳಿ. ನಿಂತರೆ ತಲೆಗೆ ತಗಲುವಂತಿತ್ತು ಅವಳ ಮನೆಯ ಜೋಪಡಿ. ಅದಕ್ಕೆ ಹೊದಿಸಿರುವುದು ಜಿಂಕ್ ಷೀಟುಗಳು. ಅದರ ಮೇಲೆ ಒಂದೆರಡು ಅಡಿಗಳಷ್ಟು ಹಿಮ ಕುಳಿತಿದೆ. ಅಲ್ಲಲ್ಲಿ ಸಂದಿಗಳಲ್ಲಿ ನೀರು ತೊಟ್ಟಿಕ್ಕುತ್ತಿದೆ. ಮನೆಯ ಕಿಟಕಿ ಬಾಗಿಲುಗಳಾವುವೂ ಭದ್ರವಾಗಿರಲಿಲ್ಲ. ಕಿಟಕಿಗಳಿಗೆ ತಡೆಯಾಗಿ ಗೋಣಿಪಟ್ಟಿಯನ್ನು ಕಟ್ಟಿದ್ದಳು. ಅವುಗಳಲ್ಲಿ ತೂರಿ ಅವಳ ಆ ಮಂದಿರದಲ್ಲೆ ತಾಂಡವವಾಡುತ್ತಿತ್ತು ಅಂದಿನ ಚಳಿ. ತನ್ನ ಎಳೆಗುವರನನ್ನು ಎದೆಗೆ ಅಪ್ಪಿಕೊಂಡು ತನ್ನ ದೇಹದ ಕಾವಿನಿಂದ ಆ ಮಗುವನ್ನು ಬಿಚ್ಚಿಗಿಟ್ಟು ಕೊಂಡು ಮಲಗಿದ್ದಳು.

ಬೆಳಗಿನ ಜಾವದಲ್ಲಿ ಚಳಿ ಮತ್ತಷ್ಟು ಅಧಿಕವಾಯಿತೋ ಏನೋ ಅಥವಾ ಮಗುವಿಗೆ ಹಸಿವು ತೋರಿತೋ, ಸಂಜೆ ತಿರಿದು ತಂದ ಹಾಲು ಹಾಗೆ ಉಳಿದಿತ್ತು. ಅವಳಿಗೆ ಅವಳ ಮನದಲ್ಲಿದ್ದಿದ್ದ ತಳಮಳದಲ್ಲಿ ಮಗುವಿಗೆ ಹಾಲನ್ನು ಕುಡಿಸಬೇಕೆಂಬುದೇ ಮರೆತು ಹೋಗಿದ್ದಿತು. ಅಂತೂ ಆ ಮಗು ಅವಳ ಎದೆಯ ಕೆಳಗೆ ಹೊಟ್ಟೆಯ ಮೇಲೆ ತನ್ನ ಕಾಲುಗಳಿಂದ ಜಾಡಿಸುತ್ತಾ ಅಳಲು ಆರಂಭಿಸಿತು. ಅದರ ಕಾಲುಗಳಿಗೆ ಹಾಕಿದ್ದ ಬಿಳ್ಳಿಯ ಮೆರಗಿನ

ಹಿತ್ತಾಳೆ ಕಡಗಗಳು ತಮ್ಮ ಕಾಠಿನ್ಯವನ್ನೂ ಪ್ರಕಟಿಸಿದವು. ಆಗ ತಾನೆ ಅವಳಿಗೆ ಹತ್ತಿದ್ದ ನಿದ್ರೆ ಹರಿದು ಹೋಯಿತು. ಎಚ್ಚರವಾಗಿ ಹೋಯಿತು.

ಎದ್ದು ದೀಪವನ್ನು ಹಚ್ಚಿಸಲು ಕಡ್ಡಿಯ ಪೆಟ್ಟಿಗೆಯನ್ನು ಹುಡುಕ ತೊಡಗಿದಳು. ಕಡ್ಡಿಯ ಪೆಟ್ಟಿಗೆ ಸಿಕ್ಕಿತು; ಆದರೆ ದೀಪ ಅವಳಿಟ್ಟಿದ್ದ ಕಡೆ ಇರಲಿಲ್ಲ. ಕಡ್ಡಿಯನ್ನು ಗೀಚಿ ನೋಡಿದಳು. ಹಣೆತೆ ಒಂದು ಕಡೆ ಬಿದ್ದಿದೆ; ಬತ್ತಿ ಇನ್ನೊಂದೆಡೆ ಬಿದ್ದಿದೆ. ಎಣ್ಣೆಯೆಲ್ಲಾ ಚೆಲ್ಲಹೋಗಿದೆ. ಬತ್ತಿಯನ್ನು ಅದರಲ್ಲೆಟ್ಟು ದೀಪವನ್ನು ಹಚ್ಚಿಸಿದಳು. ದೀಪಕ್ಕೆ ಎಣ್ಣೆ ಹಾಕುವ ಮೊದಲು ನೆಲುವಿನ ಮೇಲಿಟ್ಟಿದ್ದ ಹಾಲಿನ ಕಡೆ ಮನಸ್ಸು ಹೋಯಿತು. ಅದನ್ನೇ ನಾದರೂ ಚೆಲ್ಲ ಬಿಟ್ಟದೆಯೋ ಎಂಬ ಭೀತಿಯುಂಟಾಯಿತು. ದೈವವಶಾತ್ ಅದು ಏನೂ ಆಗಿರಲಿಲ್ಲ. ಇಟ್ಟಲ್ಲಿಯೇ ಇತ್ತು. ಅದು ಬಿಕ್ಕಿನ ಕೈಗೆ ಸಿಕ್ಕು ವಂತಿರಲಿಲ್ಲ. ದೀಪಕ್ಕೆ ಎಣ್ಣೆಯನ್ನು ಹಾಕಿ ಒಲೆಯನ್ನು ಹತ್ತಿಸಲು ಹೋದಳು.

ಇತ್ತ ಮಗುವು ಅರ್ಭಟಿಸಲಾರಂಭಿಸಿತು. ಎದ್ದು ಬಂದು ಅದಕ್ಕೆ ಹೊಟ್ಟಿಗೆ ಕೊಟ್ಟು ಮಲಗಿಸಿದಳು. ಹಸಿದಿದ್ದ ಆ ಪಸುಳಿಗೆ ಬತ್ತಿ ಹೋಗಿದ್ದ ಇವಳ ಮೊಲೆಹಾಲು ಎಲ್ಲಿಗೆ ನಾಕಾಗುವುದು? ಅತ್ತಾಗ ಒಂದು ತೊಟ್ಟು ಎನ್ನುವಂತೆ ಬಾಯಿ ನೆನೆಸಿ ಅದರ ಕೈಯನ್ನೇ ಅದರ ಬಾಯಿಗಿಟ್ಟು ಬಂತೆಯನ್ನು—ಸೀರೆಯ ಪದರವನ್ನು ಎನ್ನೋಣವೋ—ಹೊದಿಕೆಯನ್ನು ಹೊದಿಸಿ, ಮಲಗಿಸಿ ಹಾಲು ಕಾಯಿಸಲು ಒಲೆಯನ್ನು ಹೊತ್ತಿಸ ತೊಡಗಿದಳು.

ಸೀಮೆ ಎಣ್ಣೆ ಇಲ್ಲದ ಮನೆಯಲ್ಲಿ ಒಲೆಯನ್ನು ಹತ್ತಿಸುವ ಕಷ್ಟವು ಅದನ್ನು ಅನುಭವಿಸಿದವರಿಗೇ ಗೊತ್ತು. ಹಿಂದೆ ಇವಳು ಎಷ್ಟೋ ಸಲ ಈ ಪಾಡು ಪಟ್ಟಿದ್ದಳು. ಆದರೆ ಆಗ ಮನಸ್ಸಿನಲ್ಲಿ ಒಂದು ಹುಮ್ಮಸ್ಸಿರು ತ್ತಿತ್ತು. ಹಾಸಿಗೆಯ ಮೇಲೆ ಆ ಮಗುವಿನ ಬದಲು ಅದರ ತಂದೆ ಮಲಗಿ ರುತ್ತಿದ್ದನು. ಅವನು ಗಾರೆಯ ಕೆಲಸದವನು. ಬೆಳಗ್ಗೆ ಎದ್ದು ಊಟ ತಿರಿಸಿಕೊಂಡು ಬುತ್ತಿ ಕಟ್ಟಿಕೊಂಡು ಇಬ್ಬರೂ ಕೆಲಸದ ಮೇಲೆ ತೆರಳ ಬೇಕಾಗಿತ್ತು. ಅವಳು ಒಲೆ ಹತ್ತಿಸಿ, ಎಸರಿಟ್ಟು, ಅದರಲ್ಲಿಯೇ ಅವನ

ಮುಖಕ್ಕೆ ಬಿಸಿನೀರನ್ನು ತೆಗೆದಿಟ್ಟು, ಅಡಿಗೆ ಮಾಡಿ ಅವನನ್ನು ಎಬ್ಬಿಸುತ್ತಿದ್ದಳು. ಅವನೆದ್ದು ಬೆಚ್ಚಗೆ ಒಲೆಯ ಮುಂದೆ ಕುಳಿತಿದ್ದು ಅನಂತರ ಮುಖ ತೊಳೆದು ಊಟ ಮಾಡಿ ಇಬ್ಬರೂ ಒಟ್ಟಿಗೆ ಕೆಲಸಕ್ಕೆ ತೆರಳುತ್ತಿದ್ದರು.

ಒಲೆ ಹೊತ್ತಿಸುತ್ತಿರುವಾಗ ಹಾಸಿಗೆಯ ಕಡೆ ನೋಡಿದಳು. ಅವನೆಲ್ಲೆ? ಊರಿಗೆ ಹೋಗುವೆನೆಂದು ಕೆರಳಿ ಎಲ್ಲೋ ಬಿದ್ದುಕೊಂಡಿದ್ದಾನೆ. ಊರಿಗೆ ಹೋಗಿ ಬರುವೆನೆಂದು ಹೇಳಿ ಎಷ್ಟು ಸಲ ಮೋಸಪಡಿಸಿದ್ದಾನೆ. ಆ ದ್ರೋಹಿಯೆಲ್ಲಿ? ಅವಳ ಮೈಯೆಲ್ಲಾ ಉರಿ ಉರಿಯಾಯಿತು. ಆ ಉರಿಯಲ್ಲಿ ಒಲೆಯನ್ನು ಹಚ್ಚಿಸಿದಳೇ? ಅದು ಹೊತ್ತಿಕೊಳ್ಳುತ್ತಿರುವಾಗ ತನ್ನ ಹಿಂದಿನ ದಿನಗಳೆಲ್ಲವೂ ನೆನಪಿಗೆ ಬಂದವು. ಆ ದಿನಗಳು ಎಷ್ಟು ಒಲವಿನ ದಿನಗಳು. ಅವನೊಂದಿಗೆ ಹೇಗೆ ಕೂಡಿ ಆಡುತ್ತಿದ್ದಳು. ಹಳ್ಳಿಯಲ್ಲಿದ್ದಾಗ ಇಬ್ಬರೂ ದನಗಳನ್ನು ಹೊಡೆದುಕೊಂಡು ಮರಳೋಣೆಗೆ ಹೋಗಿ, ಅಲ್ಲಿ ಗೇರುಹಣ್ಣಿಗೆ ಮರದಲ್ಲಿ ಲೂಟಿ ಮಾಡಿಕೊಂಡು ಬಂದ ಹಣ್ಣುಗಳನ್ನು ಮರಳಿನಲ್ಲಿ ಮನೆ ಕಟ್ಟಿ, ಸಂಸಾರ ಹೂಡಿ, ವಿನಿಯೋಗಿಸುತ್ತಿದ್ದ ಆ ದಿನಗಳು ನೆನಪಿಗೆ ಬಂದವು. ಅಲ್ಲಿ ಅಂಕುರಿಸಿದ್ದ ಆ ಪ್ರೇಮವೇ ಅವನ ಕೈ ಹಿಡಿಸಿ, ಮನೆ ಬಿಡಿಸಿ ಇಲ್ಲಿಗೆ ಎಳೆತಂದುದು. ಅಲ್ಲಿ ಮರಳಿನಲ್ಲಿ ಮನೆ ಕಟ್ಟಿದರು. ಇಲ್ಲಿ ನೈಜ ಗೃಹವನ್ನೇ ಕಟ್ಟಲು ಬಂದರು.

ಬಂದ ಆರಂಭದಲ್ಲಿ ' ಅವನಿಗೆ ಅವಳು, ಅವಳಿಗೆ ಅವನು, ' ಹಾಗಿದ್ದಿತು. ಹಗಲಿರುಳೂ ಈರ್ವರೂ ಒಟ್ಟಿಗಿರುತ್ತಿದ್ದರು. ಮನೆಯಲ್ಲಿಯೂ ಕೆಲಸಕ್ಕೆ ಹೋದಾಗಲೂ ಒಬ್ಬರನ್ನೊಬ್ಬರು ಎಡಬಿಡುತ್ತಿರಲಿಲ್ಲ. ಆದರೆ ಅದು ಬಹಳ ದಿವಸ ಹಾಗೆ ಸಾಗಲಿಲ್ಲ. ಅವಳು ಗರ್ಭಿಣಿಯಾದಳು. ಅವನ ಮನವು ಬೇರೆಡೆಗೆ ಜಾರಿತು. ಅವನೊಂದಿಗೆ ಅವಳು ಕೆಲಸಕ್ಕೆ ಹೋಗಲು ಆಗುತ್ತಿರಲಿಲ್ಲ. ಆಗ ಅಲ್ಲಿ ಅವನಿಗೆ ನೆರವಾಗಲು ಇನ್ನೊಬ್ಬ ತರುಣಿಯು ಹುಟ್ಟಿಕೊಂಡಳು. ಅವಳ ನೆರವು ಅವನಿಗೆ ಬಹಳ ಬೇಕಾಯಿತು. ತುಂಬ ವ್ರಾಯದವನು. ಇನ್ನು ಕೇಳಬೇಕೆ? ಮನೆಗೆ ಏಕೆ ಇಷ್ಟು ಹೊತ್ತು ಮಾಡಿಕೊಂಡು ಬರುವೆಯೆಂದು ರಂಗಿ ಕೇಳಿದರೆ ಅವನು " ಈಚೆಗೆ ಕೆಲಸ ಬಹಳ ಹೊತ್ತು ಹಿಡಿದು ಬಿಡುತ್ತದೆ. ಮೇಸ್ತ್ರಿ ನಮ್ಮನ್ನು ಬೇಗ ಕಳುಹಿಸಿಕೊಡುವುದಿಲ್ಲ, ನಿಲ್ಲಿಸಿಕೊಂಡು ಬಿಡುತ್ತಾನೆ " ಒಂದಲ್ಲಾ ಒಂದು ಸಬೂಬು ಹೇಳಿ

ಬಿಡುವನು. ಆದರೆ ನಿಜವಾಗಿಯೂ ಮೇಸ್ತ್ರಿಯಲ್ಲ ಅವನನ್ನು ಹಾಗೆ ನಿಲ್ಲಿಸಿ ಕೊಳ್ಳುತ್ತಿದ್ದವನು; ಅಲ್ಲಿಗೆ ಕೆಲಸಕ್ಕೆ ಹೋಗುತ್ತಿದ್ದ ಇನ್ನೊಬ್ಬ ತರುಣಿ ಎಂಬುದನ್ನು ಅರಿಯಳು.

ಕೆಲ ದಿನಗಳು ಹಾಗೆ ಕಳೆದ ಮೇಲೆ “ ನಾನು ಊರಿಗೆ ಹೋಗಿ ಬರುತ್ತೇನೆ. ಅಲ್ಲಿ ಅಪ್ಪನಿಗೆ ಕಾಯಿಲೆಯಂತೆ ” ಎಂದು ಹೇಳಿ ಎರಡು ಮೂರು ದಿನಗಳು ಒಟ್ಟೊಟ್ಟಿಗೇ ಮನೆಗೆ ಬರುವುದನ್ನು ನಿಲ್ಲಿಸುತ್ತಿದ್ದನು. ಈಕೆ ಹೌದೇನೋ ಎಂದು, ಅವನು ಹಿಂತಿರುಗಿದೊಡನೇ “ ಈಗ ಹೇಗಿದೆ, ಗುಣವಾಗಿದ್ದಾರಾ ? ನನ್ನನ್ನು ಕೇಳಿದರಾ ? ಬರುವ ಸಲ ನನ್ನನ್ನು ಕರೆದುಕೊಂಡು ಹೋಗಿ ” ಎಂದು ಹೇಳುವಳು. “ ಆಗಲಿ ” ಎಂದು, ಇನ್ನೊಂದು ಸಲ “ ನೋಡು ಅಲ್ಲಿಗೆ ಹೋಗಿ ಬರಬೇಕು. ಖರ್ಚಿಗೆ ದುಡ್ಡಿಲ್ಲ. ಅವರೂ ತೆಗೆದುಕೊಂಡು ಬರಲು ಬರೆದಿದ್ದಾರೆ. ನಾನೊಬ್ಬನೇ ಈ ಸಲ ಹೋಗಿ ಬರುತ್ತೇನೆ. ಎಲ್ಲಿ ಆ ವಂಕಿ ಕೊಡು, ಮಾರವಾಡಿಯಲ್ಲಿ ಅಡವಿಟ್ಟು ದುಡ್ಡು ತರೋಣ ” ಎಂದು ಹೇಳಿ ಹೀಗೆ ಅವಳ ಒಡವೆಗಳನ್ನೂ ಒಂದೊಂದಾಗಿ ಸುಲಿಯಲಾರಂಭಿಸಿದ. ಕೆಲವು ಒಡವೆಗಳು ಮಾರವಾಡಿಯ ಪಾಲಾದವು. ಮತ್ತೆ ಕೆಲವು ಅವನ ಆ ತರುಣಿಯ ಅಭರಣಗಳಾದವು. ಈ ಮಂಕು ಮಾವನವರಿಗೆ ಸಲ್ಲಿತಲ್ಲಾ ಎಂದು ತೃಪ್ತಿ ತಂದುಕೊಳ್ಳುತ್ತಿದ್ದಳು.

ಈ ಸಲವೂ ಅವಳಿಗೆ ಇದ್ದ ಒಳ್ಳೆಯ ಸೀರೆಯನ್ನು ಅಡವಿಟ್ಟು ದುಡ್ಡು ತೆಗೆದುಕೊಂಡು ತಂದೆಗೆ ಕಾಯಿಲೆ ನೋಡಿಕೊಂಡು ಬರುವೆನೆಂದು ಹೇಳಿ ಹೊರಟು ಹೋಗಿ ಮೂರು ದಿವಸಗಳಾಗಿದ್ದವು. ಹಿಂದಿನ ದಿನ ಸಂಜೆ ಮನೆಯಲ್ಲಿ ಹಸಿಟ್ಟು ಇಲ್ಲದೇ ಇರಲು ಮಡಕೆ ಕುಡಿಕೆಗಳಲ್ಲಿ ಆಗಾಗ ಹಾಕಿಟ್ಟಿದ್ದ ದುಡ್ಡು ಕಾಸುಗಳನ್ನೆಲ್ಲಾ ಕೂಡಿಸಿ ಅದಕ್ಕೆ ರಾಗಿ ತೆಗೆದುಕೊಂಡು ತನ್ನ ಕೈಯಲ್ಲಿ ಬೀಸಿಕೊಳ್ಳಲು ಶಕ್ತಿಯಿಲ್ಲದುದರಿಂದ ಮಿಷನ್ನಿನಲ್ಲಿ ಬೀಸಿಸಿಕೊಂಡು ಬರುತ್ತಿದ್ದಳು. ಅವಳಿಗೆ ದಾರಿಯಲ್ಲಿ ಇನ್ನೋರ್ವ ತರುಣಿಯೊಡನೆ ಅವನು ಬರುತ್ತಿರುವಂತೆ ಭಾಸವಾಯಿತು. ಅವಳು ಅವರೇ ಎನೋ ನೋಡೋಣವೆಂದು ನಿಂತುಕೊಂಡಳು. ಪೌಡು ಅವರೇ ! ಆ ತರುಣಿ ಯಾರು ? ಯೋಚಿಸಿದಳು. ನೆನಪಿಗೆ ಬರಲಿಲ್ಲ.

ಅವಳೂ ಕೆಲಸಕ್ಕೆ ಬರುತ್ತಿದ್ದಳು. ಹೆಸರಾದವಳು. ತನ್ನ ಗಂಡನಿಗೆ ಮದ್ದು ಹಾಕಿದವಳೆಂದು ಪ್ರತೀತಿ ಇತ್ತು. ಅವನಿಗೆ ಅವಳ ಸಹವಾಸವೇ ? ಯಾವಾಗ ಊರಿಗೆ ಬಂದ ? ತನ್ನ ಕಣ್ಣುಗಳನ್ನೇ ತಾನು ನಂಬಲಾರದೆ ಹೋದಳು. ಅವರು ಬಳಿಗೆ ಬಂದು ಮುಂದಕ್ಕೆ ಸರಿದು ಹೋದರು. ಏನು ಈವರೂ ಕುಡಿದಿದ್ದಾರೆ ಯೇ ? ಯಾವಾಗ ಅವನು ಕುಡಿಯುವುದನ್ನು ಕಲಿತ ? ರಂಗಿ ಅವಳ ಹೆಸರನ್ನು ಹಿಡಿದು ಕರೆದಳು. ಅವಳು ಹಿಂತಿರುಗಿ ಅವನಿಗೆ ಏನನ್ನು ಉಸುರಿದಳೋ ಈವರೂ ರಂಗಿಯ ಕಡೆ ನೋಡಿ ನಕ್ಕರು. ರಂಗಿಗೆ ಪುನಃ ಅನುಮಾನವುಂಟಾಯಿತು. ಆದರೆ... ಇಲ್ಲ ಅವನೇ ಇರಬೇಕು ಎಂದು ಅವನನ್ನೇ ಸಂಬೋಧಿಸಿದಳು. ನಾಲಯಾರು ಕಠಿನ ಮಾತುಗಳನ್ನೂ ನುಡಿದಳು. ಅವನಿಗೆ ಹಿಡಿಸಲಾರದಷ್ಟು ಕೋಪವು ಉಕ್ಕಿ ಬಂದಿತು. ' ಮನೆಯನ್ನು ಬಿಟ್ಟು ಇಲ್ಲಿ ನನಗೆ ಅವಮಾನ ಮಾಡಲು ಬಂದೆಯಾ ? ' ಎಂದು ಅವಳ ಕೆನ್ನೆಗೆ ಒಂದು ಬಿಟ್ಟು. ತಲೆಯ ಮೇಲೆ ಗೊಡೆ ಉರುಳಿ ಹೋಯಿತು. ಹಿಟ್ಟಿನಲ್ಲಿ ಅವಳಿಗೆ ಅಭಿಷೇಕವಾಯಿತು. ಅದನ್ನು ಕಂಡು ಅವನೊಡನೆ ಇದ್ದ ಆ ತರುಣಿ ಗಹಗಹಿಸಿ ನಗತೊಡಗಿದಳು. ಕಾರ್ಯವು ಮಿಂಚಿದ ಮೇಲೆ ಇವನಿಗೆ ಮರುಕ! ಮೌನವಾಗಿ ನಿಂತಿದ್ದವನು ಹಸಿಟ್ಟನ್ನು ಗೊಡೆಗೆ ತುಂಬಲು ಹೋದ. ಅವಳು ಬಿಡುವಳೇ ! ಕೈಹಿಡಿದು ಅವನನ್ನು ಎಳೆದುಕೊಂಡು ಹೋದಳು. ರಂಗಿಯು ಅಲೆ ಕುಳಿತು ಅತ್ತಳು. ಜನಗಳು ನೆರೆಯತೊಡಗಲು ಮನೆಗೆ ಹೊರಟು ಬಂದಳು. ಮನೆಯಲ್ಲಿ ಮಗುವನ್ನು ಕಂಡಾಗ ಮತ್ತಷ್ಟು ದುಃಖವುಂಟಾಯಿತು. ಊರಿಗೆ ಹೋಗಿ ಬಿಡೋಣವೇ ಎಂದು ಯೋಚಿಸಿದಳು. ಊರಿನಿಂದ ಬಂದ ಆ ಹುಮ್ಮಸ್ಸೇನು ? ಈಗ ಯಾವ ಮುಖವನ್ನಿಟ್ಟುಕೊಂಡು ಹಿಂತಿರುಗುವುದು ? ತನ್ನ ಸರೀಕರಲ್ಲಿ ಹೇಗೆ ಬೆರೆಯುವುದು. ಒಂದು ವೇಳೆ ಹೋದರೂ ಅವನೆಲ್ಲಿಗೆ ದಾರಿಗೆ ಬರುವನು. ಅವನಿಗೆ ಬುದ್ಧಿ ಕಲಿಸಬೇಕು. ಹೇಗೆ ಕಲಿಸುವುದು ? ಅವರು ಕೆಲಸ ಮಾಡುತ್ತಿದ್ದ ಮೇಸ್ತ್ರಿಗೆ ಬಿನ್ನವಿಸಿಕೊಳ್ಳೋಣವೆಂದು — ಮಗುವಿಗೆ ಹಾಲಿತ್ತು. ಪಕ್ಕದ ಮನೆಯವಳಿಗೇ ಇನ್ನು ಸ್ವಲ್ಪ ಹೊತ್ತು ಮಗುವನ್ನು ನೋಡಿ ಕೊಂಡಿರುವಂತೆ ತಿಳಿಸಿ ಮೇಸ್ತ್ರಿಯ ಮನೆಗೆ ತೆರಳಿದಳು.

ಅವರ ಮನೆಗೆ ಹೊರಡಲು ದಾರಿಯಲ್ಲಿಯೇ ಮೇಸ್ತ್ರಿಯ ಮಗ ಸಿಕ್ಕಿದ. ಮೇಸ್ತ್ರಿಯು ಕಾಲವಾಗಿ ಆಗಲೇ ಮೂರು ತಿಂಗಳುಗಳಾಗಿದ್ದವು. ಅವಳಿಗೆ ಆ ಸುದ್ದಿ ಮುಟ್ಟಿಯೇ ಇರಲಿಲ್ಲ. ಈಗ ಮೇಸ್ತ್ರಿಯ ಮಗನೇ ನೋಡಿಕೊಳ್ಳುತ್ತಿದ್ದ. ಅವನು ಅವಳ ವಿಷಯವನ್ನೆಲ್ಲಾ ವಿಚಾರಿಸಿ ಬಹಳ ಕನಿಕರ ಪಟ್ಟ. ತಾನು ಅವರ ನಡತೆಯನ್ನು ಕಂಡು ಎರಡು ತಿಂಗಳುಗಳ ಹಿಂದೆಯೇ ಓಡಿಸಿ ಬಿಟ್ಟಿರುವುದಾಗಿ ತಿಳಿಸಿದ. ಅಲ್ಲದೆ ಅವರು ನಾಚಿಕೆಯಿಲ್ಲದೆ ತಮ್ಮ ಮನೆಯ ಬಳಿಯೇ ವಾಸಿನ ತೋಪಿನ ಬಳಿ ಷೆಡ್ಡುಗಳನ್ನು ಹಾಕಿಕೊಂಡಿರುವುದಾಗಿ ಹೇಳಿದ. ಸಾಧ್ಯವಾದರೆ ಮುಂದೆ ಅವನಲ್ಲಿಯೇ ಅವಳು ಬಂದು ಕೆಲಸಕ್ಕೆ ಸೇರಬಹುದೆಂದೂ ಸಹಾಯ ಮಾಡುವೆನೆಂದೂ ಹೇಳಿ 'ಈಗ ಖರ್ಚಿಗೆ ತೆಗೆದಿಕೊಳ್ಳಿ' ಎಂದು ಅವಳು ಒಪ್ಪಿನಿಂದರೂ ಒಂದು ರೂಪಾಯಿಯನ್ನು ಕೊಟ್ಟು ತೆರಳಿದ.

ಅವಳು ಹಿಂತಿರುಗಿದಾಗ ಅವಳ ಮನದಲ್ಲಿ ಮತ್ತಷ್ಟು ದುಗುಡವು ತುಂಬಿತ್ತು. ಅವನ ಆ ಬಾಳು ಲೋಕಕ್ಕೆ ಪ್ರಸಿದ್ಧವಾಗಿದೆಯಲ್ಲಾ ! ನಾನು ಮಟ್ಟಿಗೆ ಕುರುಡಳಾಗಿದ್ದೆನಲ್ಲಾ ! ಈಗ ಅವನನ್ನು ಸರಿಯಾದ ಮಾರ್ಗಕ್ಕೆ ತರುವುದು ಹೇಗೆ ? ಎಂದು ಯೋಚಿಸತೊಡಗಲು ಅವನ ಪ್ರತಿಯೊಂದು ನಡವಳಿಕೆಯೂ ಅವಳ ನೆನಪಿಗೆ ಬಂದು ಅವುಗಳ ನಿಜಚರಿತೆಯನ್ನು ಬಿತ್ತರಿಸತೊಡಗಿದವು. ಅವನ ಕಾರ್ಯಗಳೊಂದೊಂದೂ ಅವನು ದ್ರೋಹಿಯೆನ್ನುವುದನ್ನು ಪುಷ್ಟೀಕರಿಸತೊಡಗಿದವು. ಆ ದ್ರೋಹಿಯಲ್ಲಿ ವಂಚಕನ ಎನಿತು ಸೇಡನ್ನು ತೀರಿಸಿಕೊಳ್ಳುವುದು ಎಂದು ಅಂದಿನ ಇರುಳೆಲ್ಲಾ ಯೋಚಿಸುತ್ತಾ ಕಳೆದಳು. ಬಗೆಹರಿದಿರಲಿಲ್ಲ.

ಹಾಲು ಬಿಸಿಯಾದೊಡನೆಯೇ ಅದನ್ನು ಮಗುವಿಗೆ ಕುಡಿಸಿ ತಾನೂ ಅದರೊಂದಿಗೆ ಮಲಗಿಕೊಂಡಳು. ಮಗುವಿಗೆ ಒಡನೆಯೇ ನಿದ್ರೆ ಬಂದಿತು. ಏನೂ ಅರಿಯದ ಪಸುಳಿ. ಅವಳಿಗೆ ನಿದ್ರೆಯೇ ! ಅಂದು ಭಾನುವಾರ. ಹಿಂದಿನ ಭಾನುವಾರಗಳಲ್ಲಿ ಗಂಡಹೆಂಡರಿಬ್ಬರೂ ಇಷ್ಟು ಹೊತ್ತಿಗೆ ಎದ್ದು ನೀರನ್ನು ಕಾಯಿಸಿ ಎರೆದುಕೊಳ್ಳುತ್ತಿದ್ದರು. ಇಂದಿವಳು ಕಂಬನಿಗರಿಯುತ್ತಾ ಹಾಸಿಗೆಯಲ್ಲಿ ಬಿದ್ದಿದ್ದಾಳೆ. ತಾವೆರೆದುಕೊಳ್ಳುತ್ತಿದ್ದದ್ದು, ತನ್ನ

ನಿರಿದಾದ ಕೂದಲನ್ನು ಎಳೆಬಿಸಿಲಿನಲ್ಲಿ ಒಣಗಿಸಲು ಮನೆಯ ಮುಂದೆ ಕುಳಿತಾಗ ಅವನು ಹಾಸ್ಯ ಮಾಡುತ್ತಿದ್ದದ್ದು, ಆಮೇಲೆ ಈರ್ವರೂ ಪೇಟೆಗೆ ಹುಂದಿನ ವಾರಕ್ಕಾಗುವ ಸಾಮಾನುಗಳನ್ನು ತರಲು ಹೋಗುತ್ತಿದ್ದದ್ದು, ದಾರಿಯಲ್ಲಿ ವಾಕ್ಯೆಟ್ಟಿನಲ್ಲಿನ ತರುಣರೆಲ್ಲರೂ ಇವಳನ್ನೇ ದಿಟ್ಟಿಸಿ ನೋಡುತ್ತಿದ್ದದ್ದು, ಒಂದು ಸಲ ಒಬ್ಬ ಇವಳ ಮೇಲೆ ಕಣ್ಣು ಹೊಡೆದುದನ್ನು ಕಂಡು ಅವನು ಆತನನ್ನು ಅಪ್ಪಳಿಸಿದ್ದು, ಎಲ್ಲಾ ನೆನಪಿಗೆ ಬಂದವು. ಆಗ ಮತ್ತೊಂದು ಯೋಚನೆ ಹೊಳೆಯಿತು. ಹೌದು ಹಾಗೆ ಆದದ್ದೇ ಆದರೆ ಅವನು ಕಣ್ಣು ಬಿಡುವನು. ದಾರಿಗೆ ಬರುವನು. ಆದರೆ ಅಂಥ ಕೆಲಸಕ್ಕೆ ಕೈ ಹಾಕುವುದೇ? ಅದು ಬೇರೆ ವಿಧದಲ್ಲಿ ಪರಿಣಮಿಸಿದರೆ?.... ಸೇಡು ತೀರಿಸಿಕೊಂಡಂತಾಗುತ್ತದೆ. ಏನು ಸೇಡು ತೀರಿಸಿಕೊಳ್ಳಲು ಹೋಗಿ ಮೂಗನ್ನು ಕೊಯ್ದುಕೊಳ್ಳುವುದೇ? ಇಲ್ಲ. ಇರುವುದದೊಂದೇ ದಾರಿ. ಇನ್ನು ಆತ. ಆತನೇನೆಂದು ಭಾವಿಸುವನೋ? ಏನು ಭಾವಿಸುವನು! ಅವನಲ್ಲಿ ಗಂಡನ ವಿಷಯವನ್ನು ಅರಿಕೆ ಮಾಡಿಕೊಳ್ಳಲು ಹೋದಾಗ ಎಷ್ಟು ಆದರದಿಂದ ಮಾತನಾಡಿಸಿದ. ದಾರಿಯಲ್ಲಿದ್ದ ದೀಪದ ಬೆಳಕಿನಲ್ಲಿ ತನ್ನನ್ನು ತನ್ನ ರೂಪರಾಶಿಯನ್ನು ಕಂಡು ಮರುಕಾಗಲ್ಲವೇ ಅವನು ರೂಪಾಯನ್ನು ಕೊಟ್ಟು ಕಳುಹಿಸಿದನು. ಏಕೆ, ಬಾಯಿ ಬಿಚ್ಚಿ ಹೇಳಿದ ನಲ್ಲಾ. ಇಂತಹ ನಿನ್ನನ್ನು ಬಿಟ್ಟು ಹೇಗೆ ಅವನು ಅವಳಿಗೆ ಹೋದ. ಅವಳಿಗೂ ನಿನಗೂ ಎಲ್ಲಿಗೆಲ್ಲಿಗೆ ಎಂದನಲ್ಲಾ. ಅವರ ಮನೆಯ ಬಳಿಯಲ್ಲಿ ಅವಳೊಂದಿಗೆ ಅವನು ಬಿದ್ದುಕೊಂಡಿರುತ್ತಾನೆ. ನೋಡಲಿ ನಾನು ಅವರ ಮನೆಗೆ ಹೋಗಿ ಬರುವುದನ್ನು. ಅವನು ಮುಖಕ್ಕೆ ಕನ್ನಡಿ ಹಿಡಿದಂತಾಗುತ್ತೆ. ಇಲ್ಲ ಹೀಗೆ ಮಾಡುವುದೇ ಸರಿ ಎಂದು ದೊಡ್ಡ ಒಲೆಯನ್ನು ಹೊತ್ತಿಸಿ ಹರಿವಾಣದಲ್ಲಿ ನೀರನ್ನಿಟ್ಟು ಕಾಯಿಸತೊಡಗಿದಳು.

ನೀರು ಕಾಯುವ ಹೊತ್ತಿಗೆ ಬೆಳಗಾಯಿತು. ಮೇಸ್ತ್ರಿಯ ಮಗ ಕೊಟ್ಟಿದ್ದ ಒಂದು ರೂಪಾಯಿಯಲ್ಲಿ ಎಣ್ಣೆ, ಸೀಗೇಕಾಯಿ, ಅರಿಶಿನ ಇನ್ನೂ ಇತರ ಮನೆಯ ಸಾಮಗ್ರಿಗಳನ್ನೂ ಕೊಂಡು ತಂದು ನೀರನ್ನು ಹಾಕಿಕೊಂಡಳು. ತಿಂಗಳುಗಟ್ಟಲೆ ತಲೆಗೆ ನೀರು ಕಾಣದೆ ಕೂದಲೆಲ್ಲಾ ಹಂಕಣೆ ಹಿಡಿದು ಹೋಗಿದ್ದಿತು. ಕೊಬ್ಬರಿಯೆಣ್ಣೆಯನ್ನು ಸವರಿ ಚೆನ್ನಾಗಿ

ಭಾಷಿಕೊಂಡು ಸಿಂಗರಿಸಿಕೊಂಡಳು. ತನಗಿದ್ದ ಒಂದೇ ಒಂದಾದ ಒಳ್ಳೆಯ ಸೀರೆಯನ್ನು ಮಾರವಾಡಿಯಲ್ಲಿ ಅಡವಿಟ್ಟಿದ್ದಾಗಿತ್ತಲ್ಲಾ. ತನ್ನ ತಾಯಿ ಸಾಯುವಾಗ ತನಗೆ ಕೊಟ್ಟಿದ್ದ ಚಿನ್ನದ ಗುಂಡುಗಳನ್ನು ತನ್ನ ತಾಳಿಯೊಂದಿಗೆ ಪೋಣಿಸಿಕೊಂಡಿದ್ದಳು. ಕರೆಮಣಿಯನ್ನು ಹರಿದು ಆ ಗುಂಡುಗಳನ್ನು ಹೊರಗೆ ತೆಗೆದುಕೊಂಡಳು. ಅಗ ಮೈ ಅದುರಿತು. ಆದರೆ ಮನಸ್ಸು ಹಿಮ್ಮೆಟ್ಟಲಿಲ್ಲ. ಅವುಗಳನ್ನು ತೆಗೆದುಕೊಂಡು ಹೋಗಿ ಮಾರವಾಡಿಯಲ್ಲಿ ಒತ್ತೆ ಇಟ್ಟು ಸೀರೆಯನ್ನು ಬಿಡಿಸಿಕೊಂಡು ತಂದಳು.

ಬೀಗ ಅಡಿಗೆ ಮಾಡಿ, ಮಗುವಿಗೂ ಹಾಲು ತಂದು ಕುಡಿಸಿ ಸಂಜೆಯಾಗಲು ಕಾದಿದ್ದಳು. ನಾಲ್ಕು ಘಂಟೆಯಾದೊಡನೆಯೇ ಮಗುವನ್ನು ಪಕ್ಕದ ಮನೆಯವಳಲ್ಲಿ ಬಿಟ್ಟು, ಮೇಸ್ತ್ರಿಯ ಮನೆಗೆ ಹೋಗಿ ಬರುವೆಂದು ಹೇಳಿ, ' ಬೀಗ ಬಂದು ಬಿಡುವೆ, ಮಗುವಿಗೆ ಇನ್ನೊಂದು ಸಲ ಬೀಕಾದರೆ ಹಾಲನ್ನು ಕುಡಿಸುವಂತೆ ತಿಳಿಸಿ, ಅವಳ ಕೈಯಲ್ಲಿ ಒಂದಾಣೆಯನ್ನಿಟ್ಟು, ಮನೆಗೆ ಬಂದು ಸಿಂಗರಿಸಿಕೊಂಡು ಹೊರಟಳು. ಮುರುಕು ಕನ್ನಡಿಯಲ್ಲಿ ತನ್ನ ರೂಪರಾಶಿಯನ್ನು ಕಂಡು ತಾನೇ ಮರುಳು ಹೋದಳು. ದಾರಿಯಲ್ಲಿ ಒಂದು ಕುಚ್ಚು ಹೂವನ್ನು ಕೊಂಡುಕೊಂಡು ಮುಡಿದುಕೊಂಡಳು. ಅಂದು ಭಾನುವಾರವಾಗಿದ್ದುದರಿಂದ ಅಂಗಡಿ ಬೀದಿಯಲ್ಲಿ ಅನೇಕ ತರುಣರು ನೆರೆದಿದ್ದರು. ಅವರ ದೃಷ್ಟಿಯೆಲ್ಲವೂ ಇವಳ ಮೇಲೇ ಇತ್ತು. ತಾನಿಷ್ಟು ಸಿಂಗರಿಸಿಕೊಂಡಿದ್ದೂ ಸಾರ್ಥಕವಾಯಿತೆಂದು ತಿಳಿದು ಮೇಸ್ತ್ರಿಯ ಮನೆಯ ಕಡೆಗೆ ಕಾಲು ಹಾಕಿದಳು.

ಮೇಸ್ತ್ರಿಯ ಮನೆ ಪಕ್ಕದಲ್ಲಿದ್ದ ಮಾವಿನ ತೋಪಿನಲ್ಲಿರುವ ಗುಡಿಸಲುಗಳ ಬಳಿಯಲ್ಲಿಯೇ ಅವಳ ಗಂಡ, ಆ ಮಹಾತಾಯಿ ಇದ್ದರು. ಅವಳು ಅವರ ದೃಷ್ಟಿಗೆ ಬೀಳಲೆಂದು ತಡೆಮಾಡಿ ಒಳಹೊಕ್ಕಳು.

ಮೇಸ್ತ್ರಿಯ ಮನೆಯನ್ನು ಹೊಕ್ಕಾಗ ಮೇಸ್ತ್ರಿಯ ಮಗ ಒಳಗೇ ಇದ್ದ. ಅವಳು ಭಾಗಿಲಿಗೆ ಹೋದೊಡನೆಯೇ " ಯಾರು ? " ಎಂದನು. ಆ ನುಡಿ ಕೇಳಿ ಅವಳಿಗೆ ರೋಮಾಂಚನವಾಯಿತು. ಧೈರ್ಯ ತೆಗೆದುಕೊಂಡು " ಸಾನು " ಎಂದಳು. ಅವನು ಅವಳಿಗೆ ಒಳಕ್ಕೆ ಬರುವಂತೆ ಹೇಳಿದ. ಅವಳು ಒಳಕ್ಕೆ ಬಂದು ಕಂಬದ ಅರುಗಿನಲ್ಲಿ ನಿಂತಳು. ಅವನು

ಪಡಸಾಲೆಯ ನಡುವೆಯಿದ್ದ ಉಯ್ಯಾಲೆಯ ಮೇಲೆ ಕುಳಿತಿದ್ದ. ಪಕ್ಕದಲ್ಲಿ ಅವನ ಹೆಂಡತಿ ನಿಂತಿದ್ದಳು. ಅವಳು ಒಳಕ್ಕೆ ಬಂದು ಆ ರೀತಿ ನಿಂತಿರುವುದನ್ನು ಕಂಡು ಮೇಸ್ತ್ರಿ ಮಗನ ಹೆಂಡತಿ ಯಾರಿವಳೆಂದು ಗಂಡನನ್ನು ಪ್ರಶ್ನಿಸಿದಳು. ಅದಕ್ಕೆ ಅವನು “ ರಂಗಿ ಅಂತ ಇವಳು ಕೂಲಿಗೆ ಬರುತ್ತಿದ್ದಳು. ನಿನ್ನೆ ಏನೋ ಕಷ್ಟಸುಖ ಹೇಳಿಕೊಂಡಳು. ಒಂದು ರೂಪಾಯಿ ಕೊಟ್ಟೆ. ಇವತ್ತು ಇನ್ನೇನಾದರೂ ಕೇಳೋದಕ್ಕೆ ಬಂದಿರಬಹುದು. ಮಗು ವೊಂದಿದೆಯಂತೆ ” ಎಂದು “ ಏನಮ್ಮ, ಏನಾಗಬೇಕಾಗಿದೆ ನಿನಗೆ, ಯಾಕೆ ಬಂದೆ ? ” ಎಂದು ಕೇಳಿದ.

ರಂಗಿಗೆ ಏನನ್ನು ನುಡಿಯುವುದಕ್ಕೂ ತೋರಲಿಲ್ಲ. ತಾನೆಣಿಸಿದುದೇ ಒಂದು, ಇಲ್ಲ ಅದುದೇ ಒಂದು. “ ಯಾಕಮ್ಮ ಏನು ಬೇಕಾಗಿದೆ ಹೇಳಮ್ಮ. ಸಂಕೋಚಪಡಬೇಡ ” ಎಂದು ಆತ ಕೇಳುತ್ತಿದ್ದಾನೆ. ಏನೆಂದು ಅವಳು ಕೇಳಬೇಕು ! “ ಏನೂ ಇಲ್ಲ ” ಎಂದು ಹೊರಟಳು. ಅವನು ತನ್ನ ಹೆಂಡತಿಗೆ “ ವಿಚಾರಿಸು ಯಾತಕ್ಕೆ ಬಂದಿದ್ದಾಳೋ ನನಗೆ ಹೇಳುವುದಕ್ಕೆ ಅವಳಿಗೆ ನಾಚಿಕೆಯಿರಬಹುದು ” ಎಂದು ಹೇಳಿ ಒಳಕ್ಕೆ ಎದ್ದುಹೋದ. ಆಕೆ ವಿಚಾರಿಸುವುದಕ್ಕೆ ಹೋಗಲು “ ಏನೂ ಇಲ್ಲ ” ಎನ್ನುತ್ತಾ ಅವರ ಮನೆಯಿಂದ ಹೊರಟುಬಿಟ್ಟಳು. ಹೊರಟಾಗ ದಾರಿಯಲ್ಲಿ ಕಣ್ಣು ಹನಿ ತೊಟ್ಟು ಕುತ್ತಿತ್ತು.

ದಾರಿಯಲ್ಲಿ ತಲೆಯೆತ್ತಿ ಮಾವಿನ ತೋಪಿನ ಕಡೆ ನೋಡಿದಳು. ಅಲ್ಲಿ ಅವಳ ಗಂಡನೂ, ಅವಳೂ ಲೋಲುಪತೆಯಲ್ಲಿದ್ದಾರೆ. ಅವಳನ್ನು ದೃಷ್ಟಿಸಲೇ ಇಲ್ಲ.

ಮನೆಗೆ ಬಂದು ಗೋಳೋ ಎಂದು ಅತ್ತಳು. ತನ್ನ ತಾಯಿಯನ್ನು ನೆನೆದುಕೊಂಡಳು. ತನ್ನನ್ನು ಅವಳೆಡೆಗೆ ಕರೆದುಕೋ ಎಂದು ಮೊರೆಯಿಟ್ಟಳು. ಪಕ್ಕದ ಮನೆಯವಳು ಮಗುವನ್ನು ಕರೆತರಲು ಅದನ್ನು ತೆಗೆದುಕೊಂಡು ಅದಕ್ಕೆ ಮೊಲೆಹಾಲಿತ್ತಳು. ಮುದ್ದಿಸಿದಳು. ಅದರ ಆಟದಲ್ಲಿ ಕೆಲಕಾಲ ಮನಮರೆತಳು. ಪುನಃ ಅದರ ಕಾರಣಭೂತನ ನೆನಪಾಗಲು ಹಲ್ಲ ಕಡಿದಳು. ಅವನು ಹಿಂತಿರುಗಿ ಬಂದರೆ ಮನೆಯೊಳಕ್ಕೆ ಕಾಲಿಡುವುದಿಲ್ಲವೆಂದು ನಿರ್ಧರಿಸಿಕೊಂಡು ಅದರೊಂದಿಗೆ ಹಾಸಿಗೆಯ ಮೇಲೆ ಹಾಗೇ ಪವಡಿಸಿಕೊಂಡಳು.

ರಾತ್ರಿಯಾಯಿತು. ಪುನಃ ಚಳಿಗೆ, ಕೊರೆತಕ್ಕೆ ಆರಂಭವಾಯಿತು. ಮುಸುಕಿಟ್ಟುಕೊಂಡು ಮಲಗಿಕೊಂಡಳು. ನಡುರಾತ್ರಿಯಾಯಿತು. ಯಾರೋ ಹೊರಗೆ ಬರುತ್ತಿರುವಂತೆ ಕಾಲ್ನಪ್ಪಳ ಕೇಳಿಸಿತು. ಅವಳು ಮನೆಯ ಬಾಗಿಲನ್ನು ಹಾಕುವುದನ್ನೇ ಮರೆತಿದ್ದಳು. ಬಂದವನು ಬಾಗಿಲನ್ನು ತೆಗೆದು ಕೊಂಡು ಒಳಹೊಕ್ಕನು. ಒಳಗೆ ದೀಪ ಸಣ್ಣಗೆ ಉರಿಯುತ್ತಿತ್ತು. ಅವಳು ಮುಸುಕಿಟ್ಟುಕೊಂಡು ಕಿಂಡಿಯಲ್ಲಿ ನೋಡುತ್ತಿದ್ದಳು. ಅವನಿಗೆ ಬಹಳ ಹಸಿವಿದ್ದಿರಬೇಕು. ಬಂದವನು ನೆಲವುಗಳನ್ನೆಲ್ಲಾ ಹುಡುಕಿದನು. ತನ್ನ ಹೆಂಡತಿಯನ್ನು ಮಾತನಾಡಿಸುವ ಧೈರ್ಯವಿಲ್ಲ. ಹಾಸಿಗೆಯ ಬಳಿಗೆ ಬಂದನು. ತನ್ನ ಮಗುವನ್ನು ನೋಡಿದನು. ಅದರ ಮುಖವನ್ನೇ ಈಡಿಸುತ್ತಾ ನಿಂತುಕೊಂಡನು. ಮೆಲ್ಲಗೆ ಅದಕ್ಕೆ ಮುತ್ತೊಂದೊತ್ತಿದನು. ಅವಳು ಅವನನ್ನೂ ಅವನ ಮಗುವನ್ನೂ ಅವನ ಆಗಿನ ನಡುವಳಿಕೆಗಳನ್ನೂ ಓರೆಗಣ್ಣಿನಲ್ಲಿಯೇ ನೋಡುತ್ತಿದ್ದಳು. ಆ ಮಗುವಿಗೂ ಅವನಿಗೂ ಏನು ಸಾಮ್ಯ! ಎಷ್ಟು ಹೋಲಿಕೆ. ಅವನು ಚಳಿಯಿಂದ ನಡುಗುತ್ತಾ ಹಾಸಿಗೆಯ ಬಳಿ ನಿಂತಿದ್ದಾನೆ. ಅವಳಿಗೆ ಇನ್ನು ತಡೆಯಲಾಗಲಿಲ್ಲ. ಕೈಗಳನ್ನು ನೀಡಿದಳು. ಒಡನೆಯೇ ಅವನನ್ನು ಆ ಚಳಿಯಿಂದ ಕವಿತಿದ್ದ ಅವನ ಒಡಲನ್ನು ತನ್ನ ವಕ್ಷಸ್ಥಲದಲ್ಲೆಟ್ಟುಕೊಂಡು ತನ್ನ ಕಾವಿನಲ್ಲಿ ಅವನ ಕಂಪನವನ್ನು ನಿಲ್ಲಿಸಿದಳು. ತನ್ನ ಹೃದಯದಲ್ಲವನಿಗೆ ಪುನಃ ಸ್ಥಾನವಿತ್ತಳು. ಪ್ರತೀಕಾರ! ಪ್ರತೀಕಾರವೇ? ಹಿಂದೂ ಗೃಹಿಣಿಯರಲ್ಲೆಲ್ಲಿನ ಪ್ರತೀಕಾರ! ಅವನ ಹೃದಯಕಂಪನವನ್ನೂ ನಿಲ್ಲಿಸಿದಳೇ? ನೋಡಬೇಕು.

